epaper - karnatakamalla.com

ಕರ್ನಾಟಕ ಮಲ್ಲ

TEL: 24715208, Fax:24715237 | ಮುಂಬಯಿಯಿಂದ ಪ್ರಕಟಿತ ಏಕೈಕ ಸಮಗ್ರ ಕನ್ನಡ ದೈನಿಕ | KARNATAKA MALLA, MUMBAI

ಸಂಪುಟ : 35 ಸಂಚಿಕೆ : 142 ಬುಧವಾರ 24-06-2026 ಬೆಲೆ : ₹ 6 ಪುಟಗಳು - 10 ಸಂಪಾದಕ: ಚಂದ್ರಶೇಖರ ಪಾಲೆತ್ತಾಡಿ



ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್‌ರಿಂದ ಮರಾಠಿ ಭಾಷೆಯ 'ಕೊಲೆ' ; ರಾಜ್‌ಠಾಕ್ರೆ ಕಿಡಿ



ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಬಂದೂಕಿನಿಂದ ಉತ್ತರಿಸುತ್ತೇನೆ; ಸಂಸದ ಸಂಜಯ್ ದಿನಾ ಪಾಟೀಲ್ ಎಚ್ಚರಿಕೆ

ನಾನು ಭಾಂಡೂಪ್‌ನವನು - ಸಂಜಯ್ ರಾವುತ್ ಸವಾಲು

ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಪರಮಾತ್ಮ ಹೇಳಿದರು ಕಾಲು ಎಳೆಯುವುದನ್ನು ಬಿಟ್ಟು ಕೈ ಹಿಡಿದು ಮೇಲೆತ್ತಬೇಕು.

3 ಆರ್‌ಟಿಐ ನಿಯಮಕ್ಕೆ ತಿದ್ದುಪಡಿ ರದ್ದುಗೊಳಿಸದಿದ್ದರೆ ಜು.5 ರಿಂದ ಉಪವಾಸ ಸತ್ಯಾಗ್ರಹ; ಅಣ್ಣಾ ಹಜಾರೆ ಬೆದರಿಕೆ

ಮಹಾರಾಷ್ಟ್ರದಲ್ಲಿ 1 ವರ್ಷಕ್ಕೆ 10,505 ಸೈಬರ್ ವಂಚನೆ ಪ್ರಕರಣ ವರದಿ; 2,379 ಆರೋಪಿಗಳ ಬಂಧನ: ಫಡ್ನವೀಸ್ 5

ಜೀವನದಲ್ಲಿ ಕಷ್ಟಗಳು ಬರಲೇಬೇಕು. ಆಗಲೇ ಗೊತ್ತಾಗೋದು ಯಾರು ಕೈ ಹಿಡಿತಾರೆ ಯಾರು ಕೈ ಕೊಡುತ್ತಾರೆ ಅಂತ.

ಕೊನೆಗೂ ಮುಂಬಯಿ ಪ್ರವೇಶಿಸಿದ ಮುಂಗಾರು







ಮುಂಬಯಿ, ಜೂ.23- ಸಾಮಾನ್ಯಕ್ಕಿಂತ 13 ದಿನಗಳ ವಿಳಂಬ ಬಳಿಕ ಮಂಗಳವಾರ ಮುಂಬಯಿಗೆ ಕೊನೆಗೂ ಮುಂಗಾರು ಮಾರುತ ಪ್ರವೇಶವಾಗಿದ್ದು, ಉರಿಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರು ಮಳೆಯ ಸಿಂಚನದಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಅರಬ್ಬೀ ಸಮುದ್ರದ ಮಧ್ಯ ಭಾಗದ ಉಳಿದ ಭಾಗಗಳಿಗೂ ನೈಋತ್ಯ ಮಾರುತ ತಲುಪಿದ್ದು ಮುಂಬಯಿ ಸಹಿತ ಮಹಾರಾಷ್ಟ್ರದ ಹಲವು ಭಾಗಗಳ , ತೆಲಂಗಾಣ ಮತ್ತು ಒಡಿಶಾದ ಉಳಿದ ಪ್ರದೇಶಗಳು ಅಲ್ಲದೆ ಬಿಹಾರ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನ ಮತ್ತಷ್ಟು ಭಾಗಗಳಿಗೆ ಮುಂಗಾರು ಪ್ರವೇಶವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಸಾಮಾನ್ಯವಾಗಿ ಪ್ರತೀ ವರ್ಷ ಜೂ.10 ರಂದು ಮುಂಬಯಿಗೆ ಮುಂಗಾರು ಮಾರುತ ಪ್ರವೇಶಿಸುತ್ತಿದೆ. ಈ ವರ್ಷ ಜೂ.23 ರಂದು ಮುಂಬಯಿಗೆ ಮುಂಗಾರು ಮಾರುತ ಅಪ್ಪಳಿಸಿದೆ. 2023ರಲ್ಲಿ ಜೂ.25ರಂದು ಮುಂಬಯಿಗೆ ಮುಂಗಾರು ಮಾರುತ ಅಪ್ಪಳಿಸಿದೆ. 1971 ಮತ್ತು 1958ರಲ್ಲಿ ಮುಂಬಯಿಗೆ ಮುಂಗಾರು ಮಾರುತ ಪ್ರವೇಶ ಅತ್ಯಂತ ವಿಳಂಬವಾಗಿತ್ತು. ಆ ವರ್ಷಗಳಲ್ಲಿ ಅದು ಮುಂಬಯಿಗೆ ಜೂ.28 ರಂದು ಪ್ರವೇಶಿಸಿತ್ತು ಎಂದು ಐಎಂಡಿ ಹೇಳಿದೆ.

ಮುಂಬಯಿಯಲ್ಲಿ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ದ.ಮುಂಬಯಿಯ ಪ್ರವೇಶದಲ್ಲಿ ಉತ್ತಮ ಮಳೆಯಾಗಿದೆ. ಉಪನಗರಗಳಲ್ಲಿ ಹಗುರ ಮಳೆಯಾಗಿದೆ.

ಮುಂಬಯಿಯಲ್ಲಿ ಮಳೆಯಿಂದಾಗಿ ಯಾವುದೇ ರೀತಿಯಲ್ಲಿಯೂ ಜನಜೀವನಕ್ಕೆ ವ್ಯತ್ಯಯವಾಗಿಲ್ಲ . ಯಾವುದೇ ರಸ್ತೆಗಳಲ್ಲಿ ನೀರು ತುಂಬಿಲ್ಲ. ಎಲ್ಲ ಪ್ರಮುಖ ಸಬ್‌ವೇಗಳೂ ವಾಹನ ಸಂಚಾರಕ್ಕೆ ಮುಕ್ತವಾಗಿವೆ. ಉಪನಗರದ ರೈಲು ಸೇವೆ ಮತ್ತು ಬೆಸ್ಟ್ ಸಾರಿಗೆ ಸೇವೆ ಸುಲಲಿತವಾಗಿ ಕಾರ್ಯನಿರ್ವಹಿಸಿವೆ ಎಂದು ಬಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ.

5ನೇ ಪುಟಕ್ಕೆ

ಬಲವಾದ ಹೊಡೆತದ ಬಳಿಕ ವಿಪಕ್ಷ 'ಮಾನಸಿಕ ಸಮತೋಲನ' ಕಳೆದುಕೊಂಡಿದೆ; ಏಕನಾಥ್ ಶಿಂದೆ

"ಶಿವಸೇನೆ ಸೇರಿದ ಕೆಲವು ಸಂಸದರಿಗೆ ಅಭಿವೃದ್ಧಿ ನಿಧಿ ಒದಗಿಸಿದ್ದೇನೆ"



ಮುಂಬಯಿ,ಜೂ.23 - ಆರು ಮಂದಿ ಲೋಕಸಭಾ ಸದಸ್ಯರುಪಕ್ಷಾಂತರ ಮಾಡಿದ ಬಳಿಕಶಿವಸೇನೆ(ಯುಬಿಟಿ) ಯನ್ನು ಅಪಹಾಸ್ಯ ಮಾಡಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು, ಒಂದು ದಿನದ ಹಿಂದೆ 'ಜೋರ್ ಕಾ ಜಟ್ಕಾ' ಬಳಿಕ ವಿರೋಧ ಪಕ್ಷವು ತನ್ನ 'ಮಾನಸಿಕ ಸಮತೋಲನ'ವನ್ನು ಕಳೆದುಕೊಂಡಿದೆ ಎಂದು ಹೇಳಿದರಲ್ಲದೆ, ಇನ್ನಷ್ಟು ಹೊಡೆತಗಳು ಕಾದಿವೆ ಎಂದು ಎಚ್ಚರಿಸಿದರು.

ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಮಂತ್ರಿಗಳು ಇತರ ಇಲಾಖೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡುವ ನಿರ್ಧಾರವನ್ನು ಪ್ರತಿಭಟಿಸಲು ಸೇನಾ (ಯುಬಿಟಿ), ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಶಾಸಕರು ಸಭಾತ್ಯಾಗ ಮಾಡಿದ ಬಳಿಕ ಶಿಂದೆ ಅವರು,ಈ ತೀಕ್ಷ್ಣ ಹೇಳಿಕೆ ನೀಡಿದರು.

ಸೇನಾ (ಯುಬಿಟಿ) ಹೊರತುಪಡಿಸಿ, ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಶಾಸಕರು ಬಳಿಕ ಸದನಕ್ಕೆ ಮರಳಿದರು.

ಭಾಗಶಃ ಆಕ್ರಮಿಸಿಕೊಂಡಿರುವ ವಿರೋಧ ಪಕ್ಷದ ಪೀಠಗಳ ಕಡೆಗೆ ಬೆರಳು ತೋರಿಸಿದ ಶಿಂದೆ ಅವರು,ಬಹಿಷ್ಕಾರ ಹಾಕಿದ ಸದಸ್ಯರು ನಿಜವಾದ ಸಮಸ್ಯೆಗಳಿಲ್ಲದೆ 'ಅರ್ಥಹೀನ ಮಾತು'ಆಡುತ್ತಾ ಶಾಸಕಾಂಗದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಿವಸೇನೆ (ಯುಬಿಟಿ)ಯನ್ನು ಸ್ಪಷ್ಟವಾಗಿ ಹೆಸರಿಸದೆ ಟೀಕಿಸಿದ ಶಿಂದೆ ಅವರು,'ನಿನ್ನೆ ಅವರಿಗೆ 'ಜೋರ್‌ಕಾ ಜಟ್ಕಾ' (ತೀವ್ರ ಹೊಡೆತ) ಸಿಕ್ಕಿತು. ಇದರಿಂದಾಗಿ ಅವರ ಮಾನಸಿಕ ಸಮತೋಲನವು ತೊಂದರೆಗೊಳಗಾಗಿದೆ ಮತ್ತು ಹೆಚ್ಚಿನ ಆಘಾತಗಳು ಅವರಿಗಾಗಿ ಕಾಯುತ್ತಿವೆ' ಎಂದರು.

ದಿನದ ಆರಂಭದಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಕೆಲವು ಸಚಿವರಿಗೆ ಇತರ ಕೆಲವು ಇಲಾಖೆಗಳ ಜವಾಬ್ದಾರಿಯನ್ನು ವಹಿಸಿದ್ದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು.

ಜಯಂತ್ ಪಾಟೀಲ್ (ಎನ್‌ಸಿಪಿ ಎಸ್‌ಪಿ) ಸ್ಪೀಕರ್ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರೆ, ಸಂಬಂಧಿತ ಇಲಾಖೆಯ ರಾಜ್ಯ ಸಚಿವರು ಮಾತ್ರ ಸದನದಲ್ಲಿ ಎತ್ತಲಾದ ವಿಷಯಗಳಿಗೆ ಉತ್ತರಿಸಬಹುದು ಎಂದು ಆದಿತ್ಯ ಠಾಕ್ರೆ ಹೇಳಿದರು. ನಿತಿನ್ ರಾವುತ್ (ಕಾಂಗ್ರೆಸ್) ಇಂತಹ ವಿಷಯಗಳು ಈ ಹಿಂದೆ ಸಂಭವಿಸಿಲ್ಲ ಎಂದು ಟೀಕಿಸಿದರು.

ಪ್ರಶ್ನೆಗಳಿಗೆ ಉತ್ತರಿಸಲು ಸಚಿವರನ್ನು ನಿಯೋಜಿಸುವುದು ಮತ್ತು ಗಮನ ಸೆಳೆಯುವ ನಿರ್ಣಯಗಳನ್ನು ಮಂಡಿಸುವುದರಿಂದ ಸದಸ್ಯರು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ಶಿಂದೆ ಹೇಳಿದರು.

'ಸದನಕ್ಕೆ ಹಾಜರಾಗುವುದು ಮತ್ತು ಸದಸ್ಯರಿಗೆ ಉತ್ತರಿಸುವುದು ಸರಕಾರದ ಸಾಮೂಹಿಕ ಜವಾಬ್ದಾರಿ. ನಾನು ವೈಯಕ್ತಿಕವಾಗಿ ಸದನಕ್ಕೆ ಬರುತ್ತೇನೆ ಮತ್ತು ಮುಖ್ಯಮಂತ್ರಿ ಸ್ವತಃ ಬಂದು ಉತ್ತರಗಳನ್ನು ನೀಡುತ್ತಾರೆ. ಆದ್ದರಿಂದ, ಇದು ನಮ್ಮ ಸಾಮೂಹಿಕ ಜವಾಬ್ದಾರಿ' ಎಂದು ಅವರು ಹೇಳಿದರು. 5ನೇ ಪುಟಕ್ಕೆ

ಪುಣೆ: ಮದುವೆಯಾಗಲಿದ್ದ ಉದ್ಯಮಿಯನ್ನು ಕಮರಿಗೆ ತಳ್ಳಿ ಸಾಯಿಸಿದ ವಧು ; ಪ್ರಿಯಕರನ ಜತೆಗೆ ಬಂಧನ

ಮದುವೆ ಕಾರ್ಯಕ್ರಮಕ್ಕೆ ರಾಜಸ್ಥಾನದಲ್ಲಿ 17 ಕೋಟಿ ರೂ.ಗೆ ಅರಮನೆ ಬುಕ್ ಮಾಡಿದ್ದ ಕುಟುಂಬಗಳು



ಪುಣೆ, ಜೂ.23 - ಮದುವೆಯಾಗಲೆಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ 26 ವರ್ಷದ ಪುಣೆ ಉದ್ಯಮಿಯನ್ನು ಮದುವೆಗೆ ಮೊದಲೇ ಟ್ರೆಕ್ಕಿಂಗ್‌ಗೆ ಹೋಗಿದ್ದ ಸಮಯ ವಧು ಮತ್ತು ಆಕೆಯ ಪ್ರಿಯಕರ ಆಳವಾದ ಕಮರಿಗೆ ತಳ್ಳಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೂ.18 ರಂದು ಪುಣೆ ಬಳಿಯ ಲೋಹಗಡ್ ಕೋಟೆಯಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕ ಕೇತನ್ ಅಗರ್ವಾಲ್ ಅವರನ್ನು ಕಮರಿಗೆ ತಳ್ಳಿದ್ದಕ್ಕಾಗಿ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಮೊದಲು ಗಾಯಗೊಂಡ ಕೇತನ್ ಫೋಟೋ ತೆಗೆಯುವಾಗ ಆಕಸ್ಮಿಕವಾಗಿ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾಗಿ ಭಾವಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೇತನ್ ಜೂ.18 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಲು ತನ್ನ ವಧು ಸಿಯಾ ಗೋಯಲ್ ಜೊತೆ ಲೋಹಗಡ್‌ಗೆ ಟ್ರೆಕ್ಕಿಂಗ್‌ಗೆ ಹೋಗಿದ್ದರು. ಈ ಜೋಡಿ ನವೆಂಬರ್‌ನಲ್ಲಿ ಮದುವೆಯಾಗಬೇಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ 17 ಕೋಟಿ ರೂ.ಗೆ ಅರಮನೆಯನ್ನು ಮದುವೆ ಕಾರ್ಯಕ್ರಮಕ್ಕಾಗಿ ಬುಕ್ ಮಾಡಿದ್ದ ಕುಟುಂಬಗಳು ಅತಿಥಿಗಳನ್ನು ಕರೆದೊಯ್ಯಲು ಎರಡು ಖಾಸಗಿ ವಿಮಾನಗಳನ್ನು ವ್ಯವಸ್ಥೆ ಮಾಡಿದ್ದವು ಎಂದು ವರದಿಯಾಗಿದೆ.

ಕೇತನ್ ಫೋಟೋಗಳಿಗೆ ಪೋಸ್ ನೀಡುವಾಗ ಕಾಲು ಜಾರಿ ಕಮರಿಗೆ ಬಿದ್ದಿದ್ದಾಗಿ ಸಿಯಾ ಆರಂಭದಲ್ಲಿ ಪೊಲೀಸರಿಗೆ ತಿಳಿಸಿದ್ದರು. ರಕ್ಷಣಾ ತಂಡವು ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಕೇತನ್‌ನ ಶವವನ್ನು ಹೊರತೆಗೆದಿದೆ.

ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಬಾಬುಲಾಲ್ ಚೌಧರಿ (22) ಕೇತನ್‌ನನ್ನು ಸಾಯಲೆಂದು ಕೆಳಗೆ ತಳ್ಳಿ ಬಳಿಕ ಅದನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

5ನೇ ಪುಟಕ್ಕೆ

ಹಾರ್ಮುಜ್ ಜಲಸಂಧಿ ನಿರ್ಬಂಧಮುಕ್ತ ಸ್ವಾಗತಾರ್ಹ ಕ್ರಮ: ಬ್ರಿಕ್ಸ್‌ನಲ್ಲಿ ಅಜಿತ್ ಡೋವೆಲ್



ಹೊಸದಿಲ್ಲಿ,ಜೂ.23 - ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಮುಕ್ತಗೊಳಿಸಿರುವುದು ಜಾಗತಿಕ ಇಂಧನ ಭದ್ರತೆಗೆ ತುಂಬಾ ಸ್ವಾಗತಾರ್ಹ ಕ್ರಮವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ಡೋವೆಲ್ ಅವರು ದಿಲ್ಲಿಯಲ್ಲಿ ನಡೆದ ಪ್ರಮುಖ ಸಮಾವೇಶದಲ್ಲಿ ಬ್ರಿಕ್ಸ್ ರಾಷ್ಟ್ರಗಳ ತಮ್ಮ ಸಹವರ್ತಿಗಳನ್ನು ಸ್ವಾಗತಿಸುತ್ತಾ ಹೇಳಿದರು.

ಬ್ರಿಕ್ಸ್‌ನ ಎನ್‌ಎಸ್‌ಎಗಳ ಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡಿದ ಡೋವೆಲ್, ಭೂರಾಜಕೀಯ ಅನಿಶ್ಚಿತತೆಗಳು ಮತ್ತು ಆರ್ಥಿಕ ಒತ್ತಡಗಳ ಪ್ರಭಾವದ ಕುರಿತು ಪ್ರಸ್ತಾಪಿಸುತ್ತಾ, ಸವಾಲುಗಳನ್ನು ಎದುರಿಸುವಲ್ಲಿ ಈ ಗುಂಪು ಮಹತ್ವದ ಪಾತ್ರ ವಹಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ರಷ್ಯಾದ ಎನ್‌ಎಸ್‌ಎ ಸೆರ್ಗೆಯ್ ಶೋಯಿಗು, ಇರಾನಿನ ಭದ್ರತಾ ಅಧಿಕಾರಿ ಗದೀರ್ ನೆಜಾಮಿಪೋರ್ ಮತ್ತು ಇತರ ಉನ್ನತ ಬ್ರಿಕ್ಸ್ ಭದ್ರತಾ ಅಧಿಕಾರಿಗಳು ಡೋವೆಲ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಮಾಡಿಕೊಂಡ ಒಪ್ಪಂದವನ್ನು ಭಾರತ ಸ್ವಾಗತಿಸುತ್ತದೆ. ನಮಗೆ ಎಚ್ಚರಿಕೆಯ ಆಶಾವಾದವಿದೆ, ಮತ್ತು ಅದು ಕೆಲಸ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಇದು ಇಂಧನ ಭದ್ರತೆಗೆ ಸಹಾಯ ಮಾಡುತ್ತದೆ ಎಂದು ಡೋವೆಲ್ ಹೇಳಿದರು.

ಹಾರ್ಮುಜ್ ಜಲಸಂಧಿಯನ್ನು ತೆರೆಯುವುದು ತುಂಬಾ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದು ಪೂರೈಕೆ ಸರಪಳಿಯ ಅಡಚಣೆಗಳನ್ನು ಮತ್ತು ರಸಗೊಬ್ಬರಗಳು ಹಾಗೂ ರಾಸಾಯನಿಕಗಳಂತಹ ವಲಯಗಳಲ್ಲಿನ ಕೊರತೆಯನ್ನು ನಿವಾರಿಸುತ್ತದೆ ಎಂದು ಅವರು ತಿಳಿಸಿದರು.

ವಿವಿಧ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಬ್ರಿಕ್ಸ್‌ನ ಮಹತ್ವವನ್ನು ಡೋವೆಲ್ ಅವರು ಒತ್ತಿ ಹೇಳಿದರು.

'ನಾವು ತುಂಬಾ ಪ್ರಕ್ಷುಬ್ಧ ಸಮಯದಲ್ಲಿ ಎದುರಿಸುತ್ತಿದ್ದೇವೆ. ಜಗತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ಆರ್ಥಿಕ ಒತ್ತಡಗಳು ಮತ್ತು ಅಡ್ಡಿಪಡಿಸುವ ತಂತ್ರಜ್ಞಾನವನ್ನು ಎದುರಿಸುತ್ತಿದೆ' ಎಂದು ಡೋವೆಲ್ ತಿಳಿಸಿದರು. ಬೆದರಿಕೆಗಳು ಹೆಚ್ಚಾಗುತ್ತಿವೆ, ಆದರೆ ಈ ಸಂಘರ್ಷಗಳನ್ನು ಪರಿಹರಿಸಲು ಅಥವಾ ತಗ್ಗಿಸಲು ಉಪಕರಣಗಳು ಹಾಗೂ ಸಾಂಸ್ಥಿಕ ಕಾರ್ಯವಿಧಾನಗಳು ಹೆಚ್ಚು ಹೆಚ್ಚು ಅಸಮರ್ಪಕವಾಗಿವೆ ಎಂದು ಅವರು ಹೇಳಿದರು.

ಬಹುಪಕ್ಷೀಯತೆ ಕ್ಷೀಣಿಸುತ್ತಿದೆ. ವಿವಿಧ ಸವಾಲುಗಳನ್ನು ಎದುರಿಸುವಲ್ಲಿ ಬ್ರಿಕ್ಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು. ಪ್ರಭಾವಿ ಗುಂಪಿನ ಪ್ರಸ್ತುತ ಅಧ್ಯಕ್ಷರಾಗಿರುವ ಹೊಸದಿಲ್ಲಿ ಈ ಸಮಾವೇಶವನ್ನು ಆಯೋಜಿಸಿದೆ.

ಮೂಲತಃ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡಿದ್ದ ಬ್ರಿಕ್ಸ್, 2024 ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ್ನು ಒಳಗೊಂಡಂತೆ ವಿಸ್ತರಿಸಿತು, 2025 ರಲ್ಲಿ ಇಂಡೋನೇಷ್ಯಾ ಕೂಡ ಈ ಗುಂಪನ್ನು ಸೇರಿತು.

ವಿಶ್ವದ 11 ಪ್ರಮುಖ ಉದಯೋನ್ಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸುವ ಮೂಲಕ ಬ್ರಿಕ್ಸ್ ಪ್ರಭಾವಶಾಲಿ ಗುಂಪಾಗಿ ಹೊರಹೊಮ್ಮಿದೆ, 5ನೇ ಪುಟಕ್ಕೆ

ಅಯೋಧ್ಯೆ ರಾಮ ಮಂದಿರ : ದೇಣಿಗೆ ದುರುಪಯೋಗ ಎಸ್‌ಐಟಿಯಿಂದ ಪ್ರಾಥಮಿಕ ವರದಿ ಸಲ್ಲಿಕೆ

ಲಕ್ನೋ, ಜೂ.23- ಅಯೋಧ್ಯೆಯ ರಾಮಮಂದಿರದ ದೇಣಿಗೆಯ ಹಣ ದುರುಪಯೋಗ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಅರ್ಧ ಪ್ರಾಥಮಿಕ ತನಿಖಾ ವರದಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ಸಲ್ಲಿಸಿದೆ.

ಲಕ್ನೋ ವಿಭಾಗೀಯ ಕಮಿಶನರ್ ವಿಜಯ್ ವಿಶ್ವಾಸ್ ಪಂತ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್ ಅವರಿಗೆ ಪ್ರಾಥಮಿಕ ವರದಿಯನ್ನು ಒಪ್ಪಿಸಿದ್ದಾರೆ. ವಿಶೇಷ ತನಿಖಾ ತಂಡದ ತನಿಖೆ ಇನ್ನೂ ಮುಂದುವರಿದಿದ್ದು, ಮತ್ತಷ್ಟು ಸತ್ಯಾಂಶಗಳನ್ನು ಸಂಗ್ರಹಿಸಲಾಗುವುದು ಎಂದು ಎಸ್‌ಐಟಿ ಹೇಳಿದೆ.

ಅಯೋಧ್ಯೆ ರಾಮಮಂದಿರಕ್ಕೆ ಬಂದಿರುವ ದೇಣಿಗೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳನ್ನು ಅನುಸರಿಸಿ ಮಂದಿರ ಟ್ರಸ್ಟ್ ಮನವಿಯ ಆಧಾರದಲ್ಲಿ ರಾಜ್ಯ ಸರಕಾರ ಜೂ.13ರಂದು ಎಸ್‌ಐಟಿ ರಚಿಸಿತ್ತು.

ಪ್ರಾಥಮಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಬಳಿಕ ಪಂತ್ ಅವರು , ಮುಂದಿನ 10 ರಿಂದ 15 ದಿನಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸಲು ಎಸ್‌ಐಟಿ ಪ್ರಯತ್ನಿಸಲಿದೆ ಎಂದು ತಿಳಿಸಿದ್ದಾರೆ.

ಈ ತನಕದ ಮಾಹಿತಿಗಳ ಆಧಾರದಲ್ಲಿ ಮತ್ತು ನಮಗೆ ಸಿಕ್ಕಿರುವ ಸತ್ಯಾಂಶಗಳ ನೆಲೆಯಲ್ಲಿ ನಾವು ಪ್ರಥಮ ವರದಿ ಸಲ್ಲಿಸಿದ್ದೇವೆ. ಇದು ಕೇವಲ ಪ್ರಾಥಮಿಕ ವರದಿ. ಕೆಲಸ ಸಮಯದಲ್ಲಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಪಂತ್ ಹೇಳಿದ್ದಾರೆ.

ವರದಿಯು ಗೌಪ್ಯವಾಗಿದ್ದು, ಅದನ್ನು ಬಹಿರಂಗ ಪಡಿಸಲು ನಾನು ಅಧಿಕಾರ ಹೊಂದಿಲ್ಲ. ಇದು ಪ್ರಾಥಮಿಕ ವರದಿಯಷ್ಟೇ ಆಗಿದ್ದು, ತನಿಖೆ ಮುಂದುವರಿಯಲಿದೆ. ನಾವು ಅಗತ್ಯದ ನೆಲೆಯಲ್ಲಿ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗುಜರಾತ್ : ಅರಣ್ಯಾಧಿಕಾರಿಗಳಿಗೆ ಹಲ್ಲೆ, ಹಫ್ತಾ ಪ್ರಕರಣ ಆಪ್ ಎಂಎಲ್‌ಎ ವಾಸವ ಸಹಿತ 9 ಜನರಿಗೆ 7 ವರ್ಷ ಜೈಲು ಶಿಕ್ಷೆ

ರಾಜ್‌ಪಿಪ್ಲಾ, ಜೂ. 23- ಇಲ್ಲಿನ ಸೆಶನ್ಸ್ ನ್ಯಾಯಾಲಯವೊಂದು ಮಂಗಳವಾರ 2023ರಲ್ಲಿ ನಡೆದ ಅರಣ್ಯಾಧಿಕಾರಿಗಳ ಮೇಲಿನ ಹಲ್ಲೆ ಮತ್ತು ಹಫ್ತಾ ಪ್ರಕರಣದ ಆರೋಪಿಗಳಾದ ಆಮ್ ಆದ್ಮಿ ಪಕ್ಷದ ಎಂಎಲ್‌ಎ ಚೈತರ್ ವಾಸವ, ಅವರ ಪತ್ನಿ ಮತ್ತು ಇತರ 7 ಅಪರಾಧಿಗಳಿಗೆ 7 ವರ್ಷಗಳ ಜೈಲು ಶಿಕ್ಷೆ ತೀರ್ಪು ನೀಡಿದೆ.

ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಎ. ವಿ. ಹಿರ್ಪಾರ ಅವರು ಈ ಶಿಕ್ಷೆ ತೀರ್ಪು ನೀಡಿದ್ದು, ಎಲ್ಲ ಅಪರಾಧಿಗಳಿಗೆ ತಲಾ 25,000 ರೂ. ದಂಡವನ್ನೂ ವಿಧಿಸಿದ್ದಾರೆ ಎಂದು ಸರಕಾರಿ ವಕೀಲೆ ವಂದನಾ ಭಟ್ ತಿಳಿಸಿದ್ದಾರೆ.

ಅಪರಾಧಿಗಳಲ್ಲಿ ವಾಸವ ಅವರ ಪತ್ನಿ ಶಕುಂತಲಾ ಸಹಿತ ನಾಲ್ವರು ಮಹಿಳೆಯರು ಎಂದು ಭಟ್ ಹೇಳಿದ್ದಾರೆ.

ಘಟನೆ 2023ರ ಅಕ್ಟೋಬರ್ 30ರಂದು ನಡೆದಿತ್ತು. ಅರಣ್ಯಾಧಿಕಾರಿಗಳು ಆಕ್ರಮಿತ ಸರಕಾರಿ ಭೂಮಿಯಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ನಾಶ ಮಾಡಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಎಂಎಲ್‌ಎ ಚೈತರ್ ವಸಾವ ಅವರ ನರ್ಮದಾ ಜಿಲ್ಲೆಯ ದೆದಿಯ ಪಾಡದಲ್ಲಿ ಇರುವ ನಿವಾಸಕ್ಕೆ ಅರಣ್ಯಾಧಿಕಾರಿಗಳನ್ನು ಸಮಸ್ಯೆ ಬಗ್ಗೆ ಚರ್ಚಿಸಲು ಕರೆಸಿಕೊಳ್ಳಲಾಗಿತ್ತು.

5ನೇ ಪುಟಕ್ಕೆ

ಬಂಟರ ಸಂಘ ಮುಂಬಯಿ : ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ಆರ್ಥಿಕ ಸಹಾಯ; ಗುಲಾಬಿ ಭೋಜ ಶೆಟ್ಟಿ ಸ್ಮರಣಾರ್ಥ ಪುಸ್ತಕ ವಿತರಣೆ

ಸಮಾಜ ಬಾಂಧವರ ಮಕ್ಕಳೆಲ್ಲರೂ ಸಂಘದ ಶಿಕ್ಷಣ ಸಂಸ್ಥೆಯ ಪ್ರಯೋಜನ ಪಡೆಯುವಂತಾಗಲಿ - ಪ್ರವೀಣ್ ಭೋಜ ಶೆಟ್ಟಿ



ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅತಿಥಿ ಗಣ್ಯರು


ಜಯರಾಮ ಶೆಟ್ಟಿ ಮತ್ತು ಸುಹಾಸಿನಿ ಶೆಟ್ಟಿಯವರನ್ನು ಸನ್ಮಾನಿಸಿದಾಗ


ಕೆ. ರಾಜು ಶೆಟ್ಟಿಯವರನ್ನು ಸನ್ಮಾನಿಸಿದಾಗ


ನಗರ ಸೇವಕ ಭಾಸ್ಕರ್ ಶೆಟ್ಟಿಯವರನ್ನು ಸನ್ಮಾನಿಸಿದಾಗ


ನಗರ ಸೇವಕ ಶಿವಾನಂದ ಶೆಟ್ಟಿಯವರನ್ನು ಸನ್ಮಾನಿಸಿದಾಗ


ನಗರ ಸೇವಕಿ ತೇಜಸ್ವಿ ಅಭಿಷೇಕ್ ಗೋಸಲ್ಕರ್ ಅವರನ್ನು ಸನ್ಮಾನಿಸಿದಾಗ

ಮುಂಬಯಿ, ಜೂ. 23- ರಾಜ್ಯದಲ್ಲೇ ಆಧುನಿಕ ಸೌಲಭ್ಯಗಳನ್ನು ಹೊಂದಿದ ಬಂಟರ ಸಂಘ ಮುಂಬಯಿಯ ಸುಂದರವಾದ ಶಿಕ್ಷಣ ಸಂಸ್ಥೆ ಈಗಾಗಲೇ ಬೊರಿವಲಿ ಪಶ್ಚಿಮದ ಐ. ಸಿ. ಕಾಲೊನಿಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಪರಿಸರದ ಅನೇಕ ಮಕ್ಕಳು ಇದರಲ್ಲಿ ಕಲಿಯುತ್ತಿದ್ದು ನಮ್ಮ ಸಮಾಜದ ಪ್ರತಿಯೊಂದು ಮನೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದು ಶತಮಾನ ಗಡಿಯಲ್ಲಿರುವ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಭಿಪ್ರಾಯಪಟ್ಟರು.

ಜೂ. 21ರ ಆದಿತ್ಯವಾರದಂದು ಕಾಂದಿವಲಿ ಅವೆನ್ಯೂ ಹೋಟೆಲ್ ಸಭಾಂಗಣದಲ್ಲಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ನೇತೃತ್ವದಲ್ಲಿ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಜೋಗೇಶ್ವರಿ-ದಹಿಸರ್ ಪ್ರದೇಶದ ಸಮಾಜ ಬಾಂಧವರಿಗಾಗಿ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ವರ್ಷಂಪ್ರತಿ ಕೊಡಲ್ಪಡುವ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ವಿಧವೆಯರಿಗೆ ಹಾಗೂ ವಿಶೇಷ ಪ್ರತಿಭಾ ಚೇತನರಿಗೆ ಧನ ಸಹಾಯ, ಪ್ರಾದೇಶಿಕ ಸಮಿತಿಯಿಂದ ಶಾಲಾ ಮಕ್ಕಳಿಗೆ ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಆಶೀರ್ವಾದ ಮನೆಯ ಗುಲಾಬಿ ಭೋಜ ಶೆಟ್ಟಿ ಸ್ಮರಣಾರ್ಥ ಅವರ ಪುತ್ರ ಶಿವರಾಮ ಶೆಟ್ಟಿ ನೀಡಿದ ಪುಸ್ತಕ ವಿತರಣಾ ಕಾರ್ಯಕ್ರಮ ಹಾಗೂ ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿ ಹತ್ತು ಹಾಗೂ ಹನ್ನೆರಡನೆಯ ತರಗತಿಯಲ್ಲಿ ಶೇಖಡಾ 90ಕ್ಕಿಂತ ಅಧಿಕ ಅಂಕ ಗಳಿಸಿದ ಪರಿಸರದಲ್ಲಿರುವ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮೊದಲನೆಯದಾಗಿ ನಾವು ಬಂಟರು ಎಂಬುದರ ಬಗ್ಗೆ ಅಭಿಮಾನ ಹೊಂದಿರಬೇಕು. ಎರಡನೆಯದಾಗಿ, ಬಂಟರ ಸಂಘ ಮುಂಬಯಿಯ ಸದಸ್ಯರಾಗದವರು ಸದಸ್ಯರಾಗಿ ಸಂಘದೊಂದಿಗೆ ನಂಟು ಬೆಳೆಸಬೇಕು. ಈ ಪ್ರಾದೇಶಿಕ ಸಮಿತಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ. ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯು ಅಲ್ಪ ಮೊತ್ತದ ಆರ್ಥಿಕ ಸಹಾಯದಿಂದ ಆರಂಭಗೊಂಡಿದ್ದು, ಇಂದು ಅದರ ನೆರವಿನ ಮೊತ್ತ 2.25 ಕೋಟಿಗೂ ಮೀರಿದೆ ಎಂದು ಅವರು ತಿಳಿಸಿದರು.

ಸಮಿತಿಯ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಹಾಗೂ ಅವರ ತಂಡದ ಸೇವೆಯನ್ನು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಪ್ರಾದೇಶಿಕ ಸಮಿತಿಯು ನೂರು ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆಯುವ ಯೋಜನೆಯಡಿ ಒಳಗೊಳ್ಳುವ ಮೂಲಕ ಒಟ್ಟು 900 ಅರ್ಹ ವಿದ್ಯಾರ್ಥಿಗಳಿಗೆ ನೆರವು ನೀಡುವ ಗುರಿ ಹೊಂದಬೇಕು ಎಂದು ಹೇಳಿದರು. ಸಂಘದ ನೆರವು ಪಡೆಯುವ ವಿದ್ಯಾರ್ಥಿಗಳನ್ನು ಕೂಡಾ ಕಾರ್ಯಕ್ರಮಗಳಿಗೆ ಕರೆತಂದು ಸಂಘದ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಬೇಕೆಂದೂ ಅವರು ವಿನಂತಿಸುತ್ತಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ನೇತೃತ್ವದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಂಬಯಿ ಮಹಾನಗರ ಪಾಲಿಕೆಯ ಸಭಾನಾಯಕ ದಹಿಸರ್‌ನ ನಗರಸೇವಕ ಗಣೇಶ್ ಡಿ. ಖಾನ್ಕರ್ ಮಾತನಾಡಿ, ಬಂಟರ ಸಂಘವು ಜನಪರ ಕಾರ್ಯಗಳ ಜತೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ. ನನ್ನ ಅವಧಿಯಲ್ಲಿ ಆಸ್ಪತ್ರೆ ಸ್ಥಾಪನೆಯೂ ಸಂಘದ ಮುಂದಿನ ಮಹತ್ವಾಕಾಂಕ್ಷಿ ಯೋಜನೆಯಾಗಲಿ. ಮಾಜಿ ಸಂಸದ ಗೋಪಾಲ ಶೆಟ್ಟಿ ಮಾರ್ಗದರ್ಶನದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿರುವುದಾಗಿ ತಿಳಿಸಿದ ಅವರು, ಬಂಟರ ಸಂಘದ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಸೇರಿದಂತೆ ಬಂಟ ಸಮಾಜದ ಅನೇಕ ಮುಖಂಡರೊಂದಿಗೆ ತಮ್ಮ ಆತ್ಮೀಯ ಬಾಂಧವ್ಯವಿದೆ ಎಂದರು.

ಹೊಟ್ಟೆಪಾಡಿಗಾಗಿ ಮುಂಬಯಿಗೆ ಆಗಮಿಸಿದ ನೀವು ಇತರರ ಹಸಿವನ್ನು


ನಗರ ಸೇವಕ ಗಣೇಶ್ ಖಾನ್ಕರ್ ಅವರನ್ನು ಸತ್ಕರಿಸಿದಾಗ


ಅತಿಥಿ ಶಿವರಾಮ ಬಿ. ಶೆಟ್ಟಿಯವರನ್ನು ಸತ್ಕರಿಸಿದಾಗ


ಪ್ರೇಮನಾಥ ಶೆಟ್ಟಿ ಕೊಂಡಾಡಿಯವರನ್ನು ಸತ್ಕರಿಸಿದಾಗ

ನೀಗಿಸುವುದರೊಂದಿಗೆ ಇತರರ ಕಷ್ಟ-ನೋವುಗಳನ್ನು ನಿವಾರಿಸುವ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಇಂತಹ ಸಂಘಟನೆಗಳಿಗೆ ನನ್ನಿಂದಾಗುವ ಎಲ್ಲ ರೀತಿಯ ಸಹಕಾರ ನೀಡಲು ನಾನು ಸದಾ ಸಿದ್ಧನಿದ್ದೇನೆ. ಮುಂದಿನ ವಾರ ಬಂಟರ ಸಂಘದಿಂದ ಸಂಘದ ಪ್ರವೇಶ ದ್ವಾರದ ರಸ್ತೆಯಲ್ಲಿನ ಅಕ್ರಮ ತೆರವು ಕುರಿತು ಸಲ್ಲಿಕೆಯಾಗಲಿರುವ ಮನವಿ ಪತ್ರದ ಕುರಿತು ತಕ್ಷಣ ಸಂಬಂಧಿತ ಸಭೆಯನ್ನು ಕರೆದು ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವೆ. ಉತ್ತಮ ಕಾರ್ಯಗಳಿಗಾಗಿ ನನ್ನನ್ನು ಸಂಪರ್ಕಿಸಿದರೆ ಖಂಡಿತವಾಗಿಯೂ ಸ್ಪಂದಿಸುತ್ತೇನೆ ಎಂದರು.

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಎಲ್ಲರನ್ನು ಸ್ವಾಗತಿಸಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣದ ಮಹತ್ವವನ್ನು ತಿಳಿಸುತ್ತಾ ಶಿಕ್ಷಣವು ಒಂದು ಶಕ್ತಿಶಾಲಿ ಆಯುಧ. ಶಿಕ್ಷಣವು ವ್ಯಕ್ತಿಯ ಬದುಕಿನಲ್ಲಿ ಉತ್ತಮ ಬದಲಾವಣೆಗಳನ್ನು ತರಬಲ್ಲದು ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ. ಬಂಟರ ಸಂಘವು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಮಹತ್ವ ನೀಡುತ್ತಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂತಹ ಕಾರ್ಯಕ್ರಮಗಳ ಮಹತ್ವವನ್ನು ಅರಿಯಲು ಪಾಲಕರೊಂದಿಗೆ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಇಂತಹ ಶೈಕ್ಷಣಿಕ ಹಾಗೂ ಪ್ರೇರಣಾತ್ಮಕ ಕಾರ್ಯಕ್ರಮಗಳು ಪೂರಕವಾಗಿದ್ದು, ಸಮಾಜದ ಪ್ರಗತಿಗೆ ಸಹಕಾರಿಯಾಗಲಿವೆ ಎಂದರು.

ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಮತ್ತವರ ತಂಡವು ಪ್ರಾದೇಶಿಕ ಸಮಿತಿ ಹಾಗೂ ಸಮಿತಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಗೆ 18 ಲಕ್ಷ ಮೊತ್ತದ ಚೆಕ್ಕನ್ನು ಹೊಂದಿದ ನಿಧಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ, ಬಂಟರ ಸಂಘದಲ್ಲಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಕ್ರಮವು ಮಹತ್ವದ ಕಾರ್ಯವಾಗಿದ್ದು, ಎಲ್ಲರ ಸಹಕಾರದಿಂದ ಸಮಿತಿಯ ನಿಧಿಯನ್ನು ಉನ್ನತ ಮಟ್ಟಕ್ಕೆ ತಲುಪಿಸಲು ಪ್ರಯತ್ನಿಸಲಾಗಿದೆ. ಮುಂದಿನ ವರ್ಷ ಈ ಮೊತ್ತ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಶಿಕ್ಷಣವು ನಮ್ಮ ಆಸ್ತಿ ಹಾಗೂ ಅತ್ಯಂತ ಶಕ್ತಿಶಾಲಿ ಆಯುಧ. ಶಿಕ್ಷಣದಿಂದ ನಮ್ಮ ಮಕ್ಕಳು ವಂಚಿತರಾಗಬಾರದು ಎಂಬುದೇ ನಮ್ಮ ಪ್ರಮುಖ ಉದ್ದೇಶ ಎಂದು ಅವರು ಹೇಳಿದರು.

ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರನ್ನು ಸನ್ಮಾನಿಸಿದರು.

ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಮುಖ್ಯ ಸಲಹೆಗಾರ ಮುಂಡಪ್ಪ ಎಸ್. ಪಯ್ಯಡೆ ಮಾತನಾಡುತ್ತಾ, ಮಕ್ಕಳ ಉತ್ತಮ ಭವಿಷ್ಯದ ಬಗ್ಗೆ ಪ್ರತೀ ತಂದೆ-ತಾಯಂದಿರು ಚಿಂತಿಸಬೇಕಾಗಿದೆ. ಉತ್ತಮ ಸಂಸ್ಕೃತಿಯಿಂದ ಮಕ್ಕಳನ್ನು ಸತ್ಯದ ಮಾರ್ಗದಲ್ಲಿ ನಡೆಸುವಂತೆ ಮಾಡೋಣ. ಶುದ್ಧ ಮನಸ್ಸಿನಿಂದ ದೇವರ ಸಾಮಿಪ್ಯ ಸಾಧ್ಯ. ಸಂಪಾದನೆಯ ಒಂದಿಷ್ಟನ್ನಾದರೂ ಸಮಾಜಕ್ಕೆ ನೀಡೋಣ ಎಂದು ಮುಖ್ಯವಾಗಿ ಮಕ್ಕಳಿಗೆ ಉತ್ತಮ ಸಂದೇಶ ನೀಡಿದರು.

ವೇದಿಕೆಯಲ್ಲಿ ಅತಿಥಿ ಶಿವ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿ. (ಗುಜರಾತ್ ಮತ್ತು ಮಹಾರಾಷ್ಟ್ರ) ಇದರ ಸಿಎಂಡಿ ಶಿವರಾಮ್ ಬಿ. ಶೆಟ್ಟಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಅಧ್ಯಕ್ಷ ಹರೀಶ್ ಜಿ. ಶೆಟ್ಟಿ, ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ. ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಎಚ್. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಸಿ. ಎಸ್. ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುವ್ರತಾ ಎನ್. ಹೆಗ್ಡೆ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ ಉಪಸ್ಥಿತರಿದ್ದರು.

ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ, ಎರ್ಮಾಳು ಹರೀಶ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು ಮತ್ತು ಇತರ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಗೆ ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಆಶೀರ್ವಾದ ಮನೆಯ ಗುಲಾಬಿ ಭೋಜ ಶೆಟ್ಟಿ ಸ್ಮರಣಾರ್ಥ ಪುಸ್ತಕ ವಿತರಣಾ ಕಾರ್ಯಕ್ರಮ ಹಾಗೂ ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿ ಹತ್ತು ಹಾಗೂ ಹನ್ನೆರಡನೆಯ ತರಗತಿಯಲ್ಲಿ ಶೇಖಡಾ 90ಕ್ಕಿಂತ ಅಧಿಕ ಅಂಕ ಗಳಿಸಿದ ಪರಿಸರದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಥಮ ಹಂತದಲ್ಲಿ ಎಂಬಿಬಿಎಸ್ ಉತ್ತೀರ್ಣರಾದ ಡಾ. ಪ್ರಸಂಶಾ ಸದಾನಂದ ಶೆಟ್ಟಿ ದಹಿಸರ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಸಮಾಜದ ಇಬ್ಬರು ಹೆಣ್ಮಕ್ಕಳಿಗೆ ವಿವಾಹಕ್ಕೆ ನೆರವು ಅಲ್ಲದೆ ಪ್ರಾದೇಶಿಕ ಸಮಿತಿಯ ಮೂಲಕ ಹಾಗೂ ವಿದ್ಯಾ ರತ್ನಕುಮಾರ್ ಶೆಟ್ಟಿ ಮತ್ತು ವಿಭಾ ಕೃಷ್ಣ ಶೆಟ್ಟಿ ಅವರಿಂದ ವಿದ್ಯಾರ್ಥಿನಿಗೆ ಆಕೆಯ ಮುಂದಿನ ಶಿಕ್ಷಣಕ್ಕೆ ದೊಡ್ಡ ಮೊತ್ತದ ವಿಶೇಷ ನೆರವು ನೀಡಲಾಯಿತು.

ಮಹಾರಾಷ್ಟ್ರ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ನ ಸೀನಿಯರ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಕರುಣಾಕರ ಎಸ್. ಶೆಟ್ಟಿಯವರನ್ನು ಗೌರವಿಸಲಾಯಿತು. ಸೀನಿಯರ್ ಸಿಟಿಜನ್ಸ್ ವೆಲ್ಫೇರ್ ಸಮಿತಿಯಿಂದ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಮತ್ತು ಡಾ. ಪ್ರಭಾಕರ ಶೆಟ್ಟಿ ಬೋಳ ಉಪಸ್ಥಿತಿಯಲ್ಲಿ ಹಿರಿಯ ನಾಗರಿಕರಾದ ಜಯರಾಮ ಶೆಟ್ಟಿ ದಂಪತಿ ಮತ್ತು ರಾಜು ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಪೊರೇಟರ್‌ಗಳಾದ ಭಾಸ್ಕರ್ ಆರ್. ಶೆಟ್ಟಿ (ವಾರ್ಡ್ ನಂ. 188), ಶಿವಾನಂದ ಶೆಟ್ಟಿ (ವಾರ್ಡ್ ನಂ. 9) ಮತ್ತು ತೇಜಸ್ವಿ ಅಭಿಷೇಕ್ ಗೋಸಾಲ್ಕರ್ (ವಾರ್ಡ್ ನಂ. 2) ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರ ಸೇವಕ ಭಾಸ್ಕರ್ ಆರ್. ಶೆಟ್ಟಿ ಮಕ್ಕಳು ಸಂಘದಿಂದ ಸಹಾಯ ಪಡೆಯುವುದು ಮಾತ್ರ ಉದ್ದೇಶವಾಗಿರಿಸದೆ ಬಂಟರ ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದೆ ಸಂಘಕ್ಕೂ ಸಹಕರಿಸುವಂತಾಗಬೇಕು. ಮುಂಬಯಿ ಮಹಾನಗರ ಪಾಲಿಕೆಯ ಮೂಲಕ ಬಂಟರ ಸಂಘದ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ತಮ್ಮಿಂದಾಗುವ ಎಲ್ಲ ರೀತಿಯ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಸಂಘವು ಕೈಗೊಳ್ಳುವ ಜನಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಅವರು ಹೇಳಿದರು.

ತೇಜಸ್ವಿ ಅಭಿಷೇಕ್ ಗೋಸಾಲ್ಕರ್ ಮಾತನಾಡುತ್ತಾ, ಬಂಟರ ಸಂಘವು ಜನಸಾಮಾನ್ಯರಿಗೆ ಮಾಡುತ್ತಿರುವ ಕಾರ್ಯ ಅಭಿನಂದನೀಯ. ಐ. ಸಿ. ಕಾಲೋನಿಯ ಶಾಲೆಗೆ ನೀವು ಮಾಡಿದ ಪರಿಶ್ರಮ ಮೆಚ್ಚತಕ್ಕದ್ದು. ರಾಜಕೀಯದಲ್ಲಿ ನಿಮಗೆ ಬೇಕಾದ ವ್ಯಕ್ತಿಯನ್ನು ಆರಿಸಿ ಕಳುಹಿಸುವ ಶಕ್ತಿ ನಿಮ್ಮ ಸಮಾಜಕ್ಕಿದೆ. ನೀವೆಲ್ಲರು ನನ್ನನ್ನು ನಿಮ್ಮ ಸಮಾಜದ ಸದಸ್ಯಳಂತೆ ನನ್ನನ್ನು ಗುರುತಿಸಿಕೊಂಡಿರುವುದು ನನ್ನ ಸೌಭಾಗ್ಯ ಎಂದರು.

ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಬಂಟ ಗೀತೆಯ ಬಳಿಕ ಕಾರ್ಯಕ್ರಮ ಶುಭಾರಂಭಗೊಂಡಿದ್ದು ಮೋಹಿನಿ ಶೆಟ್ಟಿ ಪ್ರಾರ್ಥನೆ ಮಾಡಿದರು. ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ರೇಖಾ ವೈ. ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ. ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗಿನಿ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಹೆಚ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಪ್ರಜ್ವಲ್ ಶೆಟ್ಟಿ, ಕಾರ್ಯದರ್ಶಿ ಸಮಿಕ್ಷಾ ಶೆಟ್ಟಿ, ಕೋಶಾಧಿಕಾರಿ ವಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಹಾಗೂ ಜೊತೆ ಕೋಶಾಧಿಕಾರಿ ವಿಶ್ವಾಸ್ ಶೆಟ್ಟಿ ಮೊದಲಾದವರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶೈಲಜಾ ಅಮರ್‌ನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ರಘುನಾಥ್ ಶೆಟ್ಟಿ ಕಾಂದಿವಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಶೋಕ್ ವಿ. ಶೆಟ್ಟಿ, ನಿಶಾದ್ ಕೋರಾ ಸಹಕರಿಸಿದರು. ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಅಧ್ಯಕ್ಷ ಹರೀಶ್ ಜಿ. ಶೆಟ್ಟಿ ವಂದನಾರ್ಪಣೆ ಮಾಡಿದರು. ಕೊನೆಗೆ ಅವೆನ್ಯೂ ಹೊಟೇಲಿನ ಮಾಲಕ ರಘುರಾಮ ಶೆಟ್ಟಿಯವರಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಬಂಟರ ಸಂಘ ಮುಂಬಯಿ : ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ವಿಶ್ವಯೋಗ ದಿನಾಚರಣೆ

ಯೋಗಾಭ್ಯಾಸವು ಎಲ್ಲರಲ್ಲೂ ದಿನನಿತ್ಯದ ಚೇತನವಾಗಿ ಮೂಡಿ ಬರಲಿ - ಗುತ್ತಿನಾರ್ ರವೀಂದ್ರ ಡಿ. ಶೆಟ್ಟಿ ಬಳ್ಕುಂಜೆ ಗುತ್ತು





ಮೀರಾರೋಡ್, ಜೂ. 23- ರಾಜ ಮಹಾರಾಜರ ಕಾಲದಿಂದಲೂ ಭಾರತದಲ್ಲಿ ಯೋಗವನ್ನು ಅಭ್ಯಸಿಸಲಾಗುತ್ತಿತ್ತು. ಇದೇ ಪ್ರತೀಕವನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವಂತಹ ಈ ಯೋಗಾಭ್ಯಾಸವು ಎಲ್ಲರೂ ಮಾಡುತ್ತಿರಬೇಕು ಎಂದು ಬಂಟರ ಸಂಘ ಮುಂಬಯಿಯ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಬಳ್ಕುಂಜೆ ಗುತ್ತು ಅಭಿಪ್ರಾಯ ಪಟ್ಟರು.

ಅವರು ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೂ. 21ರ ಆದಿತ್ಯವಾರದಂದು ಮೀರಾ-ಭಾಯಂದರ್ ರೋಡಿನ ಪಯ್ಯಡೆ ರೆಸಿಡೆನ್ಸಿ ಹೋಟೇಲ್‌ನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಅವರು ಮಾತನಾಡುತ್ತಾ, ವಿಶ್ವ ಯೋಗ ದಿನಾಚರಣೆಯುಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ವರ್ಷಂಪ್ರತಿ ನಡೆಯುವ ಯೋಗ ದಿನಾಚರಣೆಯ ವಿಶ್ವದಲ್ಲೆಲ್ಲಾ ಪರಿಸರಬೇಕೆಂಬ ಹಂಬಲದಿಂದ ಇದೀಗ ಪ್ರತಿ ವರ್ಷವೂ ಯೋಗ ದಿನಾಚರಣೆಯನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಯೋಗಾಭ್ಯಾಸವನ್ನು ಪ್ರತಿಯೊಬ್ಬರು ದಿನಚರಿಯಂತೆ ಮಾಡುತ್ತಿರಬೇಕು. ನಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯೋಗಾಭ್ಯಾಸವನ್ನು ಮಾಡುತ್ತಿರುವುದರಿಂದ ನಮ್ಮ ಶರೀರವು ಮಾತ್ರವಲ್ಲದೆ ಮನಸ್ಸಿನ ಏಕಾಗ್ರತೆಯ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗುತ್ತದೆ. ನಮ್ಮ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರೇ ಆದ ಸಂಧ್ಯಾ ಶೆಟ್ಟಿ, ನಳಿನಿ ಶೆಟ್ಟಿ, ಶೋಭಾ ಶೆಟ್ಟಿ ಈ ಮೂರು ಜನ ಯೋಗ ಗುರುಗಳಾಗಿ ನಮಗೆ ಲಭ್ಯವಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ. ಇವರಂತೆ ಎಲ್ಲರೂ ಯೋಗವನ್ನು ಅಭ್ಯಸಿಸುವ ಕ್ರಮವನ್ನು ದಿನಂಪ್ರತಿ ಅಳವಡಿಸಿಕೊಳ್ಳಬೇಕು. ಆರೋಗ್ಯ ಸಂಪನ್ಮೂಲವನ್ನು ವೃದ್ಧಿಪಡಿಸಲೋಸ್ಕರ ಯೋಗಭ್ಯಾಸವು ಎಲ್ಲರಲ್ಲೂ ದಿನನಿತ್ಯದ ಚೇತನವಾಗಿ ಮೂಡಿ ಬರಲಿ ಎಂದು ಹಾರೈಸಿದರು.

ಅತಿಥಿಯಾಗಿ ಆಗಮಿಸಿದ ಬಂಟ್ಸ್ ಫೋರಂ ಮೀರಾ-ಭಾಯಂದರ್‌ನ ಕಾರ್ಯಾಧ್ಯಕ್ಷ ಉದಯ ಎಮ್. ಶೆಟ್ಟಿ ಮಲಾರ್‌ಬೀಡು ಸಂದರ್ಭೋಚಿತವಾಗಿ ಮಾತನಾಡುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ ತನ್ನ ಅನಿಸಿಕೆಯಲ್ಲಿ ಎಲ್ಲರನ್ನು ಸ್ವಾಗತಿಸಿ ಮಾತನಾಡುತ್ತಾ, ನಮ್ಮ ಮಹಿಳಾ ವಿಭಾಗವು ಸತತವಾಗಿ ಮೂರನೇ ವರ್ಷದಲ್ಲಿ ಈ ಯೋಗ ದಿನಾಚರಣೆಯನ್ನು ಆಚರಿಸುತ್ತಿದೆ. ಯೋಗ ದಿನಾಚರಣೆಗೆ ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿದರು.

ಪ್ರಾರಂಭದಲ್ಲಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭದ ಚಾಲನೆ ನೀಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ ಪ್ರಾರ್ಥನೆಗೈದರು. ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಂಭ್ರಮವನ್ನಾಚರಿಸಲಾಯಿತು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ವಂದನಾ ಡಿ. ಶೆಟ್ಟಿ, ಅಶ್ವಿನಿ ಶೆಟ್ಟಿ, ಅಶೋಕ್ ಶೆಟ್ಟಿ, ಉದಯ ಎಂ. ಶೆಟ್ಟಿ ಮಲಾರ್‌ಬೀಡು, ಗುತ್ತಿನಾರ್ ರವೀಂದ್ರ ಶೆಟ್ಟಿ, ವಸಂತಿ ಎಸ್. ಶೆಟ್ಟಿ, ಕುತ್ಯಾರ್ ಕಿಶೋರ್ ಶೆಟ್ಟಿ, ಸಿದ್ಧಕಟ್ಟೆ ರಮೇಶ್ ಶೆಟ್ಟಿ, ಸಂಪತ್ ಬಿ. ಶೆಟ್ಟಿ, ಸುಮಂಗಳಾ ಎ. ಕಣಂಜಾರು. ಅಮಿತಾ ಕೆ. ಶೆಟ್ಟಿ, ನಳಿನಿ ಶೆಟ್ಟಿ, ಸಂಧ್ಯಾ ಡಿ. ಶೆಟ್ಟಿ, ಶೋಭಾ ಎಲ್. ಶೆಟ್ಟಿ ಮೊದಲಾದವರಿದ್ದರು. ಸಭಾ ಕಾರ್ಯಕ್ರಮವನ್ನು ಅಶ್ವಿನಿ ಶೆಟ್ಟಿ ನಿರೂಪಿಸಿ, ವಂದಿಸಿದರು.

ಚಿಣ್ಣರಬಿಂಬ ಮುಂಬಯಿ - ಗೋರೆಗಾಂವ್ ಶಿಬಿರದ 2026-27 ರ ಶೈಕ್ಷಣಿಕ ಸಾಲಿನ ಕನ್ನಡ ತರಗತಿ ಹಾಗೂ ಭಜನಾ ತರಬೇತಿಯ ಉದ್ಘಾಟನೆ

ಮುಂಬಯಿ, ಜೂ.23- ಚಿಣ್ಣರಬಿಂಬ ಗೋರೆಗಾಂವ್ ಶಿಬಿರದ 2026-27ನೇ ಶೈಕ್ಷಣಿಕ ಸಾಲಿನ ಕನ್ನಡ ತರಗತಿ ಹಾಗೂ ಭಜನಾ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಆದಿತ್ಯವಾರ 14.06.2026 ರಂದು ನೆರವೇರಿತು. ಈ ಕಾರ್ಯಕ್ರಮಕ್ಕೆ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಗೌ. ಅಧ್ಯಕ್ಷರಾದ ರಘು ಆರ್ ಮೂಲ್ಯರವರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಗೋಳ ಶ್ರೀರಂಗಪಟ್ಟಣ ತಾಲೂಕು ಮಂಡ್ಯ ಜಿಲ್ಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಪಿ ಜಯಲಕ್ಷ್ಮಮ್ಮ ಹಾಗೂ ಚಿಣ್ಣರ ಬಿಂಬದ ಹಳೆಯ ವಿದ್ಯಾರ್ಥಿಯಾದ ಲತೇಶ್ ಪೂಜಾರಿ ಅವರು ಆಗಮಿಸಿ ದೀಪ ಪ್ರಜ್ವಲಿಸಿ ಮಕ್ಕಳಿಗೆ ಹಿತವಚನ ಗೈದರು. ಅತಿಥಿಗಳಿಗೆ ಹೂಗುಚ್ಛವನ್ನು ವಿದ್ಯಾರ್ಥಿಗಳಾದ ಪೂರ್ವಿ ಕುಲಾಲ್, ದಿಶಾ ಗೌಡ ನೀಡಿ ಸ್ವಾಗತಿಸಿದರು. ಶಿಬಿರ ಮುಖ್ಯಸ್ಥೆ ಪೂರ್ಣಿಮಾ ಶೆಟ್ಟಿಯವರು ನಿರೂಪಿಸಿದರು. ಭಜನೆ ಶಿಕ್ಷಕಿ ಪ್ರೇಮಲತಾ ಮೂಲ್ಯ, ಸುರೇಖಾ ಶೆಟ್ಟಿ, ಶಕುಂತಲಾ ಆಚಾರ್ಯ ಸಹಕರಿಸಿದರು. ಮಕ್ಕಳು ಭಜನೆ ಹಾಡಿದರು ಹಾಗೂ ಎಲ್ಲರೂ ಸೇರಿ ವಂದೇ ಮಾತರಂ ಹಾಡಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಾಲಕರು ಎಲ್ಲರೂ ಒಂದಾಗಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಟ್ಟರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.





ಮೊಗವೀರ ವ್ಯವಸ್ಥಾಪಕ ಮಂಡಳಿಯ ನಾಯ್ಗಾಂವ್-ವಿರಾರ್ ಶಾಖೆ ಸಮಿತಿಗೆ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಚುನಾವಣೆಯ ಫಲಿತಾಂಶ



ನಾಯ್ಗಾಂವ್, ಜೂ.23- ಮೊಗವೀರ ವ್ಯವಸ್ಥಾಪಕ ಮಂಡಳಿಯ ನಾಯ್ಗಾಂವ್-ವಿರಾರ್ ಶಾಖೆ ಸಮಿತಿ ಮತ್ತು ಮಹಿಳಾ ವಿಭಾಗದ. ಮತ್ತು ಯುವ ವಿಭಾಗದ 2025 ರಿಂದ 2028 ರವರೆಗಿನ ಅವಧಿಗೆ ಜೂನ್ 21, 2026 ರ ಭಾನುವಾರದಂದು ಚುನಾವಣೆಗಳು ನಡೆದವು.

ಚುನಾವಣಾ ಅಧಿಕಾರಿಯಾಗಿ ದಾಮೋದರ ಡಿ. ಕರ್ಕೇರ ಹಾಗೂ ಸಹ ಸದಸ್ಯರಾದ ಮುಖೇಶ್ ಕೆ. ಬಂಗೇರ (ಸದಸ್ಯ), ರಮೇಶ್ ಟಿ. ಸಾಲಿಯಾನ್ (ಸದಸ್ಯ) ಮತ್ತು . ಹೇಮರಾಜ್ ಎಸ್. ಕಾಂಚನ್ (ಆಹ್ವಾನಿತ ಸದಸ್ಯರು) ಅವರು ಚುನಾವಣೆಯು ನಿಯಮ ಬದ್ಧವಾಗಿ,ಸುಗಮವಾಗಿ ನಡೆಯಲು ಸಹಕರಿಸಿದರು.

ನಾಯ್ಗಾಂವ್-ವಿರಾರ್ ಶಾಖೆಯ ಕಮಿಟಿಗೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಸಮಿತಿ ಘೋಷಿಸಿದ್ದು ಅವರೆಂದರೆ, ಗಂಗಾಧರ ದಿನಕರ ಕರ್ಕೇರ, ಪದ್ಮನಾಭ ವಾಸು ಕಾಂಚನ್, ಶರತ್ ಕುಮಾರ್ ಗಂಗಾಧರ ಕರ್ಕೇರ, ಸುಧೀರ್ ಸದಾನಂದ ಮೆಂಡನ್, ಅನಿಲ್ ಕೊರಗ ಸಾಲಿಯಾನ್, ಪ್ರಶಾಂತ್ ಸದಾನಂದ ಮೆಂಡನ್, ಪ್ರವೀಣ್ ಸದಾನಂದ ಮೆಂಡನ್, ರಾಜೇಶ್ ನಾರಾಯಣ ಕೋಟಿಯಾನ್, ಶೇಖರ್ ತಿಮ್ಮಪ್ಪ ಕರ್ಕೇರ, ವಿಶ್ವನಾಥ ಭೋಜ ಬಂಗೇರ, ಯಶೋಧರ್ ವಾಸು ಕೋಟ್ಯಾನ್, ಮೋಹನ್ ಜೆಪ್ಪು ಪುತ್ರನ್, ಸುನಿಲ್ ನಾರಾಯಣ ಪುತ್ರನ್, ರಮೇಶ್ ಕುಪ್ಪಾ ಮೊಗೇರ್, ರೋಶನ್ ವಿಶಾಲ್ ಸುವರ್ಣ, ಮಹಿಳಾ ವಿಭಾಗದ ಮೊದವಿನಿ ಅಶೋಕ್ ಸಾಲಿಯಾನ್, ಬಬಿತಾ ಶಂಕರ್‌ಸಾಲಿಯಾನ್,ಮಾಲತಿ ಅಜಯ್ ಮೇಗಂಧಿ, ಭಾರತಿ ರಮೇಶ್ ಮೊಗವೀರ, ಮಾಲತಿ ಆನಂದ ಮೊಗವೀರ,ಪ್ರೇಮಲತಾ ಶಂಕರ್‌ನಾಯ್ಕ್,ಯಶವಂತಿ ಚಂದ್ರಶೇಖರ್‌ಕುಂದರ್,ಚಂದ್ರ ಗಂಗಾಧರ ಕರ್ಕೇರ,ಪ್ರಮೀಳಾ ಗೋಪಾಲ್ ಪುತ್ರನ್,ಹೇಮಾ ಗಣೇಶ ತಿಂಗಳಾಯ, ಪಲ್ಲವಿ ಮೋಹನ್ ಪುತ್ರನ್,ಶರ್ಮಿಳಾ ಶೇಖರ್‌ಕರ್ಕೇರ, ಮೋಹಿನಿ ಸಂಜೀವ ಮಲ್ಪೆ, ಯಶೋದಾ ವಿಶ್ವನಾಥ ಬಂಗೇರ, ವೇದಾಕ್ಷಿ ಮದ್ವರಾಜ್ ಕಾಂಚನ್, ಯುವ ವಿಭಾಗದ ಆಕಾಶ ವಿಠ್ಠಲ ಕರ್ಕೇರ, ಅನನ್ಯಾ ವಸಂತ್ ಕೋಟ್ಯಾನ್ ,ಚಿರಾಗ್ ಶೈಲೇಶ್ ಸಾಲಿಯಾನ್,ದೇವ್ ಸುಪ್ರೀತ್ ಶ್ರೀಯಾನ್, ಗೌರವ್ ವಸಂತ ಕೋಟ್ಯಾನ್ ,ಗುರುಪ್ರಸಾದ್ ಪ್ರದೀಪ್ ಮೈಂದನ್, ಹರ್ಷಲ್ ಲೀಲಾಧರ್‌ಕೋಟ್ಯಾನ್, ಕೃತಿ ತೇಜಪಾಲ್ ಕರ್ಕೇರ,ರಿಕಿ ಜಗದೀಶ್ ಕರ್ಕೇರ, ಸರಸ್ವತಿ ಶಿವರಾಮ ಖಾರ್ವಿ, ಶಶಾಂಕ್ ಶೇಖರ್ ಕರ್ಕೇರ ಆಯ್ಕೆಗೊಂಡಿದ್ದಾರೆ.

ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಬಂದೂಕಿನಿಂದ ಉತ್ತರಿಸುತ್ತೇನೆ; ಸಂಸದ ಸಂಜಯ್ ದಿನ ಪಾಟೀಲ್ ಎಚ್ಚರಿಕೆ

ಶಿವಸೈನಿಕರಿಗೆ ಬಂದೂಕನ್ನು ತೋರಿಸಬೇಡಿ.. .ನಾನೂ ಭಾಂಡೂಪ್‌ನವನು - ಸಂಜಯ್ ರಾವುತ್ ಸವಾಲು

ಮುಂಬಯಿ,ಜೂ.23 - ಉದ್ಧವ್ ಠಾಕ್ರೆ ಅವರನ್ನು ತೊರೆದು ಏಕನಾಥ್ ಶಿಂದೆ ಅವರ ಶಿವಸೇನೆ ಸೇರಿದ ಈಶಾನ್ಯ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಸಂಜಯ್ ದಿನ ಪಾಟೀಲ್, ಪಕ್ಷ ಸೇರಿದ ಬಳಿಕ ತಮ್ಮ ವಿರೋಧಿಗಳಿಗೆ ಆಕ್ರಮಣಕಾರಿ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದರು. 'ನೀವು ನನ್ನ ಧ್ವನಿಯನ್ನು ಕೇಳಿದರೆ, ನೀವು ಆಸ್ಪತ್ರೆಗೆ ಅಥವಾ ಸ್ಮಶಾನಕ್ಕೆ ಹೋಗಬೇಕಾಗುತ್ತದೆ. ನನ್ನ ತಂದೆಯ ಕಾಲದಲ್ಲಿಯೂ ಇದೇ ರೀತಿಯ ಘಟನೆ ಸಂಭವಿಸಿದೆ. ಆ ಸಮಯದಲ್ಲಿ, ನಾವು 5 ಜನರನ್ನು ಕೊಂದಿದ್ದೇವೆ. ನಮಗೆ ಪೊಲೀಸ್ ರಕ್ಷಣೆ ಅಗತ್ಯವಿಲ್ಲ. ನಮಗೆ ಎಲ್ಲವೂ ಇದೆ' ಎಂದು ಸಂಜಯ್ ದಿನಾ ಪಾಟೀಲ್ 'ಆಪರೇಷನ್ ತುಡ್ವಾ'ಗೆ ಸಿದ್ಧತೆ ನಡೆಸುತ್ತಿರುವ ತಮ್ಮ ವಿರೋಧಿಗಳಿಗೆ ಬಂದೂಕಿನ ಮೂಲಕ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.



ಈ ವಿಷಯದ ಕುರಿತು ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಮುಂಬಯಿನಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಸಂಜಯ್ ದಿನ ಪಾಟೀಲ್ ವಿರುದ್ಧ ಪ್ರತಿದಾಳಿ ನಡೆಸಿದರು.

ಸಂಜಯ್ ದಿನಾ ಪಾಟೀಲ್ ಅವರಿಗೆ ಅಷ್ಟೇ ಆಕ್ರಮಣಕಾರಿ ಭಾಷೆಯಲ್ಲಿ ಪ್ರತಿಕ್ರಿಯಿಸಿದ ರಾವುತ್, 'ಬನ್ನಿ, ನಾನು ನಿಮ್ಮ ದಾರಿಯನ್ನು ಅನುಸರಿಸುತ್ತೇನೆ. ನಮಗೆ ಬಂದೂಕುಗಳನ್ನು ತೋರಿಸಬೇಡಿ. ನಾನೂ ಭಾಂಡೂಪ್‌ನಲ್ಲಿದ್ದೇನೆ, ನೀವು ಯಾಕೆ ಬಂದೂಕುಗಳನ್ನು ತೋರಿಸುತ್ತಿದ್ದೀರಿ,ಶಿವಸೈನಿಕರು ಹೆದರುವವರಲ್ಲ, ನೀವು ದೇಶದ್ರೋಹಿ. ನೀವು ದೇಶದ್ರೋಹ ಮಾಡಿ 50 ಕೋಟಿ ನುಂಗಿದ್ದೀರಿ, ಹಾಗಾದರೆ ನೀವು ಸುಮ್ಮನಿರಬೇಕು, ಬಂದೂಕುಗಳ ಬಗ್ಗೆ ಮಾತನಾಡಬೇಡಿ' ಎಂದು ಹೇಳಿದರು.

ಸಂಜಯ್ ದಿನ ಪಾಟೀಲ್ ಅವರಿಗೆ ನಮ್ಮ ಪಕ್ಷದಲ್ಲಿ ಯಾವ ನಾಯಕನ ಬಗ್ಗೆ ದೂರು ಇತ್ತು, ಅವರು ಮಾತೋಶ್ರೀಗೆ ಬಂದು ಹೇಳಬೇಕಿತ್ತು. ಆ ನಾಯಕ ಯಾರೆಂದು ನನಗೆ ತಿಳಿದಿಲ್ಲ. ಈಗ ಅವರು ಪಕ್ಷವನ್ನು ತೊರೆದಿದ್ದಾರೆ ಎಂದು ರಾವುತ್ ತಿಳಿಸಿದರು.

ಸೋಮವಾರ ಪಕ್ಷ ಸೇರಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ದಿನಾ ಪಾಟೀಲ್ ಅವರು, ನಾನು ಎಂದಿಗೂ ಉದ್ಧವ್ ಠಾಕ್ರೆ ಅವರ ಬಳಿ ಶಾಸಕ ಅಥವಾ ಸಂಸದರ ಹುದ್ದೆಗಾಗಿ ಹೋಗಿರಲಿಲ್ಲ. ಅವರು ನನ್ನನ್ನು ಮಾತೋಶ್ರೀಗೆ ಕರೆದು ಟಿಕೆಟ್ ನೀಡಿದ್ದರು. ನಾನು ನನ್ನ ಮಗಳಿಗೂ ಟಿಕೆಟ್ ಕೇಳಿರಲಿಲ್ಲ. ಆ ಬಿಎಂಸಿ ವಾರ್ಡ್ ಮನಸೇಗೆ ಹೋಗದಂತೆ ತಡೆಯಲು ಅವರು ನನ್ನ ಹೆಗಲ ಮೇಲೆ ಬಂದೂಕು ತೋರಿಸಿದ್ದಾರೆ ಎಂದು ಹೇಳಿದರು.

ಸಂಜಯ್ ದಿನ ಪಾಟೀಲ್ ಅವರ ಈ ಆರೋಪವನ್ನು ರಾವುತ್ ನಿರಾಕರಿಸಿದರಲ್ಲದೆ, ಮಿಂಧೆ ಗುಂಪಿಗೆ ಸೇರಿದ ಬಳಿಕ ಸಂಜಯ್ ದಿನ ಪಾಟೀಲ್ ಸುಳ್ಳು ಹೇಳುತ್ತಿದ್ದಾರೆ. ಬಿಎಂಸಿ ಚುನಾವಣೆಯಲ್ಲಿ ತಮ್ಮ ಮಗಳು ರಾಜುಲ್ ಪಾಟೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಲ್ಲಿ ಸಂಜಯ್ ದಿನಾ ಪಾಟೀಲ್ ತಮ್ಮ ಖ್ಯಾತಿಯನ್ನು ಪಣಕ್ಕಿಟ್ಟಿದ್ದರು. ಸಂಜಯ್ ದಿನ ಪಾಟೀಲ್ ತಮ್ಮ ಮಗಳ ಉಮೇದುವಾರಿಕೆಗೆ ಸಾಕಷ್ಟು ನಾಟಕವಾಡಿದ್ದರು. ಸಂಜಯ್ ಪಾಟೀಲ್ ತಮ್ಮ ಮಗಳಿಗೆ ಉಮೇದುವಾರಿಕೆ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳುವಷ್ಟು ದೂರ ಹೋಗಿದ್ದರು. ಇದು ಎಲ್ಲರಿಗೂ ತಿಳಿದಿದೆ. ಅದಾದ ಬಳಿಕ ಕಾರ್ಯಕರ್ತರು ಕೆಲಸ ಮಾಡುವುದಿಲ್ಲ ಎಂದು ಭಾವಿಸಿ ಸಂಜಯ್ ದಿನ ಪಾಟೀಲ್ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲು ಹೋಗಿದ್ದರು. ಆದ್ದರಿಂದ, ಸಂಜಯ್ ದಿನ ಪಾಟೀಲ್ ಈಗ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.

'ನಿಮಗೆ ಪಕ್ಷದಲ್ಲಿರುವ ಕೆಲವು ಜನರೊಂದಿಗೆ ಜಗಳವಾಗಿದ್ದರೆ, ನೀವು ಮಾತೋಶ್ರೀಗೆ ಬಂದು ಅದರ ಬಗ್ಗೆ ಚರ್ಚಿಸಬೇಕಿತ್ತು. ಪಕ್ಷ ತೊರೆಯಲು ಈ ವಿಷಯಗಳನ್ನು ಕಾರಣವಾಗಿ ಮುಂದಿಡುವುದು ಸರಿಯಲ್ಲ' ಎಂದು ರಾವುತ್ ಸಂಜಯ್ ಪಾಟೀಲ್ ಅವರನ್ನು ಉಲ್ಲೇಖಿಸಿ ಹೇಳಿದರು. ಕೆಲವು ವಹಿವಾಟುಗಳ ಬಗ್ಗೆ ನಮಗೆ ಮಾಹಿತಿ ಇದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ ಮತ್ತು ಸರಿಯಾದ ಸಮಯದಲ್ಲಿ ಎಲ್ಲವನ್ನೂ ಮುನ್ನೆಲೆಗೆ ತರಲಾಗುವುದು ಎಂದು ರಾವುತ್ ತಿಳಿಸಿದರು.

ಸ್ಥಳೀಯ ಚುನಾವಣೆಯಲ್ಲಿ ಉಮೇದುವಾರಿಕೆ ಹಂಚಿಕೆ ಕುರಿತು ಮಾಡಲಾದ ಆರೋಪಗಳಿಗೆ ರಾವುತ್ ಪ್ರತಿಕ್ರಿಯಿಸಿ,ನಾಮನಿರ್ದೇಶನಗಳು ಸಲ್ಲಿಕೆಯಾದ ಬಳಿಕವೂ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಪಕ್ಷ ತೊರೆದ ಮೇಲೆ ಕೆಲವರು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಸಂಜಯ್ ಪಾಟೀಲ್ ಬಂದೂಕು ಬಳಸಿ ನನ್ನನ್ನು ಅಥವಾ ನನ್ನ ಕುಟುಂಬವನ್ನು ಯಾರಾದರೂ ಕೆಟ್ಟ ದೃಷ್ಟಿಯಿಂದ ನೋಡಿದರೆ ಆಸ್ಪತ್ರೆಗೆ ಕಳುಹಿಸುತ್ತೇನೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ರಾವುತ್,'ಬಂದೂಕನ್ನು ತೋರಿಸಬೇಡಿ, ಶಿವಸೈನಿಕರಿಗೆ ಬಂದೂಕನ್ನು ತೋರಿಸಬೇಡಿ. ನಾನು ಇಲ್ಲಿದ್ದೇನೆ. ನೀವು ಬಂದೂಕನ್ನು ತೋರಿಸುತ್ತಿದ್ದೀರಿ, ಸಾಲಾ... ನಾನು ಭಾಂಡೂಪ್‌ನವನು, ನೀವು ಶಿವಸೈನಿಕರಿಗೆ ಬಂದೂಕನ್ನು ತೋರಿಸುತ್ತಿದ್ದೀರಿ, ನೀವು ಒಬ್ಬ ದೇಶದ್ರೋಹಿ. ನೀವು 50 ಕೋಟಿ ನುಂಗಿದರೆ, ಸುಮ್ಮನಿರಿ. ನಾನು ಮತ್ತೆ ಬಂದೂಕುಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನಾನು ಬಂದೂಕನ್ನು ನಿಮ್ಮ ಬುಡಕ್ಕೆ ಹಾಕುತ್ತೇನೆ. ವೈ ಪ್ಲಸ್ ಭದ್ರತೆಯನ್ನು ತೆಗೆದುಹಾಕಿ. ಕಾನೂನು ಸುವ್ಯವಸ್ಥೆ ಇದೆಯೋ ಇಲ್ಲವೋ, ಫಡ್ನವೀಸ್. ಏಕನಾಥ್ ಶಿಂದೆಯನ್ನು ಬಿಟ್ಟುಬಿಡಿ' ಎಂದು ಪಾಟೀಲ್‌ಗೆ ಸವಾಲು ಹಾಕಿದರು.

ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್‌ರಿಂದ ಮರಾಠಿ ಭಾಷೆಯ 'ಕೊಲೆ' ; ರಾಜ್‌ಠಾಕ್ರೆ ಕಿಡಿ

ಮುಂಬಯಿ,ಜೂ.23 - ಮಹಾರಾಷ್ಟ್ರ ವಿಧಾನಸಭೆಯಲ್ಲಿ ಖ್ಯಾತ ಗಾಯಕಿ ಪದ್ಮವಿಭೂಷಣ ಆಶಾ ಭೋಸ್ಲೆ ಅವರ ನಿಧನಕ್ಕೆ ಸಂತಾಪ ಸೂಚಕ ನಿರ್ಣಯ ಮಂಡಿಸುವಾಗ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಮರಾಠಿ ಭಾಷೆಯನ್ನು ಅತ್ಯಂತ ಕಳಪೆಯಾಗಿ ಬಳಸಿದ್ದಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಮನಸೇ) ಅಧ್ಯಕ್ಷ ರಾಜ್‌ಠಾಕ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಾರ್ವೇಕರ್ ಅವರು ಆಶಾ ತಾಯಿಯವರ ನಿಧನದ ಶೋಕ ನಿರ್ಣಯವನ್ನಲ್ಲ, ಬದಲಿಗೆ ಮರಾಠಿ ಭಾಷೆಯ ನಿಧನದ ಶೋಕ ನಿರ್ಣಯ ಮಂಡಿಸಿದಂತಿದೆ' ಎಂದು ಅವರು ಆರೋಪಿಸಿದ್ದಾರೆ.



ಸ್ಪೀಕರ್ ಅವರ ವರ್ತನೆಯನ್ನು ತರಾಟೆಗೆ ತೆಗೆದುಕೊಂಡ ರಾಜ್‌ಠಾಕ್ರೆ, ಕಾಗದದ ಮೇಲೆ ಬರೆದುಕೊಟ್ಟ ಮರಾಠಿಯನ್ನು ಕೂಡ ಸರಿಯಾಗಿ ಓದಲು ಬಾರದ ನಾರ್ವೇಕರ್ ಅವರ ಭಾಷಾ ಪ್ರಾವೀಣ್ಯತೆಯನ್ನು ನೋಡಿದರೆ ಸಂಕಟವಾಗುತ್ತದೆ. ಅವರು ಈ ಪ್ರಸ್ತಾವನೆಯನ್ನು ಸ್ವಾಹಿಲಿ ಅಥವಾ ಹೀಬ್ರೂ ಭಾಷೆಯಲ್ಲಿ ಮಂಡಿಸಿದ್ದರೆ ಚೆನ್ನಾಗಿರುತ್ತಿತ್ತು. ಕನಿಷ್ಠಪಕ್ಷ ಆ ಭಾಷೆಗಳು ಯಾರಿಗೂ ತಿಳಿಯುತ್ತಿರಲಿಲ್ಲ ಎಂದು ಲೇವಡಿ ಮಾಡಿದರು.

ಅಷ್ಟೇ ಅಲ್ಲದೆ, ಗಾಯಕಿ ಆಶಾ ಭೋಸ್ಲೆ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಅವರ ಹೆಸರನ್ನು ಸ್ಪೀಕರ್ 'ದೀನ್ ದಯಾಳ್ ಮಂಗೇಶ್ಕರ್' ಎಂದು ತಪ್ಪಾಗಿ ಉಚ್ಚರಿಸಿದ್ದನ್ನು ಠಾಕ್ರೆ ಬಲವಾಗಿ ಖಂಡಿಸಿದ್ದಾರೆ.

ಸ್ಪೀಕರ್ ಅವರು ಈ ರೀತಿ ಮರಾಠಿ ಭಾಷೆಯ ಧ್ವಂಸ ಮಾಡುತ್ತಿದ್ದರೂ ಸದನದಲ್ಲಿದ್ದ ಹಿರಿಯ ಶಾಸಕರು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಮೌನ ವಹಿಸಿದ್ದನ್ನು ಠಾಕ್ರೆ ಪ್ರಶ್ನಿಸಿದ್ದಾರೆ. ರಾಜಕೀಯ ಪಕ್ಷಗಳನ್ನು ಒಡೆಯುವ ಕೆಲಸದಲ್ಲಿ ಬ್ಯುಸಿಯಾಗಿರುವ ಇವರಿಗೆ ಇಂತಹ ಗಂಭೀರ ವಿಷಯಗಳ ಕಡೆಗೆ ಗಮನವಿಲ್ಲ. ಕೇವಲ ಅಧಿವೇಶನದ ಆಚರಣೆ ಪೂರೈಸುವುದಷ್ಟೇ ಇವರ ಗುರಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಗಣೇಶ್ ವಾಸುದೇವ್ ಮಾಳವಂಕರ್ ಮತ್ತು ದತ್ತಾತ್ರೇಯ ಕಾಶೀನಾಥ್ ಕುಂಟೆ ಅವರಂತಹ ಮಹಾನ್ ನಾಯಕರು ಅಲಂಕರಿಸಿದ್ದ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಹುದ್ದೆಯ ಇಂದಿನ ಸ್ಥಿತಿಯನ್ನು ಕಂಡು ಬೇಸರವಾಗುತ್ತದೆ ಎಂದು ರಾಜ್‌ಠಾಕ್ರೆ ಹೇಳಿದ್ದಾರೆ. ಕೇಂದ್ರದಿಂದ ಹಿಂದಿ ಹೇರಿಕೆ, ವಲಸಿಗರಿಂದ ಮರಾಠಿ ಭಾಷೆಯ ಕಡೆಗಣನೆ ಒಂದೆಡೆಯಾದರೆ, ರಾಜ್ಯದ ಶಾಸಕಾಂಗವೇ ಭಾಷೆಯ ಕಂಠ ಹಿಸುಕುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಹಾರಾಷ್ಟ್ರದ ಜನತೆ ತಾವು ಎಂತಹ ಸರಕಾರವನ್ನು ಆರಿಸಿದ್ದೇವೆ ಎಂದು ಯೋಚಿಸುವ ಕಾಲ ಬಂದಿದೆ ಎಂದು ಎಚ್ಚರಿಸಿದ್ದಾರೆ.

ಆರ್‌ಟಿಐ ನಿಯಮಕ್ಕೆ ತಿದ್ದುಪಡಿ ರದ್ದುಗೊಳಿಸದಿದ್ದರೆ ಜು.5 ರಿಂದ ಉಪವಾಸ ಸತ್ಯಾಗ್ರಹ; ಅಣ್ಣಾ ಹಜಾರೆ ಬೆದರಿಕೆ

ಪುಣೆ, ಜೂ.23 - ಮಹಾರಾಷ್ಟ್ರ ಸರಕಾರ ಮಾಹಿತಿ ಹಕ್ಕು (ಆರ್‌ಟಿಐ) ನಿಯಮಗಳಿಗೆ ಮಾಡಿದ ಕಾನೂನುಬಾಹಿರ ತಿದ್ದುಪಡಿಗಳನ್ನು ತಕ್ಷಣ ಹಿಂತೆಗೆದುಕೊಳ್ಳದಿದ್ದರೆ ಜು.5 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕಾರ್ಯಕರ್ತ ಅಣ್ಣಾ ಹಜಾರೆ ಬೆದರಿಕೆ ಹಾಕಿದ್ದಾರೆ.

ಮಹಾರಾಷ್ಟ್ರ ಮಾಹಿತಿ ಹಕ್ಕು ನಿಯಮಗಳು, 2026, ಆರ್‌ಟಿಐ ಕಾಯ್ದೆಯ ಅಂಚನ್ನು ಮಂದಗೊಳಿಸುತ್ತದೆ ಮತ್ತು ಜನರನ್ನು ಮಾಹಿತಿಯಿಂದ ದೂರವಿಡುತ್ತದೆ ಎಂದು ಹಜಾರೆ ಸೋಮವಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಜೂ.12 ರಂದು ಮಾಡಿದ ತಿದ್ದುಪಡಿಗಳು ಆರ್‌ಟಿಐ ಕಾಯ್ದೆ, 2005ರ ಚೈತನ್ಯವನ್ನು ಉಲ್ಲಂಘಿಸುತ್ತದೆ ಮತ್ತು ಪಾರದರ್ಶಕತೆಯನ್ನು ಹಾಳು ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಶುಲ್ಕ ಹೆಚ್ಚಳಕ್ಕೆ ಹಜಾರೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ,ಯಾವುದೇ ತರ್ಕಬದ್ಧ ವಿವರಣೆ ಅಥವಾ ಆರ್ಥಿಕ ವಿಶ್ಲೇಷಣೆಯನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ.

'ಆರ್‌ಟಿಐ ಆದಾಯ ಗಳಿಸುವ ಕಾನೂನಲ್ಲ. 20 ವರ್ಷಗಳ ಬಳಿಕ ಶುಲ್ಕವನ್ನು ಹೆಚ್ಚಿಸಿದರೆ, ಮಾಹಿತಿ ನಿರಾಕರಿಸುವ ಅಧಿಕಾರಿಗಳ ಮೇಲಿನ ದಂಡವನ್ನು ಹೆಚ್ಚಿಸಬೇಕು' ಎಂದು ಅವರು ತಿಳಿಸಿದ್ದಾರೆ. ಐಡಿ ಪುರಾವೆಯನ್ನು ಕಡ್ಡಾಯಗೊಳಿಸುವುದನ್ನು ಅವರು ವಿರೋಧಿಸಿದರಲ್ಲದೆ, ಆರ್‌ಟಿಐ ಕಾಯ್ದೆಯ ಸೆಕ್ಷನ್ 6(2) ಅರ್ಜಿದಾರರು ವೈಯಕ್ತಿಕ ವಿವರಗಳನ್ನು ಅಥವಾ ಮಾಹಿತಿಯನ್ನು ಪಡೆಯಲು ಕಾರಣಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ.ಅಂತಹ ಷರತ್ತು ಭ್ರಷ್ಟಾಚಾರ ಸಂಬಂಧ ಮಾಹಿತಿ ನೀಡುವವರು ಮತ್ತು ಕಾರ್ಯಕರ್ತರನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಹೇಳಿದ್ದಾರೆ.

'ಒಂದು ವಿಷಯ, ಒಂದು ಅರ್ಜಿ'ನಿಯಮವನ್ನು ಟೀಕಿಸಿದ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ,ಇದು ಅನಗತ್ಯ ಮತ್ತು ಹೊರೆಯಾಗಿದೆ.ಪುನರಾವರ್ತಿತ ಅರ್ಜಿಗಳನ್ನು ಸಂಕ್ಷಿಪ್ತವಾಗಿ ಮುಚ್ಚುವ ನಿಬಂಧನೆಯು ಪೂರ್ಣಗೊಂಡ ಅಥವಾ ನವೀಕರಿಸಿದ ಮಾಹಿತಿಗೆ ಪ್ರವೇಶವನ್ನು ನಿರ್ಬಂಧಿಸುತ್ತದೆ ಎಂದು ತಿಳಿಸಿದ್ದಾರೆ.

ಇತರ ಆಕ್ಷೇಪಣೆಗಳಲ್ಲಿ ಅರ್ಜಿದಾರರಿಗೆ ಮಾಹಿತಿ ಪಡೆಯುವ ಉದ್ದೇಶಕ್ಕಾಗಿ ಕೇಳುವುದು, ಅರ್ಜಿದಾರರು ಗೈರುಹಾಜರಾದರೆ ಮೇಲ್ಮನವಿಗಳನ್ನು ವಜಾಗೊಳಿಸುವುದು, ಅರ್ಜಿದಾರರ ಸಾವಿನ ಪ್ರಕರಣಗಳನ್ನು ಸ್ವಯಂಚಾಲಿತವಾಗಿ ಮುಚ್ಚುವುದು ಮತ್ತು ಮಾಹಿತಿ ಆಯೋಗದ ಮುಂದೆ ವಿಚಾರಣೆಯ ಸಮಯದಲ್ಲಿ ಕಾನೂನು ಸಹಾಯವನ್ನು ನಿಷೇಧಿಸುವುದು ಸೇರಿವೆ. ನಿಯಮಗಳು ವ್ಯವಸ್ಥಿತ ವೈಫಲ್ಯಗಳನ್ನು ಸರಿಪಡಿಸುವ ಬದಲು ನಾಗರಿಕರ ಮೇಲೆ ಹೊರೆಯನ್ನು ವರ್ಗಾಯಿಸುತ್ತವೆ ಎಂದು ಹಜಾರೆ ಹೇಳಿದರಲ್ಲದೆ,ಸಾರ್ವಜನಿಕ ಅಧಿಕಾರಿಗಳಿಂದ ಪೂರ್ವಭಾವಿ ಬಹಿರಂಗಪಡಿಸುವಿಕೆಯನ್ನು ಕಡ್ಡಾಯಗೊಳಿಸುವ ಆರ್‌ಟಿಐ ಕಾಯ್ದೆಯ ಸೆಕ್ಷನ್ 4 ಕಳಪೆಯಾಗಿ ಅನುಷ್ಠಾನಗೊಂಡಿದ್ದು, ಜನರು ಅರ್ಜಿಗಳನ್ನು ಸಲ್ಲಿಸುವಂತೆ ಒತ್ತಾಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕ್ರಿಯೆಯನ್ನು ಹೆಚ್ಚು ತಾಂತ್ರಿಕ, ದುಬಾರಿ ಮತ್ತು ಆಡಳಿತ ಕೇಂದ್ರಿತವಾಗಿಸುವುದು ಪಾರದರ್ಶಕತೆಯನ್ನು ಕಡಿಮೆ ಮಾಡುತ್ತದೆ ಎಂದ ಅವರು, ಸಾರ್ವಜನಿಕ ಸಮಾಲೋಚನೆ ಇಲ್ಲದೆ ತಿದ್ದುಪಡಿಗಳನ್ನು ತರಲಾಗಿದೆ ಎಂದು ಹೇಳಿದ್ದಾರೆ.

1998ರಿಂದ ಮಹಾರಾಷ್ಟ್ರದಲ್ಲಿ ಆರ್‌ಟಿಐಗಾಗಿ ಹಲವಾರು ಆಂದೋಲನಗಳನ್ನು ಮುನ್ನಡೆಸಿದ ಮತ್ತು ಮುಂಬಯಿ,ಅಹಲ್ಯಾನಗರ ಜಿಲ್ಲೆಯ ರಾಳೆಗನ್ ಸಿದ್ಧಿ ಮತ್ತು ಪುಣೆಯ ಅಲಂಡಿಯಲ್ಲಿ ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದ ಹಜಾರೆ, ತಾನು ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ. ಜೂ.12 ರ ತಿದ್ದುಪಡಿಗಳನ್ನು ತಕ್ಷಣವೇ ರದ್ದುಗೊಳಿಸದಿದ್ದರೆ, ನನ್ನ ಜೀವವನ್ನೇ ಪಣಕ್ಕಿಟ್ಟರೂ ಕೂಡ ಜು.5 ರಂದು ರಾಳೆಗನ್ ಸಿದ್ಧಿಯ ಯಾದವ್ ಬಾಬಾ ದೇವಸ್ಥಾನದಲ್ಲಿ ನನ್ನ ಉಪವಾಸ ಸತ್ಯಾಗ್ರಹವನ್ನು ಆರಂಭಿಸುತ್ತೇನೆ ಎಂದು ಹಜಾರೆ ಪತ್ರದಲ್ಲಿ ಹೇಳಿದ್ದಾರೆ.

ಪಕ್ಷಾಂತರಗೊಂಡ ಸಂಸದರು 'ತಮ್ಮನ್ನು ತಾವು ಮಾರಿಕೊಂಡರು'; ಅಂಬಾದಾಸ್ ದಾನ್ವೆ ಆರೋಪ

ಮುಂಬಯಿ, ಜೂ.23 - ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಗೆ ಪಕ್ಷಾಂತರಗೊಂಡ 6 ಸಂಸದರು 'ತಮ್ಮನ್ನು ತಾವು ಮಾರಿಕೊಂಡರು' ಮತ್ತು ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿರುವ ಶಿವಸೇನೆ (ಯುಬಿಟಿ) ಎಂಎಲ್‌ಸಿ ಅಂಬಾದಾಸ್ ದಾನ್ವೆ ಅವರು, ಅಭಿವೃದ್ಧಿ ನಿಧಿಯ ಕೊರತೆ ಕುರಿತ ಅವರ ಹೇಳಿಕೆಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ.

ಸೇನಾ (ಯುಬಿಟಿ)ಯ 9 ಲೋಕಸಭಾ ಸದಸ್ಯರಲ್ಲಿ 6 ಮಂದಿ ಸೋಮವಾರ ಅಧಿಕೃತವಾಗಿ ಆಡಳಿತಾರೂಢ ಶಿವಸೇನೆಗೆ ಸೇರ್ಪಡೆಗೊಂಡರು.ಇದು 2022ರ ಬಳಿಕ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದಲ್ಲಿ ಮತ್ತೊಂದು ವಿಭಜನೆಯನ್ನು ಔಪಚಾರಿಕಗೊಳಿಸಿತು.

ಸಂಜಯ್ ದೇಶ್‌ಮುಖ್ (ಯವತ್ಮಾಲ್), ಸಂಜಯ್ ಜಾಧವ್ (ಪರ್ಭಾನಿ), ಸಂಜಯ್ ದಿನಾ ಪಾಟೀಲ್ (ಈಶಾನ್ಯ ಮುಂಬಯಿ), ನಾಗೇಶ್ ಪಾಟೀಲ್-ಅಷ್ಟಿಕರ್(ಹಿಂಗೋಲಿ), ಓಂಪ್ರಕಾಶ್ ರಾಜೇನಿಂಬಾಳ್ಕರ್(ಧಾರಾಶಿವ್) ಮತ್ತು ಭೌಸಾಹೇಬ್ ವಾಕ್ಚೌರೆ (ಶಿರ್ಡಿ) ಪಕ್ಷಾಂತರಗೊಂಡ ಸಂಸದರು.


ಆಡಳಿತ ಪಕ್ಷಕ್ಕೆ ಪಕ್ಷಾಂತರಗೊಂಡ ಕಾರಣ ಪ್ರಮುಖ ಅಭಿವೃದ್ಧಿ ಯೋಜನೆಗಳು ತಮ್ಮ ಕ್ಷೇತ್ರಗಳಿಗೆ ಬರಲು ಸಹಾಯವಾಗುತ್ತದೆ ಎಂದು ಅವರಲ್ಲಿ ಕೆಲವರು ಹೇಳಿಕೊಂಡಿದ್ದಾರೆ. 'ನಮ್ಮನ್ನು ತೊರೆದು ಏಕನಾಥ್ ಶಿಂದೆ ಸೇರಿದ ಎಲ್ಲಾ 6 ಸಂಸದರು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಅವರಿಗೆ ಅಭಿವೃದ್ಧಿ ನಿಧಿಗಳು ಸಿಗುತ್ತಿಲ್ಲ ಎಂಬ ಅವರ ಹೇಳಿಕೆ ಸುಳ್ಳು ಮತ್ತು ತಪ್ಪಾಗಿದೆ' ಎಂದು ದಾನ್ವೆ ಆರೋಪಿಸಿದರು.

ಶಿಂದೆ ಅವರೊಂದಿಗಿನ ಒಪ್ಪಂದದ ವಿವರಗಳು ಶೀಘ್ರದಲ್ಲೇ ಹೊರಬರಲಿವೆ ಎಂದು ಸೇನಾ (ಯುಬಿಟಿ) ನಾಯಕ ವಿಧಾನ ಭವನದ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸೋಮವಾರ ಉದ್ಧವ್ ಠಾಕ್ರೆ ಕರೆದಿದ್ದ ಎಂಎಲ್‌ಎಗಳ ಸಭೆಗೆ ಶಿವಸೇನೆ (ಯುಬಿಟಿ)ಯ ಮೂವರು ಶಾಸಕರು ಗೈರುಹಾಜರಾಗಿರುವ ಬಗ್ಗೆ ಕೇಳಿದಾಗ ದಾನ್ವೆ ಅವರು, ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಮತ್ತೊಂದು ಸಭೆಯನ್ನು ನಿಗದಿಪಡಿಸಲಾಗಿದೆ ಮತ್ತು ಎಲ್ಲಾ ಶಾಸಕರು ಹಾಜರಿರುತ್ತಾರೆ ಎಂದು ಹೇಳಿದರು. 'ನಾಳೆ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಮತ್ತೊಂದು ಸಭೆ ನಡೆಯಲಿದೆ ಮತ್ತು ಎಲ್ಲಾ ಶಾಸಕರು ಅಲ್ಲಿ ಹಾಜರಿರುತ್ತಾರೆ ಎಂದು ನಾವು ಈಗಾಗಲೇ ಹೇಳಿದ್ದೇವೆ' ಎಂದು ಅವರು ವಿವರಿಸಿದರು.

ವಿಲೇಪಾರ್ಲೆ : ಕೈಗಾರಿಕೋದ್ಯಮಿ ಸಂತೋಷ್ ಆರ್.ಶೆಟ್ಟಿ ನಿಧನ

ಮುಂಬಯಿ, ಜೂ.23- ವಿಲೇಪಾರ್ಲೆ ಪಶ್ಚಿಮದ ಜುಹೂ ಸ್ಕೀಮ್ ರೋಡ್ ನಂಬರ್ 1ರ ಭಾವನಾ ಬಿಲ್ಡಿಂಗ್ ನಿವಾಸಿ ಸಂತೋಷ್ ಆರ್.ಶೆಟ್ಟಿ (64) ಅವರು ಜೂನ್ 22ರಂದು ನಿಧನರಾಗಿದ್ದಾರೆ.



ಮೂಲತಃ ಕಟ್ಪಾಡಿ ಹಾಡಿಮನೆ ದಿವಂಗತ ರಾಘು ಶೆಟ್ಟಿ ಮತ್ತು ಕೇರಮ ಮಾಗಂದಡಿ ವಸಂತಿ ಶೆಟ್ಟಿ ದಂಪತಿಯ ಪುತ್ರರಾಗಿದ್ದ ಅವರು ಮುಂಬೈಯಲ್ಲಿ ಕೈಗಾರಿಕೋದ್ಯಮಿಯಾಗಿದ್ದರು.

ಮೃತರು ಪತ್ನಿ ಸುಜಾತಾ ಶೆಟ್ಟಿ, ಪುತ್ರಿ ಶ್ರುತಿ ಶೆಟ್ಟಿ,ಪುತ್ರ ಸನತ್ ಶೆಟ್ಟಿ, ಅಳಿಯ ಅಭಿಷೇಕ್ ಝಾ ಕುಟುಂಬಿಕರು, ಹಿತೈಷಿಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೀರಾರೋಡ್ : ರಮೇಶ್ ಅಮೀನ್ ನಿಧನ

ಮೀರಾರೋಡ್, ಜೂ. 23- ಇಲ್ಲಿಯ ಭಾರತಿಪಾರ್ಕ್ ಹತ್ತಿರವಿರುವ ಯುನಿಟಿ ಅಪಾರ್ಟ್‌ಮೆಂಟ್ ನಿವಾಸಿ ರಮೇಶ್ ಅಮೀನ್ (66) ಜೂ. 23ರ ಮಂಗಳವಾರದಂದು ನಿಧನ ಹೊಂದಿದರು.



ಮೂಲತಃ ತೆಂಕ ಎರ್ಮಾಳುನವರಾಗಿದ್ದ ರಮೇಶ್ ಅಮೀನ್, ಮೀರಾರೋಡ್ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂದಿರದ ಭಜನಾ ಭುವಾಜಿಯಾಗಿದ್ದರು. ಉತ್ತಮ ಭಜನಾ ಗಾಯಕರಾಗಿದ್ದ ಅವರು, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

ರಮೇಶ್ ಅಮೀನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಜೂ. 24ರ ಬುಧವಾರದಂದು ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ. ಅವರ ನಿಧನಕ್ಕೆ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂದಿರದ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಶೋಕವನ್ನು ವ್ಯಕ್ತಪಡಿಸಿದ್ದಾರೆ.

ಸಾಂತೂರು ದೊಡ್ಡಕ್ಕ ಸದನ ಲಲಿತಾ ಆರ್.ಶೆಟ್ಟಿ ನಿಧನ

ಭಾಯಂದರ್,ಜೂ.23- ಭಾಯಂದರ್ ಪೂರ್ವ ಕನಕಿಯಾ ನಿವಾಸಿ ಲಲಿತಾ ರೂಪೇಂದ್ರ ಶೆಟ್ಟಿ (75) ಅವರು ಜೂನ್ 13ರಂದು ನಿಧನರಾಗಿದ್ದಾರೆ.



ಮೂಲತಃ ಮುದರಂಗಡಿ ಸಮೀಪದ ಸಾಂತೂರು ದೊಡ್ಡಕ್ಕ ಸದನದವರಾದ ಅವರು ಇಬ್ಬರು ಪುತ್ರಿಯರಾದ ಚಂದ್ರಕಲಾ, ರೇಣುಕಾ ಮತ್ತು ಅಳಿಯಂದಿರಾದ ರೋಹಿತ್, ಶಿವಪ್ರಸಾದ್, ಮೊಮ್ಮಕ್ಕಳು, ಕುಟುಂಬಿಕರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬಂಟ್ವಾಳ : ಲಕ್ಷ್ಮೀ ಎಂ. ಬಂಗೇರ ನಿಧನ

ಬಂಟ್ವಾಳ, ಜೂ.23- ಇಲ್ಲಿಗೆ ಸಮೀಪದ ತೆಂಕಕಜೆಕಾರು ಗ್ರಾಮ , ಪಟೀಲು ಮನೆಯ ಲಕ್ಷ್ಮೀ ಎಂ. ಬಂಗೇರ(96) ಅವರು ಜೂ. 21 ರಂದು ನಿಧನಹೊಂದಿದರು.



ಮೃತರು 5 ಗಂಡು ಮಕ್ಕಳು, 6 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ನಾಗ್ಪುರ:ಮದರಸಾದಲ್ಲಿ ಬಾಲಕನಮೇಲೆಲೈಂಗಿಕದೌರ್ಜನ್ಯಕ್ಕೆ ಯತ್ನ, ಶಿಕ್ಷಕನ ಸ್ನೇಹಿತನ ವಿರುದ್ಧ ಪ್ರಕರಣ ದಾಖಲು

ನಾಗ್ಪುರ, ಜೂ.23 - ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ಆರೋಪದ ಮೇಲೆ ನಾಗ್ಪುರ ಮದರಸಾ ಶಿಕ್ಷಕನ ಸ್ನೇಹಿತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ಮದರಸಾದಿಂದ 10 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗ್ಪುರದ ತಾಜ್‌ಬಾಗ್ ಪ್ರದೇಶದಲ್ಲಿರುವ ಮದರಸಾದಲ್ಲಿ ಮಧ್ಯಪ್ರದೇಶ ಮತ್ತು ಬಿಹಾರದ 10 ಮಕ್ಕಳು ಇದ್ದರು, ಅವರಲ್ಲಿ ಹೆಚ್ಚಿನವರು ಅರೇಬಿಕ್ ಮತ್ತು ಉರ್ದು ಕಲಿಯುತ್ತಿದ್ದರು ಎಂದು ಸಕ್ಕರ್ದಾರ ಪೊಲೀಸ್ ಠಾಣೆಯ ಉಸ್ತುವಾರಿ ರಮೇಶ್ ಖುನೆ ಹೇಳಿದ್ದಾರೆ. ಬಿಹಾರ ನಿವಾಸಿ ಹಾಗೂ ಮದರಸಾ ಶಿಕ್ಷಕನ ಸ್ನೇಹಿತನಾದ 26 ವರ್ಷದ ಆರೋಪಿ, ಜೂ.19ರ ಬೆಳಗಿನ ಜಾವ ಮದರಸಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ 16 ವರ್ಷದ ಬಾಲಕ ಮಲಗಿದ್ದಾಗ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾಗಿ ಅವರು ತಿಳಿಸಿದ್ದಾರೆ.

ಮರುದಿನ ಬೆಳಿಗ್ಗೆ ಬಾಲಕ ಎಚ್ಚರಗೊಂಡು, ಆರೋಪಿ ಕೈಯಿಂದ ತನ್ನನ್ನು ಬಿಡಿಸಿಕೊಂಡು, ಶಿಕ್ಷಕರಿಗೆ ಘಟನೆಯ ಬಗ್ಗೆ ವಿವರಿಸಿದ್ದು, ಅದರಂತೆ ಶಿಕ್ಷಕ ಆರೋಪಿಯನ್ನು ಪ್ರಶ್ನಿಸಿ ಆವರಣದಿಂದ ಹೊರಗೆ ಕರೆದೊಯ್ದಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮದರಸಾದಲ್ಲಿ ಅಧ್ಯಯನ ಮಾಡಲು ಕೇವಲ ಒಂದು ವಾರದ ಹಿಂದೆಯೇ ಬಾಲಕ ಮದರಸಾಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಕ್ರಮ ಕೈಗೊಂಡು,ಜೂ.21 ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮದರಸಾದಿಂದ 10 ಬಾಲಕರನ್ನು ರಕ್ಷಿಸಿ ಮಕ್ಕಳ ಆಶ್ರಯ ಗೃಹದಲ್ಲಿ ಸೇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಪ್ಯಾರೆ ಖಾನ್ ಅವರು,ಇದು ತುಂಬಾ ಗಂಭೀರ ವಿಷಯ ಎಂದು ಹೇಳಿದರಲ್ಲದೆ,ದೂರು ಬಂದ ತಕ್ಷಣ ನಾಗ್ಪುರದ ಜಂಟಿ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾಗಿ ತಿಳಿಸಿದರು.

ಸುಮಾರು 10 ಮಕ್ಕಳು ತಮ್ಮ ಬಳಿಗೆ ಬಂದರು.ಅವರಲ್ಲಿ ಇಬ್ಬರು 'ತಮಗೆ ಏನೋ ತಪ್ಪು ನಡೆದಿದೆ' ಎಂದು ಹೇಳಿಕೊಂಡಿದ್ದಾಗಿ ಅವರು ಹೇಳಿದರು.

ಇಡೀ ವಿಷಯವನ್ನು ತನಿಖೆ ನಡೆಸಿ ನಿಜವಾಗಿ ಏನಾಯಿತು ಎಂಬುದನ್ನು ಬಯಲಿಗೆ ತರುವಂತೆ ನಾವು ಪೊಲೀಸರನ್ನು ಕೇಳಿಕೊಂಡಿದ್ದೇವೆ. ಕೆಲವು ಮಕ್ಕಳು ಬಿಹಾರದವರು, ಕೆಲವರು ಬಹುಶಃ ನಾಗ್ಪುರದವರು. ನನ್ನ ಬಳಿ ಪೂರ್ಣ ವಿವರಗಳಿಲ್ಲ.ಆದರೆ ಕೆಲವರು ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದವರು. ಮದರಸಾದಲ್ಲಿ ಒಟ್ಟು 10 ಮಕ್ಕಳಿದ್ದರು ಎಂದು ಅವರು ತಿಳಿಸಿದರು.

ಮಕ್ಕಳನ್ನು ಸಣ್ಣ, ಕಳಪೆ ನಿರ್ವಹಣೆಯ ಕೋಣೆಯಲ್ಲಿ,ಅತ್ಯಂತ ಕಳಪೆ ಸ್ಥಿತಿಯಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು. ಇಂತಹ ಇತರ ಮದರಸಾಗಳಿವೆ... ಇವು ಸರಿಯಾದ ಮದರಸಾಗಳಲ್ಲ. 8 - 10 ಮಕ್ಕಳನ್ನು ಇರಿಸಲಾಗಿದ್ದ ಒಂದು ಸಣ್ಣ ಕೋಣೆಯಿತ್ತು.ಸರಕಾರದ 'ಆಧುನಿಕ ಮದರಸಾ' ಯೋಜನೆಯನ್ನು ಕೂಡ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಧಿಕಾರಿಗಳು ಮದರಸಾಗೆ ಸರಕಾರಿ ಹಣವನ್ನು ನೀಡಿದಾಗ, ಅದು ನಿಜಕ್ಕೂ ಮದರಸಾವೇ ಮತ್ತು ಮಕ್ಕಳಿಗೆ ಅಲ್ಲಿ ನಿಜವಾಗಿಯೂ ಕಲಿಸಲಾಗುತ್ತಿದೆಯೇ ಎಂದು ಪರಿಶೀಲಿಸುವುದು ಅವರ ಕರ್ತವ್ಯ ಎಂದು ಖಾನ್ ಹೇಳಿದರು.

6 ತಿಂಗಳ ಹಿಂದೆ ಆಯೋಗವು ರಾಜ್ಯದಲ್ಲಿ ಎಲ್ಲಾ ಮದರಸಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಹೊರಗಿನ ಮಕ್ಕಳನ್ನು ಕರೆತರದಂತೆ ಸೂಚನೆ ನೀಡಿತು. ಪೋಷಕರು ತಮ್ಮ ಮಕ್ಕಳನ್ನು ಕರೆತಂದರೆ ಮತ್ತು ನೀವು ಅವರಿಗೆ ಶಿಕ್ಷಣ ನೀಡಿದರೆ, ಅದು ಒಂದು ವಿಷಯ. ಆದರೆ ಮಕ್ಕಳನ್ನು ಒಳಗೆ ಕರೆತಂದು, ಅವರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುವುದು ಮತ್ತು ಆ ಮಕ್ಕಳನ್ನು ಶೋಷಿಸುವುದು ಕ್ರಿಮಿನಲ್ ಅಪರಾಧ. ಅಂತಹ ಮದರಸಾಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಖಾನ್ ಹೇಳಿದರು.

ಸಂಪೂರ್ಣ ವಿಚಾರಣೆಯ ಬಳಿಕ ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಅಲ್ಪಸಂಖ್ಯಾತ ಆಯೋಗವು ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುತ್ತದೆ.

ಮಕ್ಕಳನ್ನು ಕರೆತಂದು ದೇಣಿಗೆ ಸಂಗ್ರಹಿಸುತ್ತಿರುವ ಎಲ್ಲಾ ಮದರಸಾಗಳು ನಿಜವೇ ಎಂದು ನೋಡಲು ನಾವು ಪರಿಶೀಲಿಸುತ್ತೇವೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಅಧ್ಯಕ್ಷರಿಗೆ ಅಡ್ಡ ಮತದಾನದ ವಿವರ ಸಲ್ಲಿಸಿದ ವಿಜಯೇಂದ್ರ, ಅಶೋಕ್

ಬೆಂಗಳೂರು, ಜೂ. 23 - ವಿಧಾನ ಪರಿಷತ್ ಚುನಾವಣೆಯ ನಂತರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾದ ಅಡ್ಡ ಮತದಾನ ಪ್ರಕರಣ ಇದೀಗ ಪಕ್ಷದ ಒಳಗಿನ ಶಿಸ್ತು ಕ್ರಮದ ಹಾದಿ ಹಿಡಿದಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಇಂದು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ, ಅಡ್ಡ ಮತದಾನ ಮಾಡಿದ ಶಾಸಕರ ಪಟ್ಟಿ ಹಾಗೂ ವಿವರಗಳನ್ನು ಸಲ್ಲಿಸಿದರು.

ಇಬ್ಬರು ನಾಯಕರು ಪಕ್ಷದ ಶಿಸ್ತು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿ, ಪಕ್ಷಕ್ಕೆ ದ್ರೋಹ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಸೂಚನೆಗೆ ವಿರುದ್ಧವಾಗಿ ಆರೇಳು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಮಾಹಿತಿ ವರಿಷ್ಠರಿಗೆ ನೀಡಲಾಗಿದೆ. ಈ ಬಗ್ಗೆ ದೂರವಾಣಿ ಮೂಲಕವೂ ವಿವರ ನೀಡಿದ್ದೇವೆ ಎಂದು ವಿಜಯೇಂದ್ರ ಮತ್ತು ಅಶೋಕ್ ಅವರು ತಿಳಿಸಿದ್ದು, ಎಲ್ಲವನ್ನೂ ನಿತಿನ್ ನಬಿನ್ ಅವರ ಗಮನಕ್ಕೆ ತಂದಿದ್ದಾರೆ. ಪಕ್ಷದ ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇಬ್ಬರು ನಾಯಕರು ಒತ್ತಾಯಿಸಿದರು.

ಅಡ್ಡ ಮತದಾನ ಮಾಡಿದ ಶಾಸಕರನ್ನು ಪತ್ತೆಹಚ್ಚಲು ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ನಾಯಕ ಸಿ.ಟಿ. ರವಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಇನ್ನೆರಡು-ಮೂರು ದಿನಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆಯಿದ್ದು, ಆ ವರದಿ ಆಧರಿಸಿ ಕ್ರಮ ಕೈಗೊಳ್ಳಲು ವರಿಷ್ಠರು ಭರವಸೆ ನೀಡಿದ್ದಾರೆ. ಪಕ್ಷದ ಒಳಗಿನ ಶಿಸ್ತು ಕಾಪಾಡಲು ಕಠಿಣ ಕ್ರಮ ಅಗತ್ಯವೆಂದು ಇಬ್ಬರು ನಾಯಕರು ವರಿಷ್ಠರ ಮುಂದೆ ಪ್ರತಿಪಾದಿಸಿದರು.

ಚುನಾವಣೆ ಸಂದರ್ಭದಲ್ಲಿ ಎಲ್ಲಾ ಶಾಸಕರಿಗೂ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿತ್ತು. ಶಾಸಕರ ಸಭೆ ನಡೆಸಿ ಯಾರಿಗೆ ಮತ ಹಾಕಬೇಕು ಎಂಬುದನ್ನು ವಿವರಿಸಲಾಗಿತ್ತು. ಆದರೂ ಕೆಲವರು ಸೂಚನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳುವುದು ಪಕ್ಷದ ಶಿಸ್ತು ಕಾಪಾಡಲು ಅಗತ್ಯವೆಂದು ವಿಜಯೇಂದ್ರ ಮತ್ತು ಅಶೋಕ್ ಅವರು ವರಿಷ್ಠರ ಗಮನಕ್ಕೆ ತಂದರು.



ನಿತಿನ್ ನಬಿನ್ ಅವರು ಇಬ್ಬರ ವಿವರಣೆಯನ್ನು ಆಲಿಸಿ, ಸತ್ಯಶೋಧನಾ ಸಮಿತಿ ವರದಿ ಬಂದ ನಂತರ ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪಕ್ಷದಲ್ಲಿ ಶಿಸ್ತು ಮುಖ್ಯ, ಪಕ್ಷಕ್ಕೆ ದ್ರೋಹ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಅಡ್ಡ ಮತದಾನದ ನಂತರ ಉಂಟಾದ ರಾಜಕೀಯ ಬೆಳವಣಿಗೆಗಳು, ಮೈತ್ರಿ ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿಯವರ ಹೇಳಿಕೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಜಯೇಂದ್ರ ಮತ್ತು ಅಶೋಕ್ ಅವರು ನಿತಿನ್ ನಬಿನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಪಕ್ಷದ ಒಳಗಿನ ಕೆಲವು ಮುಖಂಡರು ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದನ್ನೂ ವರಿಷ್ಠರ ಗಮನಕ್ಕೆ ತಂದಿದ್ದು, ಇವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಅಡ್ಡ ಮತದಾನ ಮಾಡಿದ ಶಾಸಕರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿ, ನಂತರ ಅವರನ್ನು ಅಮಾನತ್ತು ಅಥವಾ ಉಚ್ಚಾಟನೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿ.ಟಿ. ರವಿ ನೇತೃತ್ವದ ಸಮಿತಿಯ ವರದಿ ಬಂದ ನಂತರ ಕ್ರಮ ಕೈಗೊಳ್ಳುವ ನಿರ್ಧಾರವನ್ನು ವರಿಷ್ಠರು ಕೈಗೊಂಡಿದ್ದಾರೆ.

ಸುರೇಶ್ ಕುಮಾರ್ ವಿರುದ್ಧ ಗರಂ :

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸುವ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸುರೇಶ್ ಕುಮಾರ್ ವಿರುದ್ಧ ವರಿಷ್ಠರು ಗರಂ ಆಗಿದ್ದಾರೆ. ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಹೇಳುವುದು ಸರಿಯಲ್ಲ, ಬದಲಿಗೆ ಅಧ್ಯಕ್ಷರನ್ನು ಭೇಟಿ ಮಾಡಿ ಅಥವಾ ದೂರವಾಣಿಯಲ್ಲಿ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಬಹುದಿತ್ತು ಎಂದು ವರಿಷ್ಠರು ಎಚ್ಚರಿಕೆ ನೀಡಿದ್ದಾರೆ.

ಡಿವಿಎಸ್ ವಿರುದ್ಧ ಅಸಮಾಧಾನ :

ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ರಹಸ್ಯ ಸಭೆಯ ಬಗ್ಗೆ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ವಿರುದ್ಧವೂ ವರಿಷ್ಠರು ಅಸಮಾಧಾನಗೊಂಡಿದ್ದಾರೆ. ಅಡ್ಡ ಮತದಾನ ಆಗುವ ಮಾಹಿತಿ ಗೊತ್ತಿದ್ದರೂ ಅದನ್ನು ಪಕ್ಷದ ಗಮನಕ್ಕೆ ತರದೆ ನಂತರ ಹೇಳಿಕೆ ನೀಡಿರುವುದು ವರಿಷ್ಠರ ಸಿಟ್ಟಿಗೆ ಕಾರಣವಾಗಿದೆ.

ಪಕ್ಷದ ಮೂಲಗಳ ಪ್ರಕಾರ, ಮುಂದೆ ಯಾರೇ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ವರಿಷ್ಠರು ನೀಡಿದ್ದಾರೆ. ಈ ಬೆಳವಣಿಗೆಗಳು ಪಕ್ಷದ ಒಳಗಿನ ಶಿಸ್ತು, ನಾಯಕತ್ವದ ಗರಂ ಹಾಗೂ ಮುಂದಿನ ರಾಜಕೀಯ ತಿರುವುಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತಿವೆ.

ನಿವೃತ್ತ ಶಿಕ್ಷಕಿಯಿಂದ ಯೋಧರ ಕಲ್ಯಾಣ ನಿಧಿಗೆ 10 ಲಕ್ಷ ದೇಣಿಗೆ

ಬೆಂಗಳೂರು, ಜೂ.23 - ಇಡೀ ಜೀವಮಾನದ ಸಂಪಾದನೆ, ಪಿಂಚಣಿ ಹಾಗೂ ಆಸರೆಯಾಗಿದ್ದ ಮನೆ ಮಾರಿ ಕೂಡಿಟ್ಟಿದ್ದ 10 ಲಕ್ಷ ರೂಪಾಯಿಗಳನ್ನು ದೇಶದ ಗಡಿ ಕಾಯುವ ಯೋಧರ ಕಲ್ಯಾಣ ನಿಧಿಗೆ ನೀಡುವ ಮೂಲಕ ನಿವೃತ್ತ ಶಿಕ್ಷಕಿಯೊಬ್ಬರು ದೇಶಪ್ರೇಮ ಮೆರೆದಿದ್ದಾರೆ.

ದಾವಣಗೆರೆಯ ನಿವೃತ್ತ ಶಿಕ್ಷಕಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕೆ.ಬಿ. ಕರಿಬಸಮ್ಮ ಅವರು ದಾವಣಗೆರೆಯಲ್ಲಿಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ಸಂಪಾದನೆಯ 10 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಯೋಧರ ಕಲ್ಯಾಣ ನಿಧಿಗೆ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿಗಳು ಕರಿಬಸಮ್ಮ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ನ ಮಾಜಿ ಸದಸ್ಯ ಶಿವಯೋಗಿ ಸ್ವಾಮಿ ಉಪಸ್ಥಿತರಿದ್ದರು.





ಬಳಿಕ ಮಾತನಾಡಿದ ಕೆ.ಬಿ. ಕರಿಬಸಮ್ಮ, ದೇಶದ ಗಡಿ ರಕ್ಷಣೆಯಲ್ಲಿ ನಿರತರಾಗಿರುವ ಸೈನಿಕರು ಕಷ್ಟ ಪಡುತ್ತಿದ್ದಾರೆ. ಅದನ್ನು ಮನಗಂಡು ಅವರ ಕಲ್ಯಾಣ ನಿಧಿಗೆ ತಮ್ಮ ಸ್ವಂತ ದುಡಿಮೆ ಹಾಗೂ ಉಳಿಕೆಯ ಹಣವನ್ನು ನೀಡಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿ, ನಿವೃತ್ತಿಯಿಂದ ಬಂದ ಹಣ ಹಾಗೂ ಮನೆ ಮಾರಾಟದ ಹಣವನ್ನು ಒಗ್ಗೂಡಿಸಿ ಕರಿಬಸಮ್ಮ 10 ಲಕ್ಷ ರೂಪಾಯಿ ನೀಡಿದ್ದಾರೆ. ದೇಶದ ಗಡಿ ಕಾಯುವ ಯೋಧರಿಗೆ ಈ ಹಣವನ್ನು ನೀಡಲಾಗುವುದು ಎಂದು ತಿಳಿಸಿದರು.

ಪದ್ಮಶ್ರೀ ಪುರಸ್ಕೃತ ಎಂ. ಅಂಕೇಗೌಡರ ಸಂಗ್ರಹದ 20 ಲಕ್ಷಕ್ಕೂ ಅಧಿಕ ಗ್ರಂಥಗಳ ಸುರಕ್ಷತೆಗೆ ಮುಂದಾದ ಸರ್ಕಾರ

ಬೆಂಗಳೂರು, ಜೂ. 23 - ನಾಡಿನ ಹೆಮ್ಮೆಯ ಪುಸ್ತಕಪ್ರೇಮಿ, ಪದ್ಮಶ್ರೀ ಪುರಸ್ಕೃತ ಎಂ. ಅಂಕೇಗೌಡ ಅವರು ಜೀವಮಾನವಿಡೀ ಸಂಗ್ರಹಿಸಿರುವ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಅಪರೂಪದ ಗ್ರಂಥಗಳ ಸುರಕ್ಷತೆಗೆ ಕೊನೆಗೂ ಸರ್ಕಾರ ಮುಂದಾಗಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಅಂಕೇಗೌಡರು, ಸೂಕ್ತ ಜಾಗ ಹಾಗೂ ಸುಸಜ್ಜಿತ ಕಟ್ಟಡದ ಕೊರತೆಯಿಂದಾಗಿ ಪುಸ್ತಕಗಳನ್ನು ಕಾಯ್ದಿಟ್ಟುಕೊಳ್ಳಲು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ಅವರ ಮನವಿಯನ್ನು ಆಲಿಸಿದ ತಕ್ಷಣವೇ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯಲ್ಲಿ ಹೊಸ ಗ್ರಂಥಾಲಯ ಸ್ಥಾಪನೆಗಾಗಿ 2 ಎಕರೆ ಭೂಮಿ ಹಾಗೂ 5 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿ ಆದೇಶದ ಪತ್ರದ ಮೇಲೆ ಸಹಿ ಹಾಕಿದರು.





ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್‌ಗಿರಿನಾಥ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಂಕೇಗೌಡರು ತಮ್ಮ ಸಂಗ್ರಹದಲ್ಲಿರುವ ಹಳೆಯ ಅಪರೂಪದ ನಾಣ್ಯಗಳು ಹಾಗೂ ಅಂಚೆ ಚೀಟಿಗಳನ್ನು ಸಿಎಂಗೆ ತೋರಿಸಿ ಗಮನ ಸೆಳೆದರು. ಅಲ್ಲದೆ, ನವೀನ ಓದುವ ಕೊಠಡಿ, ಕಂಪ್ಯೂಟರ್ ವ್ಯವಸ್ಥೆ ಹಾಗೂ ಪುರಾತನ ಕೃತಿಗಳ ರಕ್ಷಣೆಗೆ ಡಿಜಿಟಲೀಕರಣದ ಅಗತ್ಯತೆ ಕುರಿತು ಲಿಖಿತ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಉಪಸ್ಥಿತರಿದ್ದರು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿ ಮೂಲದ ಎಂ. ಅಂಕೇಗೌಡರು ಜ್ಞಾನದಾಸೋಹದ ಅನನ್ಯ ಸಾಕಾರ ಮೂರ್ತಿ. ಸಹಕಾರ ಸಕ್ಕರೆ ಕಾರ್ಖಾನೆಯೊಂದರಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದ ಅವರು, ಸಂಪಾದನೆಯ ಬಹುಪಾಲು ಹಣವನ್ನು ಪುಸ್ತಕಗಳ ಖರೀದಿಗೆ ಬಳಸಿದರು. ವೈಯಕ್ತಿಕ ಹವ್ಯಾಸವಾಗಿ ಆರಂಭವಾದ ಈ ಕಾರ್ಯ, ಇಂದು ದೇಶದ ಅತಿ ದೊಡ್ಡ ವೈಯಕ್ತಿಕ ಗ್ರಂಥಾಲಯವಾದ 'ಪುಸ್ತಕ ಮನೆ'ಯಾಗಿ ರೂಪಾಂತರಗೊಂಡಿದೆ. ಇವರ ಅಂಕೇಗೌಡ ಜ್ಞಾನ ಪ್ರತಿಷ್ಠಾನದಲ್ಲಿ ಹಸ್ತಪ್ರತಿಗಳು, ಹಳೆಯ ಪತ್ರಿಕೆಗಳು ಹಾಗೂ ಅಳಿವಿನಂಚಿನಲ್ಲಿರುವ ಅಪರೂಪದ ಕೃತಿಗಳು ಸೇರಿ 20 ಲಕ್ಷಕ್ಕೂ ಹೆಚ್ಚು ಸಾಹಿತ್ಯಿಕ ದಾಖಲೆಗಳಿವೆ. ಇವರ ಈ ಅಪ್ರತಿಮ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಳಗನ್ನಡದ ಕವಿತೆಯನ್ನು ಉಲ್ಲೇಖಿಸಿ ಅಂಕೇಗೌಡರೊಂದಿಗಿನ ಭೇಟಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ವಿಶ್ವಮಾನವ ಕುವೆಂಪು ಅವರ ಆತ್ಮಕಥೆ ನೆನಪಿನ ದೋಣಿಯಲ್ಲಿ ಉಲ್ಲೇಖಿಸಿರುವ ಗ್ರಂಥಾಲಯದ ಅನುಭವವನ್ನು ಉಲ್ಲೇಖಿಸಿ, ಜ್ಞಾನ ದಾಸೋಹದ ಮಹತ್ವವನ್ನು ನೆನಪಿಸಿದರು.

ಕಾರಿನಲ್ಲೇ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ಮಾಡಿದ ಸಚಿವ ಕೃಷ್ಣ ಭೈರೇಗೌಡ

ಇನ್ನಾದರೂ ಗುಣಮಟ್ಟದಿಂದ ಕೂಡಿದ ಕಾಮಗಾರಿ ನಡೆಸಿ : ಅಧಿಕಾರಿಗಳಿಗೆ ತಾಕೀತು



ಬೆಂಗಳೂರು, ಜೂ. 23 - ನಗರದ ರಸ್ತೆಗಳು 20-30 ವರ್ಷ ಬಾಳಿಕೆ ಬರಬೇಕು. ಇನ್ನಾದರೂ ಗುಣಮಟ್ಟದಿಂದ ಕೂಡಿದ ಕಾಮಗಾರಿ ನಡೆಸಿ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಇಂದು ಬೆಳಿಗ್ಗೆ ತಮ್ಮ ನಿವಾಸದಿಂದ ವಿಧಾನಸೌಧದ ಕಡೆಗೆ ಬರುವಾಗ ಮೊಬೈಲ್ ಮೂಲಕವೇ ಜಿಬಿಎ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು, ವಲಯ ಆಯುಕ್ತರು, ಮುಖ್ಯ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್‌ಗಳು ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರಿನಲ್ಲೇ ಸಭೆ ನಡೆಸಿದ ಕೃಷ್ಣ ಭೈರೇಗೌಡರು, ನಾನು ಸಾವಿರ ಬಾರಿ ನಿಮ್ಮ ಬಳಿ ರಸ್ತೆ ನಿಯಮಗಳ ಬಗ್ಗೆ ಹೇಳಿದ್ದೇನೆ. ಆದರೆ, ಅದರ ಬಗ್ಗೆ ನೀವು ಗಮನವೇ ಹರಿಸಿಲ್ಲ ಎಂದು ಛೇಡಿಸಿದರು.

ರಸ್ತೆಗಳನ್ನು ನಿರ್ಮಿಸುವಾಗ ಲೇನ್‌ಗಳನ್ನು ಸರಿಯಾಗಿ ಬರೆಸಬೇಕು. ಇದರಿಂದ ವಾಹನ ಸವಾರರಿಗೂ ಅದು ಅರ್ಥವಾಗುತ್ತದೆ. ನೀವು ಕೇವಲ ಅಕ್ಕಪಕ್ಕದಲ್ಲಿ ಮಾತ್ರ ಬಿಳಿ-ಕಪ್ಪು ಬಣ್ಣ ಬಳಿಯುತ್ತೀರ. ಆದರೆ, ಮಧ್ಯಭಾಗದಲ್ಲಿ ಲೇನ್‌ಗಳನ್ನು ಬರೆಯುವುದನ್ನು ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಚಿಕ್ಕ ರಸ್ತೆಗಳನ್ನು ಬಿಡಿ. 40 ಅಡಿ ರಸ್ತೆಗಳಲ್ಲಿ ಕಡ್ಡಾಯವಾಗಿ ಲೇನ್‌ಗಳನ್ನು ಬರೆಸಬೇಕು. ಇನ್ನು ರಸ್ತೆಗಳು ಕೆಲವೆಡೆ ಗುಂಡಿ ಬಿದ್ದಿದ್ದು, ಇದನ್ನು ತುರ್ತಾಗಿ ಮುಚ್ಚುವತ್ತ ಗಮನ ಹರಿಸಬೇಕು ಎಂದು ತಾಕೀತು ಮಾಡಿದರು.

4 ಮೀಟರ್‌ಗಿಂತ ಕಡಿಮೆ ಅಗಲವಿದ್ದರೂ ಸೆಂಟರ್ ಮಾರ್ಕಿಂಗ್ ಮಾಡಬೇಕು. ಶೀಘ್ರದಲ್ಲಿಯೇ ಗುಂಡಿಗಳನ್ನು ಮುಚ್ಚಿ ವರದಿ ನೀಡಿ ಎಂದು ಸಚಿವರು ಆದೇಶಿಸಿದ್ದಾರೆ. ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದೆ. ಕೆಲವೆಡೆ ಮೋರಿಗಳಲ್ಲಿ ಹೂಳು ತುಂಬಿ ಅಥವಾ ಕೆಲ ಕಟ್ಟಡಗಳನ್ನು ನಿರ್ಮಿಸುವುದರಿಂದ ಉಂಟಾಗುವ ತ್ಯಾಜ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆಯಾ ವಾರ್ಡ್‌ನ ಎಇಗಳು ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಈಗಾಗಲೇ ವಿಶೇಷ ಆಯುಕ್ತರು ಇದರ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅದಕ್ಕೆ ಸಹಮತವಿದೆ. ಆದರೆ ಕೂಡಲೇ ವಾರ್ಡ್ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ರೈತರ ಸಮ್ಮುಖದಲ್ಲೇ ಚರ್ಚೆ ನಡೆಸುವುದು ಸೂಕ್ತ : ಸಿಎಂಗೆ ಎಚ್‌ಡಿಕೆ ಒತ್ತಾಯ

ಬೆಂಗಳೂರು, ಜೂ. 23 - ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಚರ್ಚೆ ನಡೆಸುವುದಕ್ಕಿಂತ ರೈತರ ಸಮ್ಮುಖದಲ್ಲೇ ಚರ್ಚೆ ನಡೆಸುವುದು ಸೂಕ್ತ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.





ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ, ಈ ಯೋಜನೆಯ ಪರಿಣಾಮವಾಗಿ ಭೂಮಿ ಕಳೆದುಕೊಳ್ಳುವ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿದರೆ ಮಾತ್ರ ತಾರ್ಕಿಕ ಅಂತ್ಯ ಕಂಡುಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೂನ್ 26ರಂದು ವಿಧಾನಸೌಧದಲ್ಲಿ ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಕುಮಾರಸ್ವಾಮಿ ಅವರು ಆ ದಿನ ಪೂರ್ವನಿಗದಿತ ಕಾರ್ಯಕ್ರಮಗಳಿರುವುದರಿಂದ ಹಾಜರಾಗಲು ಸಾಧ್ಯವಿಲ್ಲವೆಂದು ತಿಳಿಸಿ, ಜೂನ್ 27ರಂದು ಚರ್ಚೆಗೆ ಸಿದ್ಧ ಎಂದು ತಿಳಿಸಿದ್ದಾರೆ. ಆದರೆ, ಚರ್ಚೆ ವಿಧಾನಸೌಧದಲ್ಲಿ ನಡೆಯಬಾರದು, ರೈತರ ಸಮ್ಮುಖದಲ್ಲೇ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿಯವರು ಬರೆದ ಪತ್ರದಲ್ಲಿ ನಿಮ್ಮ ತಂಡದ ಐದು ಜನರನ್ನು ಕರೆದುಕೊಂಡು ಬನ್ನಿ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನಗೆ ಯಾವುದೇ ತಂಡವಿಲ್ಲ. ನನ್ನ ತಂಡವೆಂದರೆ ರೈತರ ಪರ ಹೋರಾಟಗಾರರು. ಮುಖ್ಯಮಂತ್ರಿಗಳಿಗೆ ತಂಡ ಇರಬಹುದು, ಆದರೆ ನನಗೆ ರೈತರೇ ತಂಡ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರು ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದು, ಜೂನ್ 27ರಂದು ಚರ್ಚೆಗೆ ಸಿದ್ಧ ಎಂದು ತಿಳಿಸಿರುವುದಾಗಿ ಹೇಳಿದರು. ಇದು ಸವಾಲು-ಪ್ರತಿಸವಾಲು ಅಲ್ಲ, ಪಂದ್ಯಾಹ್ವಾನವೂ ಅಲ್ಲ. ಯಾರ ಹೆಸರು ಕೆಡಿಸುವ ಉದ್ದೇಶವೂ ಇಲ್ಲ. ನಾನು ನೊಂದ ರೈತರ ಧ್ವನಿಯಾಗಿ ಮಾತನಾಡುತ್ತಿದ್ದೇನೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯವರು ಈ ಯೋಜನೆ ತಮ್ಮದೇ ಯೋಜನೆ ಎಂದು ಹೇಳಿಕೊಂಡಿರುವುದನ್ನು ಪ್ರಶ್ನಿಸಿದ ಕುಮಾರಸ್ವಾಮಿ, ಯಾರ ಯೋಜನೆ, ಯಾರಿಂದ ಏನಾಯ್ತು ಎಂಬುದು ಮುಖ್ಯವಲ್ಲ. ರೈತರಿಗೆ ತೊಂದರೆಯಾಗಬಾರದು ಅಷ್ಟೇ ಮುಖ್ಯ. ರೈತರ ಪ್ರಕಾರ ಶೇಕಡಾ 80 ಕ್ಕೂ ಹೆಚ್ಚು ಮಂದಿ ಭೂಮಿ ಕೊಡಲು ಒಪ್ಪಿಲ್ಲ. ಆದರೆ, ಮುಖ್ಯಮಂತ್ರಿಗಳು ಶೇಕಡಾ 80 ಮಂದಿ ಒಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಇದನ್ನು ರೈತರ ಸಮ್ಮುಖದಲ್ಲೇ ಬಗೆಹರಿಸೋಣ ಎಂದು ಹೇಳಿದರು.

ಸುಮಾರು 450 ದಿನಗಳಿಂದ ರೈತರು ಭೂಸ್ವಾದೀನದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಅವರು, ರೈತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಭೂಸ್ವಾದೀನ ಮಾಡುವುದು ಸರಿಯಲ್ಲ. ರೈತರು ಒಪ್ಪಿದ್ದಾರೆ ಎಂದು ಸುಮ್ಮನೆ ಹೇಳುವುದು ಅನಗತ್ಯ ಗೊಂದಲ ಸೃಷ್ಟಿಸುವಂತಾಗಿದೆ ಎಂದು ಟೀಕಿಸಿದರು.

ಅವರು ಕೊನೆಗೆ, ಎಲ್ಲವೂ ಸಂತ್ರಸ್ತ ರೈತರ ಸಮ್ಮುಖದಲ್ಲೇ ಚರ್ಚೆಯಾಗಿ ಬಗೆಹರಿಯಬೇಕು. ವಿಧಾನ ಸೌಧದಲ್ಲಿ ಚರ್ಚೆ ನಡೆಸುವುದಕ್ಕಿಂತ ರೈತರ ನಡುವೆ ಬಹಿರಂಗ ಚರ್ಚೆ ನಡೆಸುವುದು ಸೂಕ್ತ. ಜೂನ್ 27ರಂದು ಚರ್ಚೆಗೆ ಸಮಯ ನಿಗದಿ ಮಾಡಿದರೆ ಒಳ್ಳೆಯದು ಎಂದು ಸ್ಪಷ್ಟಪಡಿಸಿದರು.

ಸಹಜೀವನಕ್ಕೆ ವಿರೋಧ ; ಪ್ರಿಯಕರನೊಂದಿಗೆ ಸೇರಿ ತಂದೆ, ತಾಯಿ ಹಾಗೂ ತಂಗಿಯನ್ನೇ ಕೊಲೆಗೈದ ಮಗಳು!

ಬೆಂಗಳೂರು, ಜೂ. 23 - ಪೋಷಕರು ಸಹಜೀವನಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ತಂದೆ, ತಾಯಿ ಹಾಗೂ ತಂಗಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ಕೆ.ಆರ್. ಪುರಂನ ಸಿಗೇಹಳ್ಳಿಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.

ಸಿಗೇಹಳ್ಳಿಯ ನಿವಾಸಿ ಸೋಮಸುಂದರ್(55), ಪತ್ನಿ ಮುತ್ತುಲಕ್ಷ್ಮಿ (48) ಹಾಗೂ ಕಿರಿಯ ಮಗಳು ಸುಪ್ರಿಯಾ (20) ಕೊಲೆಯಾದವರು. ಈ ಕೃತ್ಯ ನಡೆಸಿ ಪರಾರಿಯಾಗಿರುವವರಲ್ಲಿ ಸೋಮಸುಂದರ್ ಅವರ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಸೇರಿದ್ದಾರೆ. ಇವರ ಬಂಧನಕ್ಕಾಗಿ ಕೆ.ಆರ್. ಪುರಂ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಆರೋಪಿ ಶ್ವೇತಾ ತನ್ನ ಪ್ರಿಯಕರ ಕೆನತ್ ಜೊತೆ ಮದುವೆಯಾಗದೆ ಸಹಜೀವನ ನಡೆಸುತ್ತಿದ್ದಳು. ಮಗಳ ನಡವಳಿಕೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಗಳನ್ನು ಬುದ್ದಿವಾದ ಹೇಳಿ ಮನೆಗೆ ಕರೆದುಕೊಂಡು ಹೋಗಲು ಸೋಮಸುಂದರ್ ಅವರು ಪತ್ನಿ ಮತ್ತು ಕಿರಿಯ ಮಗಳೊಂದಿಗೆ ಸಿಗೇಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಈ ವೇಳೆ ಪೋಷಕರು ಹಾಗೂ ಶ್ವೇತಾ-ಕೆನತ್ ಜೋಡಿ ನಡುವೆ ತೀವ್ರ ಗಲಾಟೆ ನಡೆದಿದೆ.

ಗಲಾಟೆ ವಿಕೋಪಕ್ಕೆ ತಿರುಗಿದಾಗ ಪ್ರೇಮಿಗಳಿಬ್ಬರು ಸೇರಿ ತಂದೆ, ತಾಯಿ ಹಾಗೂ ತಂಗಿಯ ಮೇಲೆ ಚಾಕುವಿನಿಂದ ನಿರ್ದಯವಾಗಿ ಇರಿದಿದ್ದಾರೆ. ತೀವ್ರ ಇರಿತಕ್ಕೊಳಗಾದ ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾ ಮನೆಯೊಳಗಡೆಯೇ ರಕ್ತದ ಮಡುವಿನಲ್ಲಿ ಕುಸಿದು ಪ್ರಾಣ ಬಿಟ್ಟಿದ್ದಾರೆ.

ಮನೆಯೊಳಗೆ ಹೆಂಡತಿ ಮತ್ತು ಮಗಳು ಸಾವನ್ನಪ್ಪಿದ್ದರೂ, ತೀವ್ರ ಗಾಯಗೊಂಡಿದ್ದ ಸೋಮಸುಂದರ್ ಹೇಗೋ ಎದ್ದು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಅಪಾರ್ಟ್‌ಮೆಂಟ್ ಮೆಟ್ಟಿಲುಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕಂಡ ಸ್ಥಳೀಯರು ತಕ್ಷಣವೇ 112 ತುರ್ತು ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಹೊಯ್ಸಳ ಸಿಬ್ಬಂದಿ ತಕ್ಷಣವೇ ಸೋಮಸುಂದರ್ ಅವರನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ಮಾರ್ಗಮಧ್ಯೆ ತೀವ್ರ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದಾರೆ. ಕೊನೆಯುಸಿರೆಳೆಯುವ ಮುನ್ನ ಸೋಮಸುಂದರ್ ಪೊಲೀಸರಿಗೆ ಘಟನೆಯ ಸಂಪೂರ್ಣ ವಿವರ ನೀಡಿದ್ದಾರೆ.

ನನ್ನ ದೊಡ್ಡ ಮಗಳು ಶ್ವೇತಾ ತನ್ನ ಪ್ರಿಯಕರ ಜೊತೆ ಲಿವಿಂಗ್‌ನಲ್ಲಿದ್ದಳು. ಇದು ಸರಿಯಲ್ಲ ಎಂದು ಬುದ್ದಿ ಹೇಳಲು ಬಂದಿದ್ದೆವು. ಆದರೆ, ಮಗಳು ಮತ್ತು ಆಕೆಯ ಪ್ರಿಯಕರ ನಮ್ಮ ಮೇಲೆ ಚಾಕುವಿನಿಂದ ಇರಿದರು. ನನ್ನ ಹೆಂಡತಿ ಮತ್ತು ಚಿಕ್ಕ ಮಗಳು ಮನೆ ಒಳಗಡೆಯೇ ಇದ್ದಾರೆ ಎಂದು ಸೋಮಸುಂದರ್ ಕಣ್ಣೀರಿಡುತ್ತಾ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕೆ.ಆರ್. ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ.

ಕೊಲೆ ಮಾಡಿ ಪರಾರಿಯಾಗಿರುವ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಕರಾವಳಿ ಸೇರಿ ರಾಜ್ಯದಲ್ಲಿ 5 ದಿನ ಗುಡುಗು, ಸಿಡಿಲಿನ ಮಳೆ

ಬೆಂಗಳೂರು, ಜೂ.23 - ಮುಂದಿನ 5 ದಿನಗಳು ರಾಜ್ಯದ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಲಿದ್ದು, ಜೂನ್ 26 ಮತ್ತು 27ರಂದು ಅತಿಯಾದ ಮಳೆಯಾಗುವ ನಿರೀಕ್ಷೆಯಿದೆ. ಅಂತೆಯೇ ಒಳನಾಡು ಜಿಲ್ಲೆಗಳಲ್ಲೂ ಜೂನ್ 26 ಹಾಗೂ 27ರಂದು ಕೆಲವು ಕಡೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆ ಮತ್ತು ಕೆಎಸ್‌ಎನ್‌ಡಿಎಂಸಿ ನೀಡಿರುವ ಪ್ರಮುಖ ಮುನ್ಸೂಚನೆಗಳು ಹಾಗೂ ಮುಂಜಾಗ್ರತಾ ಕ್ರಮಗಳು ಪ್ರಕಾರ, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.



ಒಳನಾಡು ಮತ್ತು ಮಲೆನಾಡು ಹಾಗೂ ದಕ್ಷಿಣ-ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಸಾಧಾರಣ ಮಳೆಯಾಗಲಿದೆ. ಜೂನ್ 26 ಮತ್ತು 27 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಪರಿಗಣಿಸಿ ಅಗತ್ಯ ಮುಂಜಾಗ್ರತೆ ವಹಿಸಬೇಕು.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ತಂಪಾದ ವಾತಾವರಣದೊಂದಿಗೆ ಸಂಜೆ ಅಥವಾ ರಾತ್ರಿ ವೇಳೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಕಾರಣದಲ್ಲಿ ದೇವರ ಹೆಸರನ್ನು ತರುವುದು ಸಮಂಜಸವಲ್ಲ : ನಳಿನ್ ಕುಮಾರ್

ಮಂಗಳೂರು, ಜೂ. 23 - ರಾಜಕಾರಣದಲ್ಲಿ ದೇವರ ಹೆಸರನ್ನು ತರುವುದು, ಆಣೆ ಪ್ರಮಾಣ ಮಾಡುವುದು ಅಷ್ಟೊಂದು ಸಮಂಜಸವಲ್ಲ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದ ಟಿಕೆಟ್ ಪಡೆದು ಗೆದ್ದ ಶಾಸಕರು ಅಡ್ಡ ಮತದಾನ ಮಾಡಿರುವುದು ಪಕ್ಷದ ವಿರುದ್ಧದ ದ್ರೋಹವಾಗಿದ್ದು, ಇಂಥವರ ವಿರುದ್ಧ ತನಿಖೆ ನಡೆಯಬೇಕು ಮತ್ತು ಶಿಕ್ಷೆ ಆಗಬೇಕು ಎಂದರು.

ಅವರು ಮುಂದುವರಿದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ನಡೆಸಿ ಎಲ್ಲಾ ಶಾಸಕರು ಆಣೆ ಪ್ರಮಾಣ ಮಾಡಬೇಕು ಎಂದು ಹೇಳಿರುವುದನ್ನು ಗಮನಿಸಿದ್ದೇನೆ. ಅವರ ನೋವು ಸಹಜವಾದದ್ದು, ಆದರೆ ಪಕ್ಷದ ಶಿಸ್ತು ವಿಶ್ವಾಸ ಮತ್ತು ನಂಬಿಕೆಯ ಮೇಲೆ ನಡೆಯುತ್ತದೆ. ಆದ್ದರಿಂದ ಈ ವಿಷಯವನ್ನು ಆಂತರಿಕ ತನಿಖೆಯ ಮೂಲಕ ಬಗೆಹರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ವಿಚಾರ ಬಹಿರಂಗಗೊಳ್ಳಬೇಕಾದದ್ದು ಅಲ್ಲ, ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಅವರು ಹೇಳಿದರು. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡುವ ಶಕ್ತಿ ಬಿಜೆಪಿಗಿದೆ. ವಿಜಯೇಂದ್ರರೊಂದಿಗೆ ನಾನು ನಿಂತಿದ್ದೇನೆ ಎಂದು ನಳಿನ್ ಸ್ಪಷ್ಟಪಡಿಸಿದರು.

ಈಗಾಗಲೇ ಆಂತರಿಕ ತನಿಖೆಗಾಗಿ ಸಿ.ಟಿ. ರವಿ, ಮಹೇಶ್ ಟೆಂಗಿನಕಾಯಿ ಹಾಗೂ ಮಹೇಶ್ ಶಿವರಾಂ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಆ ತನಿಖೆ ಪೂರ್ಣಗೊಂಡ ನಂತರವೇ ಇಂತಹ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.



ಸಿ.ಟಿ. ರವಿ ಎರಡು ದಿನಗಳಲ್ಲಿ ವರದಿ ಸಲ್ಲಿಸುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ನಳಿನ್, ಅವರು ಹೇಳಿದಂತೆ ಪೂರ್ವ ತಯಾರಿ ನಡೆಯುತ್ತಿದೆ. ಬಿಜೆಪಿ ಪಕ್ಷ ಶಿಸ್ತಿಗೆ ಹೆಸರಾಗಿರುವ ಪಕ್ಷ. ಯಾರೇ ತಪ್ಪು ಮಾಡಿದರೂ ಅವರನ್ನು ಪತ್ತೆಹಚ್ಚಿ ಶಿಕ್ಷೆ ನೀಡಲಾಗುತ್ತದೆ. ಇದಕ್ಕೆ ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.

ಸಭೆ ನಡೆದರೆ ತಾವು ಭಾಗವಹಿಸುತ್ತೀರಾ? ಎಂಬ ಪ್ರಶ್ನೆಗೆ ಅವರು, ಪಕ್ಷದ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸುವುದು ನಮ್ಮ ಜವಾಬ್ದಾರಿ. ಪಕ್ಷ ಅಪೇಕ್ಷಿಸಿದಾಗಲೆಲ್ಲಾ ನಾನು ಹಾಜರಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಆರ್‌ಎಸ್‌ಎಸ್ ನೋಂದಣಿ ವಿಚಾರ ಪ್ರಚಾರ ಪ್ರಿಯತೆಗೆ :

ಆರ್‌ಎಸ್‌ಎಸ್ ನೋಂದಣಿ ವಿಚಾರದಲ್ಲಿ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಕ್ತಿಯಿದ್ದರೆ ವಿಧಾನಸಭೆಯೊಳಗೇ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಲಿ. ಕಾಂಗ್ರೆಸ್‌ನಲ್ಲಿರುವ ಅನೇಕರು ಆರ್‌ಎಸ್‌ಎಸ್ ಶಿಕ್ಷಣ ಪಡೆದವರೇ. ಅವರನ್ನು ಪ್ರಶ್ನಿಸಲಿ. ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ. ಆರ್‌ಎಸ್‌ಎಸ್ ನೋಂದಣಿ ವಿಚಾರ ಪ್ರಚಾರ ಪ್ರಿಯತೆಯಾಗಿದೆ ಎಂದು ಸವಾಲು ಹಾಕಿದರು.

ಅವರು ಮುಂದುವರಿದು, ಪ್ರಿಯಾಂಕ್ ಖರ್ಗೆಯವರು ತಮ್ಮ ಜವಾಬ್ದಾರಿಯನ್ನು ಮರೆತು ಪ್ರಚಾರದ ಹಿಂದೆ ಬಿದ್ದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಚಾರ ಗಟ್ಟಿಸಿಕೊಳ್ಳುವ ಹುಚ್ಚು ಹೆಚ್ಚಿದೆ. ಗೃಹ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೆ ಆರ್‌ಎಸ್‌ಎಸ್ ನೋಂದಣಿ ವಿಚಾರವನ್ನು ಎತ್ತುತ್ತಿದ್ದಾರೆ. ಆದ್ದರಿಂದ ಅವರು ಕಾರ್ಯಪ್ರಿಯರಲ್ಲ, ಪ್ರಚಾರ ಪ್ರಿಯರು ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಮಾದಕದ್ರವ್ಯಗಳ ಸಮಸ್ಯೆ ತೀವ್ರವಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಮಾಫಿಯಾದ ಬಗ್ಗೆ ಗೃಹ ಸಚಿವರು ಏನು ಮಾಡಿದ್ದಾರೆ? ಅವರ ಅಧಿಕಾರಕ್ಕೆ ಬಂದ ಬಳಿಕ ಈ ವಿಷಯದ ಬಗ್ಗೆ ಚರ್ಚೆಯೇ ನಡೆದಿಲ್ಲ. ಆಂತರಿಕ ಸುರಕ್ಷತೆಯ ಬಗ್ಗೆ ಗಮನ ಹರಿಸದೆ ಅವರು ವಿಷಯಾಂತರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಲ್ಲಿ ಗಂಭೀರ ಲೋಪದೋಷಗಳು ಬೆಳಕಿಗೆ!

ಬೆಂಗಳೂರು, ಜೂ. 23 - ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಗಂಭೀರ ಲೋಪದೋಷಗಳು ಬೆಳಕಿಗೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಾಲೇಖಪಾಲರ ಕಚೇರಿಗೆ ಲಿಖಿತ ಉತ್ತರ ನೀಡಬೇಕಾಗಿದೆ. ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗವು ಯೋಜನೆಯ ದತ್ತಾಂಶವನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದಾಗ ಕೋಟ್ಯಂತರ ರೂಪಾಯಿ ಪಾವತಿಗಳಲ್ಲಿ ಅಸಂಗತತೆಗಳು ಹಾಗೂ ನಿರ್ವಹಣಾ ದೋಷಗಳು ಪತ್ತೆಯಾಗಿವೆ.

ವಿಶ್ಲೇಷಣೆಯ ಪ್ರಕಾರ, ಒಟ್ಟು 19,020 ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವುದು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಫಲಾನುಭವಿಗಳು ಬೇರೆಯವರ ಖಾತೆ ವಿವರಗಳನ್ನು ನೀಡಿದ್ದಾರೆಯೇ? ಅಥವಾ ಇಲಾಖೆಯೇ ತಪ್ಪಾಗಿ ಅದನ್ನು ಬಳಸಿಕೊಂಡಿತೇ? ಒಂದೇ ಖಾತೆಗೆ ಬರುವ ಹಣವನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದೇ ವೇಳೆ, ಬ್ಯಾಂಕ್ ಖಾತೆ ವಿವರಗಳನ್ನು ದಾಖಲಿಸದೇ ಒಟ್ಟು 23,262 ಖಾತೆಗಳಿಗೆ 46.52 ಕೋಟಿ ರೂಪಾಯಿಗಳ ಪಾವತಿ ಮಾಡಲಾಗಿದೆ. ಈ ಕುರಿತು ಸೂಕ್ತ ವಿವರಣೆ ನೀಡುವಂತೆ ಸಿಎಜಿ ವರದಿಯಲ್ಲಿ ಕೇಳಲಾಗಿದೆ.

ಯೋಜನೆಯಡಿ ಈವರೆಗೆ 30 ಕಂತು ಪಾವತಿಯಾಗಿದ್ದು, ಅದೇ ಫಲಾನುಭವಿಗಳಿಗೆ ಕೆಲವು ನಿರ್ದಿಷ್ಟ ತಿಂಗಳುಗಳಲ್ಲಿ 1.80 ಕೋಟಿ ರೂ. ಮೊತ್ತವನ್ನು 8,995 ಖಾತೆಗಳಿಗೆ ಪುನಃ ಪಾವತಿ ಮಾಡಲಾಗಿದೆ. ಫಲಾನುಭವಿಗಳು ಪದೇಪದೇ ಬ್ಯಾಂಕ್ ಖಾತೆಗಳನ್ನು ಬದಲಾಯಿಸುತ್ತಿದ್ದು, ಇಂತಹ 10,06,308 ದಾಖಲೆಗಳು ಪತ್ತೆಯಾಗಿವೆ.

ಎಲೆಕ್ಟ್ರಾನಿಕ್ ಡೇಟಾ ಕಂಪ್ಯೂಟರ್ ಸಿಸ್ಟಮ್ಸ್ ನಿಂದ ಫಲಾನುಭವಿಗಳ ಪಟ್ಟಿ ಮತ್ತು ಇತರ ವಿವರಗಳನ್ನು ಒದಗಿಸದಿರುವುದು ಆಡಿಟ್ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಕೈಬಿಟ್ಟ ಫಲಾನುಭವಿಗಳ ವಿವರಗಳು, ಗುರುತಿನ ಚೀಟಿ, ರದ್ದುಪಡಿಸಿದ ದಿನಾಂಕ ಮತ್ತು ಕಾರಣಗಳನ್ನು ನೀಡಲು ಇಲಾಖೆಯು ವಿಫಲವಾಗಿದೆ ಎಂದು ಸಿಎಜಿ ಅಸಮಾಧಾನ ವ್ಯಕ್ತಪಡಿಸಿದೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷವು ಐದು ಸಾವಿರ ಕೋಟಿ ರೂ. ಎಲ್ಲಿ ಹೋಯಿತು? ಎಂದು ಪ್ರಶ್ನೆ ಮಾಡುತ್ತಲೇ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು ಮೂರು ಕಂತುಗಳು ಫಲಾನುಭವಿಗಳಿಗೆ ಲಭ್ಯವಾಗಿಲ್ಲ. 2024-25ರಲ್ಲಿ 10 ಕಂತುಗಳು ಹಾಗೂ 2025-26ರಲ್ಲಿ 11 ಕಂತುಗಳು ಬಿಡುಗಡೆಯಾಗಿದ್ದು, ಒಟ್ಟಾರೆ 3 ಕಂತುಗಳು ಬಾಕಿ ಉಳಿದಿವೆ. ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸುವ ನಿರೀಕ್ಷೆಯಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಹಾಲೇಖಪಾಲ ಕಚೇರಿಗೆ ಸೂಕ್ತ ವರದಿ ಸಲ್ಲಿಸದೇ ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿದೆ. ಯೋಜನೆಯಿಂದ ಕೈಬಿಟ್ಟ ಫಲಾನುಭವಿಗಳ ವಿವರಗಳನ್ನು ಒದಗಿಸದೇ ಇರುವ ಇಲಾಖೆಯ ನಡೆಗೆ ಮಹಾಲೇಖಪಾಲರು ತಮ್ಮ ಪ್ರಾಥಮಿಕ ವರದಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಜಿ ಕಚೇರಿಯಿಂದ ಪದೇಪದೇ ಜ್ಞಾಪನಾ ಪತ್ರಗಳನ್ನು ಕಳುಹಿಸಿದ್ದರೂ ಇಲಾಖೆಯು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆಡಿಟ್‌ಗೆ ಅಗತ್ಯ ಮಾಹಿತಿಗಳನ್ನು ನೀಡದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತಕ್ಷಣವೇ ಕೈಬಿಟ್ಟ ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಇದುವರೆಗೂ ಯಾವುದೇ ವರದಿಯನ್ನು ಸಲ್ಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಇಂದೋರ್‌ನಲ್ಲಿ ನೀಟ್-ಯುಜಿ ಮರು ಪರೀಕ್ಷೆ ಬರೆದ ಮಹಿಳೆಯ ಶವ ನರ್ಮದಾ ನದಿ ದಂಡೆಯಲ್ಲಿ ಪತ್ತೆ

ಖಾರ್ಗೋನ್, ಜೂ. 23- ನೀಟ್-ಯುಜಿ ಮರು ಪರೀಕ್ಷೆಗೆ ಹಾಜರಾದ ಬಳಿಕ ನಾಪತ್ತೆಯಾಗಿದ್ದ 21 ವರ್ಷದ ಮಹಿಳೆಯ ಮೃತದೇಹ ಮಧ್ಯ ಪ್ರದೇಶದ ಖಾರ್ಗೋನ್ ಜಿಲ್ಲೆಯ ನರ್ಮದಾ ನದಿಯ ದಂಡೆಯಲ್ಲಿ ಸೋಮವಾರ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾಸ್ರಾವದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನರ್ಮದಾ ನದಿ ದಂಡೆಯಲ್ಲಿ ನಿಕ್ಕಿ ಯಾದವ್ (21) ಮೃತದೇಹ ಸೋಮವಾರ ಪತ್ತೆಯಾಗಿದ್ದು, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ಕುಟುಂಬ ಶಂಕಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಿಕ್ಕಿ ಯಾದವ್ ಇಂದೋರ್ ನಗರದ ಅಹಲ್ಯಾ ಪ್ರದೇಶದ ಶಿವಪುರಿ ಚಂದನ ನಿವಾಸಿಯಾಗಿದ್ದು, ನೀಟ್-ಯುಜಿ ಮರು ಪರೀಕ್ಷೆಗೆ ರವಿವಾರ ಆಕೆಯ ತಮ್ಮನ ಜತೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾಗಿ ಅಧಿಕಾರಿ ತಿಳಿಸಿದ್ದಾರೆ.

ಪರೀಕ್ಷೆ ಮುಗಿದ ಬಳಿಕ ಆಕೆ ಬೇರೊಬ್ಬರ ಮೊಬೈಲ್‌ನಿಂದ ಕರೆ ಮಾಡಿದ್ದು, ತನ್ನ ಮೊಬೈಲ್ ಬ್ಯಾಟರಿ ಚಾರ್ಜ್ ಇಲ್ಲದಿರುವುದರಿಂದ ಬೇರೊಬ್ಬರ ಮೊಬೈಲ್‌ನಲ್ಲಿ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದು, ಬೇಗನೆ ಮನೆಗೆ ಬರುವುದಾಗಿ ತಿಳಿಸಿದ್ದಾಗಿ ಅಧಿಕಾರಿ ಹೇಳಿದ್ದಾರೆ.

ಆದರೆ ನಿಕ್ಕಿ ಯಾದವ್ ರವಿವಾರ ತಡರಾತ್ರಿ ತನಕವೂ ಮನೆಗೆ ಮರಳದೇ ಇದ್ದಾಗ ಆಕೆಯ ಕುಟುಂಬ ಆಕೆಯನ್ನು ಹುಡುಕಲಾರಂಭಿಸಿದ್ದು, ಸೋಮವಾರ ಬೆಳಗ್ಗೆ ಭ್ರಾರ್ಗ್ ಕುವಾನ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಂತ್ರಿಕ ಪುರಾವೆ ಆಧಾರದಲ್ಲಿ ನಿಕ್ಕಿ ಕೊನೆಯದಾಗಿ ಖಾರ್ಗೋನ್ ಜಿಲ್ಲೆಯ ಬಾರ್ವಾ ಪ್ರದೇಶದಲ್ಲಿ ಇದ್ದುದನ್ನು ಪೊಲೀಸರು ಪತ್ತೆ ಹಚ್ಚಿದರು. ಸೋಮವಾರ ಅಪರಾಹ್ನ ವೇಳೆಗೆ ನರ್ಮದಾ ನದಿ ದಂಡೆಯಲ್ಲಿ ಅಪರಿಚಿತ ಯುವತಿಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಬಂದಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಮೃತದೇಹದ ಮೇಲೆ ಯಾವುದೇ ಗಾಯ ಕಂಡು ಬಂದಿಲ್ಲ. ಇದರಿಂದಾಗಿ ನೀರಿನಲ್ಲಿ ಮುಳುಗಿ ಆಕೆ ಮೃತಪಟ್ಟಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಯುವತಿಯ ಸಾವಿನ ಬಗ್ಗೆ ಎಲ್ಲ ದೃಷ್ಟಿಕೋನದಿಂದಲೂ ತನಿಖೆ ನಡೆಸುತ್ತಿರುವುದಾಗಿ ಹೆಚ್ಚುವರಿ ಎಸ್ಪಿ ಶಕುಂತಲಾ ರುಹಾಲ್ ತಿಳಿಸಿದ್ದಾರೆ.

ವಿದ್ಯಾರ್ಥಿನಿಯ ಮೊಬೈಲ್ ಫೋನ್ ಕುರಿತ ಮಾಹಿತಿ, ಕರೆ ದಾಖಲೆಗಳು, ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಮತ್ತು ಪರೀಕ್ಷೆಯ ಬಳಿಕ ಆಕೆಯ ಚಲನವಲನವನ್ನು ಸಂಗ್ರಹಿಸಲಾಗುತ್ತಿದೆ. ಇಂದೋರ್‌ನಿಂದ ಆಕೆ ಖಾರ್ಗೋನ್‌ಗೆ ಹೇಗೆ ಹೋದಳು ಮತ್ತು ಆ ಅವಧಿಯಲ್ಲಿ ಆಕೆಗೆ ಯಾರ ಸಂಪರ್ಕವಿತ್ತು ಎಂಬುದು ತನಿಖೆ ನಡೆಸಲಾಗುತ್ತಿದೆ ಎಂದು ಶಕುಂತಲಾ ಹೇಳಿದ್ದಾರೆ. ನಿಕ್ಕಿ ವೈದ್ಯೆಯಾಗಬೇಕೆಂದು ಹಂಬಲಿಸುತ್ತಿದ್ದಳು. ಇದು ಆಕೆ ಬರೆದಿರುವ ಮೂರನೇ ನೀಟ್ ಪರೀಕ್ಷೆ ಎಂದು ಆಕೆಯ ತಂದೆ ರಮಾನಂದ್ ಯಾದವ್ ಹೇಳಿದ್ದಾರೆ. ನಿಕ್ಕಿ ಮಾನಸಿಕವಾಗಿ ಅತ್ಯಂತ ಬಲಿಷ್ಠವಾಗಿದ್ದು, ಆಕೆ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಆಕೆಯನ್ನು ಕೊಲೆ ಮಾಡಿರಬಹುದು ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರಪತಿಯಿಂದ ಮಮ್ಮುಟ್ಟಿ, ವಿಜಯ್ ಅಮೃತರಾಜ್, ಅಲ್ಕಾ ಯಾಗ್ನಿಕ್‌ಗೆ ಪದ್ಮ ಪ್ರಶಸ್ತಿ ಪ್ರದಾನ



ಹೊಸದಿಲ್ಲಿ, ಜೂ.23 - ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪಡೆದ 65 ಗಣ್ಯರ ಪೈಕಿ ಟೆನಿಸ್ ದಂತಕಥೆ ವಿಜಯ್ ಅಮೃತರಾಜ್, ನಟ ಮಮ್ಮುಟ್ಟಿ ಮತ್ತು ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು ಪ್ರಶಸ್ತಿ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆದ ಎರಡನೇ ನಾಗರಿಕ ಪ್ರಶಸ್ತಿ ಸಮಾರಂಭದಲ್ಲಿ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಕೆ.ಟಿ. ಥಾಮಸ್ ಮತ್ತು ಖ್ಯಾತ ಮಲಯಾಳಂ ಪತ್ರಕರ್ತ ಪಿ. ನಾರಾಯಣನ್ ಅವರಿಗೆ ರಾಷ್ಟ್ರಪತಿಗಳು ಪದ್ಮ ವಿಭೂಷಣ ಪ್ರದಾನ ಮಾಡಿದರು.

ಅಲ್ಕಾ ಯಾಗ್ನಿಕ್, ಮಮ್ಮುಟ್ಟಿ, ಅಮೆರಿಕನ್ ಆಂಕೊಲಾಜಿಸ್ಟ್ ದತ್ತಾತ್ರೇಯುಡು ನೋರಿ, ಟೆನಿಸ್ ಆಟಗಾರ ವಿಜಯ್ ಅಮೃತರಾಜ್, ಕೈಗಾರಿಕೋದ್ಯಮಿ ಎಸ್‌ಕೆಎಂ ಮೈಲಾನಂದನ್ ಮತ್ತು ಸಮಾಜ ಸೇವಕ ಹಾಗೂ ಶಿಕ್ಷಣ ತಜ್ಞ ವೆಲ್ಲಪಳ್ಳಿ ನಟೇಶನ್ ಸಮಾರಂಭದಲ್ಲಿ ರಾಷ್ಟ್ರಪತಿಗಳಿಂದ ಪದ್ಮಭೂಷಣವನ್ನು ಸ್ವೀಕರಿಸಿದರು.

ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ಪತ್ನಿ ರೂಪಿ ಸೊರೇನ್ ಅವರು ದಿವಂಗತ ನಾಯಕನ ಪರವಾಗಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು.

ಗಣರಾಜ್ಯೋತ್ಸವದ ಮುನ್ನಾದಿನದಂದು ಸರಕಾರವು 2026ರ 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು, ಇದರಲ್ಲಿ ಐದು ಪದ್ಮವಿಭೂಷಣ ಪ್ರಶಸ್ತಿಗಳು ಸೇರಿವೆ.

ಮೇ 25 ರಂದು ನಡೆದ ಮೊದಲ ನಾಗರಿಕ ಪುರಸ್ಕಾರ ಸಮಾರಂಭದಲ್ಲಿ ರಾಷ್ಟ್ರಪತಿಗಳು ಎರಡು ಪದ್ಮವಿಭೂಷಣ, 6 ಪದ್ಮಭೂಷಣ ಮತ್ತು 57 ಪದ್ಮಶ್ರೀ ಸಹಿತ 65 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದರು.

ಲಕ್ನೋ ಬೆಂಕಿ ದುರಂತ : ಕಟ್ಟಡ ಮಾಲಿಕ ಸಹಿತ 4 ಬಂಧನ 4 ಅಧಿಕಾರಿಗಳ ಅಮಾನತು; ಕಟ್ಟಡ ನೆಲಸಮಕ್ಕೆ ಆದೇಶ

ಲಕ್ನೋ, ಜೂ. 23- ಲಕ್ನೋದಲ್ಲಿ ಸೋಮವಾರ 15 ವಿದ್ಯಾರ್ಥಿಗಳ ಸಜೀವ ದಹನಕ್ಕೆ ಕಾರಣವಾದ ಬೆಂಕಿ ದುರಂತ ನಡೆದ ಮೂರಂತಸ್ತಿನ ಕಟ್ಟಡಕ್ಕೆ ಕೇವಲ ಒಂದೇ ಪ್ರವೇಶ ದ್ವಾರವಿದ್ದು, ತುರ್ತು ಹೊರ ಹೋಗುವ ಬಾಗಿಲು ಇಲ್ಲ ಅಥವಾ ಹೊಗೆ ಜಮೆಯಾಗದಂತೆ ತಡೆಯುವ ಯಾವುದೇ ವ್ಯವಸ್ಥೆಯೂ ಇರಲಿಲ್ಲ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಬೆಂಕಿ ದುರಂತದ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಬ್ಬರು ಸದಸ್ಯರ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿದ್ದಾರೆ. ಬೆಂಕಿ ಹತ್ತಿಕೊಳ್ಳಲು ಕಾರಣವೇನು ಮತ್ತು ದುರಂತ ತಪ್ಪಿಸಲು ಇದ್ದ ಲೋಪಗಳ ಬಗ್ಗೆ ಆದಷ್ಟು ಶೀಘ್ರದಲ್ಲಿ ವರದಿ ನೀಡುವಂತೆ ಎಸ್‌ಐಟಿಗೆ ಯೋಗಿ ಸೂಚಿಸಿದ್ದಾರೆ.

ಇದೇ ವೇಳೆ, ಲಕ್ನೋ ಅಭಿವೃದ್ಧಿ ಪ್ರಾಧಿಕಾರ ಉತ್ತರ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ಬೆಂಕಿ ದುರಂತದಲ್ಲಿ 15 ಜನರ ದಾರುಣ ಸಾವಿಗೆ ಕಾರಣವಾದ ಮೂರಂತಸ್ತಿನ ವಾಣಿಜ್ಯ ಕಟ್ಟಡವನ್ನು ನಿಯಮಗಳ ಉಲ್ಲಂಘನೆ ಮತ್ತು ಕಾನೂನು ಬಾಹಿರ ಕಾರ್ಯಾಚರಣೆಗಾಗಿ ನೆಲಸಮ ಮಾಡಲು ಮಂಗಳವಾರ ಆದೇಶ ನೀಡಿದೆ. ಕಟ್ಟಡದಲ್ಲಿ ಒಂದು ಅನಿಮೇಷನ್ ಕೇಂದ್ರ ಮತ್ತು ಒಂದು ಸಾಕು ಪ್ರಾಣಿಗಳ ಅಂಗಡಿ ಇತ್ತು.

ಕಟ್ಟಡದ ಮಾಲಿಕ ವೀರೇಂದ್ರ ಪ್ರಸಾದ್ ಶುಕ್ಲಾ (62), ಅನಿಮೇಷನ್ ಕೇಂದ್ರದ ನಿರ್ವಾಹಕ ತುಷಾರ್ ಕೃಷ್ಣ ಜೈಸ್ವಾಲ್ (31), ರಾಮಕೃಷ್ಣ ಉಪಾಧ್ಯಾಯ (43) ಮತ್ತು ಸುರೇಶ್ ಕುಮಾರ್ ಸಾಹೂ ಎಂಬ ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಇಲಾಖೆ, ಅಗ್ನಿಶಾಮಕ ಇಲಾಖೆ ಮತ್ತು ಎಲ್‌ಡಿಎಗೆ ಸೇರಿದ ಒಟ್ಟು ನಾಲ್ವರು ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಟ್ಟಡದ ಹೊರಗೆ ಇಂದು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅನಿಮೇಷನ್ ಕೇಂದ್ರದಲ್ಲಿ ಕೋಚಿಂಗ್ ತರಗತಿಯಲ್ಲಿದ್ದ ಹೆಚ್ಚಿನ ವಿದ್ಯಾರ್ಥಿಗಳ ಸಹಿತ 15 ಜನರು ಭೀಕರ ಬೆಂಕಿ ದುರಂತಕ್ಕೆ ಸಜೀವ ದಹನವಾಗಿದ್ದು ಇತರ 9 ಜನರು ಗಾಯಗೊಂಡಿದ್ದಾರೆ. ಬೆಂಕಿ ಹತ್ತಿಕೊಂಡು ಕಟ್ಟಡದ ಒಳಗೆ ಹೊಗೆ ಆವರಿಸಿದ್ದರಿಂದ ಒಳಗಿದ್ದ ನೂರಾರು ಜನರನ್ನು ರಕ್ಷಿಸಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಕಟ್ಟಡದ ಹಿಂಭಾಗದ ಗೋಡೆಯನ್ನು ಕೊರೆದಿದ್ದರು.

2016ರಲ್ಲಿ ಈ ಮೂರಂತಸ್ತಿನ ಕಟ್ಟಡವು ಅನಧಿಕೃತ ನಿರ್ಮಾಣ ಎಂದು ನೆಲಸಮಕ್ಕೆ ಆದೇಶಿಸಲಾಗಿತ್ತು. ಆದರೆ ಬಳಿಕ ಎರಡು ತಿಂಗಳಿಗೇ ಈ ಕ್ರಮ ಅವಧಿಯೊಳಗೆ ನೆಲಸಮ ಆದೇಶವನ್ನು ರದ್ದು ಮಾಡಲಾಗಿತ್ತು.

ಅಲಿಗಂಜ್ ಕಟ್ಟಡ ನಿರ್ಮಾಣದ ನಿಯಮ ಉಲ್ಲಂಘನೆಗಾಗಿ ನಾವು ಮತ್ತೆ ಕಟ್ಟಡ ನೆಲಸಮಕ್ಕೆ ನೋಟೀಸ್ ನೀಡಿದ್ದೇವೆ ಎಂದು ಲಕ್ನೋ ಅಭಿವೃದ್ಧಿ ನಿಗಮ(ಎಲ್‌ಡಿಎ)ದ ಉಪಾಧ್ಯಕ್ಷ ಪ್ರಥಮೇಶ್ ಕುಮಾರ್ ಹೇಳಿದ್ದಾರೆ.

ಕರ್ತವ್ಯ ನಿರ್ವಹಣೆ ಲೋಪವೆಸಗಿದ ಅಧಿಕಾರಿಗಳನ್ನು ಗುರುತಿಸುವ ಮೂಲಕ ಅವರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ದಿಲ್ಲಿ : ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಗೈದು ಕೊಲೆ ; ಆರೋಪಿಯ ಬಂಧನ

ಹೊಸದಿಲ್ಲಿ, ಜೂ.23- ದಕ್ಷಿಣ ದಿಲ್ಲಿಯ ಮೆಹ್ರೌಲಿ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ತನ್ನ ಕುಟುಂಬದ ಜತೆ ಮಲಗಿದ್ದ 11 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಗೈದು ಕೊಲೆ ಮಾಡಲಾಗಿದೆ.

ಆರೋಪಿ ಕ್ಯಾಬ್ ಚಾಲಕ ಬಾಲಕಿಯ ಮೃತದೇಹವನ್ನು ಫರೀದಾಬಾದ್- ಗುರುಗ್ರಾಮ ರಸ್ತೆಯ ಕಾಡಿನ ಪ್ರದೇಶದಲ್ಲಿ ಎಸೆದು ಅಪರಾಧವನ್ನು ಮುಚ್ಚಿಡಲು ಯತ್ನಿಸಿದ್ದ. ಘಟನೆ ನಡೆದ 6 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಫುಟ್‌ಪಾತ್‌ನಲ್ಲಿ ವಾಸ್ತವ್ಯವಿರುವ ಕುಟುಂಬ ಬೆಳಗಾದಾಗ ಬಾಲಕಿ ಇಲ್ಲದೆ ಇರುವುದು ತಿಳಿದ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ. ಕುಟುಂಬ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ತಂಡವೊಂದು ಸ್ಥಳಕ್ಕೆ ಧಾವಿಸಿತ್ತು. ಪೊಲೀಸರು ಆಸುಪಾಸಿನಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಬಾಲಕಿಯನ್ನು ಕ್ಯಾಬ್ ಚಾಲಕ ಅಪಹರಿಸಿದ್ದು, ಬೆಳಕಿಗೆ ಬಂದಿತ್ತು ಮುಂಜಾನೆ 5 ಗಂಟೆ ವೇಳೆಗೆ ಕ್ಯಾಬ್ ಚಾಲಕ ಮಲಗಿದ್ದ ಬಾಲಕಿಯನ್ನು ಅಪಹರಿಸಿದ್ದು, ಸಿಸಿಟಿವಿ ಪರದೆಯಲ್ಲಿ ಸ್ಪಷ್ಟವಾಗಿ ಕಂಡುಬಂದಿತ್ತು.

ತಕ್ಷಣವೇ ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು 20 ತಂಡಗಳನ್ನು ರಚಿಸಿ ಬಾಲಕಿಯನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭಿಸಿದ್ದರು. ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈದು ಮೃತದೇಹವನ್ನು ಎಸೆದ ಕ್ಯಾಬ್ ಚಾಲಕ ಅದೇ ಸ್ಥಳಕ್ಕೆ ಮರಳಿದ್ದ. ಆದರೆ, ಅಲ್ಲಿ ಪೊಲೀಸ್ ತಂಡಗಳು ಇರುವುದನ್ನು ಗಮನಿಸಿದ್ದ ಆರೋಪಿ ಅಲ್ಲಿಂದ ಪರಾರಿಯಾಗಿದ್ದು, ಆತನ ಚಲನವಲನವನ್ನು ತಾಂತ್ರಿಕ ನಿಗಾ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಗಮನಿಸಿ ಘಟನೆಯ 6 ಗಂಟೆಗಳೊಳಗೆ ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉದ್ಯಮಿಯನ್ನು ಕಮರಿಗೆ ತಳ್ಳಿ ಸಾಯಿಸಿದ ವಧು ; ಪ್ರಿಯಕರನ ಜತೆಗೆ ಬಂಧನ

ಮೊದಲ ಪುಟದಿಂದ

ಆರಂಭದಲ್ಲಿ ಇದು ಆಕಸ್ಮಿಕವಾಗಿ ಬಿದ್ದ ಪ್ರಕರಣ ಎಂದು ನಂಬಲಾಗಿತ್ತು, ಆದರೆ ತನಿಖೆಯು ಕೊಲೆಯ ಪಿತೂರಿಯನ್ನು ಬಯಲಿಗೆಳೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಣೆ ಜಿಲ್ಲೆಯ ಗಹುಂಜೆ ನಿವಾಸಿ ಮತ್ತು ಕುಟುಂಬ ನಡೆಸುವ ರಿಯಲ್ ಎಸ್ಟೇಟ್ ವ್ಯವಹಾರದ ನಿರ್ದೇಶಕ ಕೇತನ್, ಕೋಟೆಯಲ್ಲಿ ಬಲವಾದ ಗಾಳಿಯ ನಡುವೆ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವಾಗ ಸುಮಾರು 400 ಅಡಿ ಆಳದ ಕಮರಿಗೆ ಬಿದ್ದಿದ್ದಾಗಿ ಪೊಲೀಸರು ಈ ಮೊದಲು ತಿಳಿಸಿದ್ದರು.

ಕೇತನ್ ಜೋಡಿ ಬೆಟ್ಟದ ಕೋಟೆಯಲ್ಲಿ ವಿಹಾರಕ್ಕೆ ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ ಎಂದು ಸಿಯಾ ಲೋನಾವಾಲ ಗ್ರಾಮೀಣ ಪೊಲೀಸರಿಗೆ ತಿಳಿಸಿದ ಬಳಿಕ ಆಕಸ್ಮಿಕ ಸಾವು ಪ್ರಕರಣ ದಾಖಲಿಸಲಾಗಿತ್ತು.

ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಮಂಗಳವಾರ ಮಾತನಾಡಿ, ಸಾವಿನ ಸುತ್ತಲಿನ ಸಂದರ್ಭಗಳು ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಪೊಲೀಸರು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲು ಕಾರಣವಾಯಿತು.

'ನಮ್ಮ ತಂಡಗಳು ಹಣಕಾಸಿನ ವಿವಾದಗಳು ಮತ್ತು ವೈಯಕ್ತಿಕ ಸಂಬಂಧಗಳು ಸೇರಿದಂತೆ ಹಲವು ಸಾಧ್ಯತೆಗಳನ್ನು ಪರಿಶೀಲಿಸಿದವು. ತನಿಖೆಯ ಸಮಯದಲ್ಲಿ, ಸಿಯಾ ಪುಣೆಯ ಕೊಂಧ್ವಾ ನಿವಾಸಿ ಚೌಧರಿಯೊಂದಿಗೆ ಸಂಬಂಧ ಹೊಂದಿದ್ದಾಳೆಂದು ಪೊಲೀಸರು ಕಂಡುಕೊಂಡರು' ಎಂದು ಅವರು ಹೇಳಿದರು.

ಸಿಯಾಗೆ ಕೇತನ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ ಮತ್ತು ಚೌಧರಿಯೊಂದಿಗಿನ ತನ್ನ ಸಂಬಂಧಕ್ಕೆ ಆತ ಅಡ್ಡಿಯಾಗಿದ್ದಾನೆಂದು ಆಕೆ ಭಾವಿಲಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇತನ್‌ನನ್ನು ಕೊಲ್ಲಲು ಇಬ್ಬರೂ ಸಂಚು ರೂಪಿಸಿದ್ದರು ಎಂದು ಹೇಳಲಾಗುತ್ತದೆ, ಮತ್ತು ಯೋಜನೆಯ ಭಾಗವಾಗಿ, ಸಿಯಾ ಆತನನ್ನು ವಿಹಾರದ ನೆಪದಲ್ಲಿ ಲೋಹಗಡ್ ಕೋಟೆಗೆ ಕರೆದೊಯ್ದು ಬಳಿಕ ಚೌಧರಿಯನ್ನು ಆ ಸ್ಥಳಕ್ಕೆ ಕರೆಸಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.

ಬಳಿಕ ಇಬ್ಬರೂ ಕೇತನ್‌ನನ್ನು ಕೋಟೆಯಿಂದ ಕೆಳಗೆ ತಳ್ಳಿದರು, ಇದು ಆತನ ಸಾವಿಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅನುಮಾನದ ಆಧಾರದ ಮೇಲೆ, ಸ್ಥಳೀಯ ಅಪರಾಧ ವಿಭಾಗವು ಚೌಧರಿಯನ್ನು ವಶಕ್ಕೆ ತೆಗೆದುಕೊಂಡಿತು. ವಿಚಾರಣೆಯ ಸಮಯದಲ್ಲಿ ಸಿಯಾ ಮತ್ತು ಚೌಧರಿ ನಡುವಿನ ಸಂಬಂಧದಲ್ಲಿ ಕೇತನ್ ಅಡ್ಡಿಯಾಗುತ್ತಿರುವುದರಿಂದ, ಅವರು ಆತನನ್ನು ಕೊಲ್ಲಲು ಸಂಚು ರೂಪಿಸಿದ್ದಾಗಿ ತಿಳಿದುಬಂದಿದೆ.

ನವಜೋಡಿ ಬರುವ ಮೊದಲೇ ಚೌಧರಿ ಕೋಟೆಯನ್ನು ತಲುಪಿದ್ದ ಎಂದು ನಮ್ಮ ತನಿಖೆಯಲ್ಲಿ ಕಂಡುಬಂದಿದೆ. ಬಳಿಕ ಅವರು ಆತನನ್ನು ಪ್ರತ್ಯೇಕ ಸ್ಥಳಕ್ಕೆ ಹಿಂಬಾಲಿಸಿದರು, ಅಲ್ಲಿ ಅವರು ಕೇತನ್‌ನನ್ನು ಕಣಿವೆಗೆ ತಳ್ಳಿದರು, ಇದರ ಪರಿಣಾಮವಾಗಿ ಆತ ಸಾವನ್ನಪ್ಪಿದರು ಎಂದು ಗಿಲ್ ಹೇಳಿದರು.

ಚೌಧರಿಯ ವಿಚಾರಣೆಯ ಆಧಾರದ ಮೇಲೆ ಸಿಯಾಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್ ಅವರು ನೀಡಿದ ದೂರಿನ ಮೇರೆಗೆ, ಲೋನಾವಾಲ ಗ್ರಾಮೀಣ ಪೊಲೀಸರು ಮಂಗಳವಾರ ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಮತ್ತು ಕ್ರಿಮಿನಲ್ ಪಿತೂರಿಯ ಪ್ರಕರಣವನ್ನು ದಾಖಲಿಸಿದ್ದಾಗಿ ಗಿಲ್ ಹೇಳಿದರು.

ಸುದ್ದಿಸಂಸ್ಥೆ ವೀಡಿಯೊಗಳೊಂದಿಗೆ ಮಾತನಾಡಿದ ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್, 'ಪೊಲೀಸರು ನನ್ನ ಮಗನ ಶವದೊಂದಿಗೆ ಬಂದಾಗ, ಸಿಯಾ ಯಾವುದೇ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ.ಆಕೆಯ ಮುಖದಲ್ಲಿ ಯಾವುದೇ ದುಃಖವಿರಲಿಲ್ಲ. ಸಿಯಾ ಈ ಹಿಂದೆ ಹಿಮಾಚಲದ ಬಾಲಿಗೆ ವಿವಾಹಪೂರ್ವ ಯೋಜಿತ ಪ್ರವಾಸವನ್ನು ಹಾಳುಮಾಡಿದ್ದರು' ಎಂದು ಆರೋಪಿಸಿದರು.

ಸಿಯಾ, ಕೇತನ್, ಆಕೆಯ ಸಹೋದರ ಮತ್ತು ಕೇತನ್ ಅವರ ಸಹೋದರಿ ಇಂಡೋನೇಷ್ಯಾಕ್ಕೆ ವಿಮಾನಕ್ಕಾಗಿ ಮುಂಬಯಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು, ನಾಲ್ಕು ಪಾಸ್‌ಪೋರ್ಟ್‌ಗಳನ್ನು ಒಂದೇ ಚೀಲದಲ್ಲಿ ಹೊತ್ತುಕೊಂಡು ಹೋಗುತ್ತಿದ್ದರು.

ಲೋನಾವಾಳದ ಫುಡ್ ಮಾಲ್‌ನಲ್ಲಿ,ಸಿಯಾ ತನ್ನ ಫೋನ್ ತರುವ ನೆಪದಲ್ಲಿ ಕಾರಿಗೆ ಹಿಂತಿರುಗಿದ್ದು,ಬಳಿಕ ಅವರು ವಿಮಾನ ನಿಲ್ದಾಣವನ್ನು ತಲುಪಿದಾಗ,ಕೇತನ್‌ನ ಪಾಸ್‌ಪೋರ್ಟ್ ಚೀಲದಿಂದ ಕಾಣೆಯಾಗಿತ್ತು, ಆದ್ದರಿಂದ ಅವರು ಪ್ರವಾಸವನ್ನು ರದ್ದುಗೊಳಿಸಬೇಕಾಯಿತು ಎಂದು ಅಗರ್ವಾಲ್ ಆರೋಪಿಸಿದರು.

ಬಾಲಿಗೆ ಪ್ರವಾಸ ರದ್ದಾದ ಬಳಿಕ ಸಿಯಾ ಕೇತನ್‌ನೊಂದಿಗೆ ಜಗಳವಾಡಿ ಲೋಹಗಡ್‌ಗೆ ಹೋಗುವಂತೆ ಒತ್ತಾಯಿಸಿದರು ಎಂದು ಅವರು ಹೇಳಿದರು.

ಸಿಯಾಳ ಕುಟುಂಬವು ಮದುವೆಯ ಪ್ರಸ್ತಾಪದೊಂದಿಗೆ ತಮ್ಮನ್ನು ಸಂಪರ್ಕಿಸಿದೆ ಮತ್ತು ಸಿಯಾ - ಕೇತನ್ ಉತ್ತಮ ಜೋಡಿಯಾಗಬೇಕೆಂದು ಒತ್ತಾಯಿಸಿದ್ದಾಗಿ ಅಗರ್ವಾಲ್ ಹೇಳಿದ್ದಾರೆ.

ಕೇತನ್ ಉದ್ಯಮಶೀಲತೆಯಲ್ಲಿ ಎಂಎಸ್ ಪದವಿ ಪಡೆದಿದ್ದರೆ, ಸಿಯಾ ಖಾಸಗಿ ಕಾಲೇಜಿನಿಂದ ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ.

'ಮಾನಸಿಕ ಸಮತೋಲನ' ಕಳೆದುಕೊಂಡಿದೆ; ಏಕನಾಥ್ ಶಿಂದೆ

ಮೊದಲ ಪುಟದಿಂದ

ಪ್ರತಿಭಟನಾ ನಿರತ ಸದಸ್ಯರನ್ನು ಟೀಕಿಸಿದ ಶಿವಸೇನಾ ನಾಯಕ,ನಮಗೆ ವಹಿಸಲಾದ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಬೇಕು. ನೀವು ಏನನ್ನಾದರೂ ಹೇಳುತ್ತಲೇ ಇರಬಾರದು, ಅರ್ಥಹೀನ ಮಾತುಗಳಲ್ಲಿ ತೊಡಗಬಾರದು ಮತ್ತು ಸದನದ ಸಮಯವನ್ನು ವ್ಯರ್ಥ ಮಾಡಬಾರದು. ಮಹಾರಾಷ್ಟ್ರದ ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತುವ ಹಕ್ಕು ವಿರೋಧ ಪಕ್ಷಕ್ಕೆ ಇದೆ ಎಂದು ತಿಳಿಸಿದರು.

ಸೋಮವಾರ, ಶಿವಸೇನೆ (ಯುಬಿಟಿ)ಯ ಎಲ್ಲಾ 6 ಬಂಡಾಯ ಲೋಕಸಭಾ ಸದಸ್ಯರು ಅಧಿಕೃತವಾಗಿ ಶಿಂದೆ ನೇತೃತ್ವದ ಶಿವಸೇನೆಗೆ ಸೇರ್ಪಡೆಗೊಳ್ಳುವ ಮೂಲಕ ಉದ್ಧವ್ ಠಾಕ್ರೆ ನೇತೃತ್ವದ ಸೇನೆ ಮತ್ತೊಂದು ವಿಭಜನೆಗೆ ಸಾಕ್ಷಿಯಾಯಿತು.

ಇದೇ ವೇಳೆ ತಮ್ಮ ಪಕ್ಷ ಶಿವಸೇನೆಗೆ ಸೇರ್ಪಡೆಗೊಂಡಿರುವ 6 ಲೋಕಸಭಾ ಸದಸ್ಯರಲ್ಲಿ ಕೆಲವರಿಗೆ ಅಭಿವೃದ್ಧಿ ನಿಧಿ ಬಿಡುಗಡೆ ಮಾಡಲಾಗಿದೆ ಎಂದ ಶಿಂದೆ ಅವರು,ಪಕ್ಷ ಬದಲಾಯಿಸಿದ ಬಳಿಕ ಅವರ ಕಳವಳಗಳನ್ನು ಪರಿಹರಿಸಲಾಗಿದೆ ಎಂದು ಪ್ರತಿಪಾದಿಸಿದರು.

ಶಿವಸೇನೆ (ಯುಬಿಟಿ)ಯ 6 ಲೋಕಸಭಾ ಸದಸ್ಯರು ತಾವು ವಿರೋಧ ಪಕ್ಷದಲ್ಲಿದ್ದ ಕಾರಣ ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ನಿಧಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಸೋಮವಾರ ಶಿಂದೆ ನೇತೃತ್ವದ ಆಡಳಿತ ಪಕ್ಷವನ್ನು ಸೇರಿದರು,

'ಶಿವಸೇನೆಗೆ ಸೇರ್ಪಡೆಗೊಳ್ಳುವುದು ಅವರ ಪ್ರಮುಖ ಕಾಳಜಿಯಾಗಿರುವುದರಿಂದ ನಾನು ಈ ಕೆಲವು ಲೋಕಸಭಾ ಸದಸ್ಯರಿಗೆ ಈಗಾಗಲೇ ಹಣವನ್ನು ಬಿಡುಗಡೆ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರವನ್ನು ಬೆಂಬಲಿಸುತ್ತಾರೆ ಮತ್ತು ರಾಜ್ಯಕ್ಕೆ ಸಾಕಷ್ಟು ಹಣವನ್ನು ನೀಡಿದ್ದಾರೆ. ಅದಕ್ಕಾಗಿಯೇ ಈ ಸಂಸದರು ಸೇನಾ ಮಡಿಲಿಗೆ ಬಂದಿದ್ದಾರೆ' ಎಂದು ಶಿಂದೆ ಹೇಳಿದರು.

ಅಭಿವೃದ್ಧಿ ನಿಧಿ ಬಿಡುಗಡೆ ಮಾಡಿರುವ ಸಂಸದರ ಹೆಸರುಗಳನ್ನು ಶಿವಸೇನಾ ಮುಖ್ಯಸ್ಥರು ಬಹಿರಂಗಪಡಿಸಿಲ್ಲ.

ಮಹಾರಾಷ್ಟ್ರ ಶಾಸಕಾಂಗ ಅಧಿವೇಶನದ ಮಳೆಗಾಲದ ಅಧಿವೇಶನ ನಡೆಯುತ್ತಿರುವ ದಕ್ಷಿಣ ಮುಂಬಯಿಯ ವಿಧಾನ ಭವನದ ಆವರಣದಲ್ಲಿ ಶಿಂದೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಎಲ್ಲಾ 6 ಸಂಸದರು ಶಿವಸೇನೆಗೆ ಸೇರಲು ಸಂತೋಷ ಹೊಂದಿದ್ದಾರೆ.ಇದು ಪಕ್ಷದ ಸಂಸ್ಥಾಪಕ ದಿವಂಗತ ಬಾಳಾಠಾಕ್ರೆ ಅವರ ಸಿದ್ಧಾಂತವನ್ನು ಅನುಸರಿಸುತ್ತದೆ ಎಂದು ಅವರು ತಿಳಿಸಿದರು.

ಬಿಜೆಪಿ ನೇತೃತ್ವದ ಆಡಳಿತಾರೂಢ ಮಹಾಯುತಿ ಒಕ್ಕೂಟದ ಭಾಗವಾಗಿರುವ ಶಿವಸೇನೆಯು ಈಗ ರಾಜ್ಯಸಭೆಯಲ್ಲಿ ಇಬ್ಬರು ಸದಸ್ಯರು ಸೇರಿದಂತೆ 15 ಸಂಸದರನ್ನು ಹೊಂದಿದೆ ಎಂದು ಶಿಂದೆ ಹೇಳಿದರು.

ಮಹಾರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನದ ಕುರಿತು ಮಾತನಾಡಿದ ಅವರು, ತಮ್ಮ ಪಕ್ಷವು ಸಕಾರಾತ್ಮಕ ನಿಲುವನ್ನು ಹೊಂದಿದೆ ಮತ್ತು ಈ ವಿಷಯದ ಬಗ್ಗೆ ಬಾಳಾಠಾಕ್ರೆ ಅವರ ದೃಷ್ಟಿಕೋನವನ್ನು ಮುಂದುವರಿಸುತ್ತಿದೆ ಎಂದು ತಿಳಿಸಿದರು.

ಶಿವಸೇನಾ ನಾಯಕ ಕಿರಣ್ ಪಾವಸ್ಕರ್ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಶಿಂದೆ, ಆ ಹೇಳಿಕೆಗಳು ಬಾಳಾ ಠಾಕ್ರೆಗೆ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಅವುಗಳನ್ನು ವಿರೂಪಗೊಳಿಸಬಾರದು ಅಥವಾ ಸಂದರ್ಭದಿಂದ ಹೊರಗೆಳೆಯಬಾರದು ಎಂದು ಹೇಳಿದರು.

ಸೋಮವಾರ 6 ಸಂಸದರು ಪಕ್ಷ ಬದಲಾಯಿಸುವಾಗ ಪಾವಸ್ಕರ್ ಅವರು, ಬಾಳಾಠಾಕ್ರೆ ತಮ್ಮ ಮಗ ಉದ್ಧವ್ ಮತ್ತು ಮೊಮ್ಮಗ ಆದಿತ್ಯ ಅವರನ್ನು ನೋಡಿಕೊಳ್ಳುವಂತೆ ಮಾಡಿದ ಹಳೆಯ ಮನವಿಯನ್ನು ಉಲ್ಲೇಖಿಸಿ ಶಿವಸೇನೆ 'ಡೇಕೇರ್ ಅಲ್ಲ' ಎಂದು ಟೀಕಿಸಿದ್ದರು.

ಸಿಯುಇಟಿ-ಯುಜಿ 2026 : ಫಲಿತಾಂಶ ಪ್ರಕಟ ಒಬ್ಬರಿಗೆ 5 ವಿಷಯದಲ್ಲಿ 4ರಲ್ಲಿ ಶೇ. 100 ಅಂಕ

ಹೊಸದಿಲ್ಲಿ, ಜೂ. 23- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-ಪದವಿಪೂರ್ವ (ಸಿಯುಇಟಿ-ಯುಜಿ) 2026ರ ಫಲಿತಾಂಶವನ್ನು ಪ್ರಕಟಿಸಿದ್ದು, ಒಬ್ಬ ಅಭ್ಯರ್ಥಿ ಐದು ವಿಷಯಗಳಲ್ಲಿ ಆಯ್ಕೆಯ ನಾಲ್ಕು ವಿಷಯಗಳಲ್ಲಿ ಶೇಕಡಾ 100 ಅಂಕಗಳನ್ನು ಪಡೆದಿದ್ದಾರೆ.

ಒಟ್ಟು 22 ಅಭ್ಯರ್ಥಿಗಳು ಆಯ್ಕೆಯ ಮೂರು ವಿಷಯಗಳಲ್ಲಿ ಶೇಕಡಾ 100 ಅಂಕ ಪಡೆದರೆ 180 ಅಭ್ಯರ್ಥಿಗಳು ಆಯ್ಕೆಯ ಎರಡು ವಿಷಯಗಳಲ್ಲಿ ಶೇಕಡಾ 100 ಅಂಕ ಪಡೆದಿದ್ದಾರೆಂದು ಎನ್‌ಟಿಎ ತಿಳಿಸಿದೆ.

3,214 ಅಭ್ಯರ್ಥಿಗಳು ಒಂದು ವಿಷಯದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೇಳಿದೆ.

ಒಬ್ಬ ಅಭ್ಯರ್ಥಿ ಐದು ವಿಷಯಗಳಲ್ಲಿ ಆಯ್ಕೆಯ 4 ವಿಷಯಗಳಲ್ಲಿ ಶೇಕಡಾ 100 ಅಂಕ ಪಡೆದಿರುವುದು ಪರೀಕ್ಷೆಯ ಅತ್ಯುತ್ತಮ ಸಾಧನೆ ಎಂದು ಎನ್‌ಟಿಎ ಹೇಳಿಕೆಯಲ್ಲಿ ತಿಳಿಸಿದೆ. ಪರೀಕ್ಷಾ ಸಂಸ್ಥೆಯು ಲಿಂಗವಾರು ಮೊದಲ 10 ಸ್ಥಾನಗಳನ್ನು ಪಡೆದವರ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.

ಅದರಂತೆ ಮಹಿಳಾ ಅಭ್ಯರ್ಥಿಗಳಲ್ಲಿ ಮೊದಲ ಸ್ಥಾನ ಪಡೆದ ಅಭ್ಯರ್ಥಿ ಐದು ವಿಷಯಗಳಲ್ಲಿ ಒಟ್ಟು 1232.19 ಅಂಕ ಪಡೆದರೆ ಮೊದಲ ಸ್ಥಾನ ಪಡೆದ ಪುರುಷ ಅಭ್ಯರ್ಥಿ 1230.82 ಅಂಕ ಪಡೆದಿದ್ದಾರೆ. ಮಹಿಳಾ ಅಭ್ಯರ್ಥಿಗಳಲ್ಲಿ ಎರಡು ಮತ್ತು ಮೂರನೇ ಸ್ಥಾನ ಪಡೆದವರು ಕ್ರಮವಾಗಿ 1203.78 ಮತ್ತು 1202.15 ಅಂಕ ಪಡೆದರೆ ಎರಡು ಮತ್ತು ಮೂರನೇ ಸ್ಥಾನ ಪಡೆದ ಪುರುಷ ಅಭ್ಯರ್ಥಿಗಳು ಕ್ರಮವಾಗಿ 1207.21 ಮತ್ತು 1205.95 ಅಂಕಗಳನ್ನು ಪಡೆದಿರುವುದಾಗಿ ಎನ್‌ಟಿಎ ಪ್ರಕಟಿಸಿದೆ.

ಪರೀಕ್ಷೆಗೆ ಒಟ್ಟು 15,68,867 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು ಅದರಲ್ಲಿ 11,64,098 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಸಿಯುಇಟಿ-ಯುಜಿ 2026 ವಿದೇಶಗಳ 13 ನಗರಗಳ ಸಹಿತ 321 ನಗರಗಳಲ್ಲಿ ನಡೆದಿತ್ತು. ವಿದ್ಯಾರ್ಥಿಗಳಿಗೆ 37 ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿತ್ತು. ಅದರಲ್ಲಿ 13 ಭಾಷೆಗಳು, 23 ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಒಂದು ಸಾಮಾನ್ಯ ಯೋಗ್ಯತೆ ಪರೀಕ್ಷೆ ಇತ್ತು. ಒಬ್ಬ ಅಭ್ಯರ್ಥಿ ಗರಿಷ್ಠ 5 ವಿಷಗಳನ್ನು ಆಯ್ದುಕೊಳ್ಳಲು ಅವಕಾಶವಿತ್ತು.

2026-27ರ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಮೇ 11ರಿಂದ ಮೇ 31 ಮತ್ತು ಜೂನ್ 6 ಮತ್ತು ಜೂನ್ 7ರಂದು ಸಿಬಿಟಿ ಮೋಡ್‌ನಲ್ಲಿ ಪರೀಕ್ಷೆ ನಡೆದಿದೆ.

ಬಿಕೆಸಿ ಮೆಟ್ರೋ ನಿಲ್ದಾಣದಲ್ಲಿ ವಿಷಪೂರಿತ ರಸೆಲ್ಸ್ ಹಾವು ರಕ್ಷಣೆ

ಮುಂಬಯಿ, ಜೂ.23 - ಮುಂಬಯಿ ಮೆಟ್ರೋ ಲೈನ್ 3ರ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಿಲ್ದಾಣದ ಪ್ರವೇಶ-ನಿರ್ಗಮನ ಪ್ರದೇಶದಿಂದ ಮಂಗಳವಾರ ಬೆಳಿಗ್ಗೆ ಅತ್ಯಂತ ವಿಷಕಾರಿ ರಸೆಲ್ಸ್ ಹಾವನ್ನು ರಕ್ಷಿಸಲಾಗಿದೆ.

ಬೆಳಿಗ್ಗೆ 7.45 ರ ಸುಮಾರಿಗೆ ಭೂಗತ ನಿಲ್ದಾಣದ ಎ5 ಪ್ರವೇಶ-ನಿರ್ಗಮನ ಕೇಂದ್ರದ ಬಳಿ ಈ ಹಾವು ಕಾಣಿಸಿಕೊಂಡಿದೆ ಎಂದು ಮುಂಬಯಿ ಮೆಟ್ರೋ ರೈಲು ನಿಗಮ (ಎಂಎಂಆರ್‌ಸಿ) ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ತರಬೇತಿ ಪಡೆದ ವನ್ಯಜೀವಿ ರಕ್ಷಕನನ್ನು ಸ್ಥಳಕ್ಕೆ ಕರೆಸಿಕೊಂಡ ಬಳಿಕ ಹಾವನ್ನು ಸುರಕ್ಷಿತವಾಗಿ ಅಲ್ಲಿಂದ ತೆಗೆದುಹಾಕಲಾಯಿತು ಎಂದು ಹೇಳಿಕೆ ವಿವರಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಆ ಪ್ರದೇಶವನ್ನು ತಕ್ಷಣವೇ ಸುರಕ್ಷಿತಗೊಳಿಸಲಾಯಿತು ಮತ್ತು ಪ್ರಯಾಣಿಕರ ಸೇವೆಗಳಿಗೆ ಯಾವುದೇ ಅಡ್ಡಿಯಾಗದಂತೆ ನಿಲ್ದಾಣದ ಕಾರ್ಯಾಚರಣೆಗಳು ಸುರಕ್ಷಿತವಾಗಿ ಮುಂದುವರೆದವು.ಭವಿಷ್ಯದಲ್ಲಿ ಇಂತಹ ಘಟನೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಎಂಎಂಆರ್‌ಸಿ ಹೇಳಿದೆ.

ಸ್ವಾಗತಾರ್ಹ ಕ್ರಮ: ಬ್ರಿಕ್ಸ್‌ನಲ್ಲಿ ಅಜಿತ್ ಡೋವೆಲ್

ಮೊದಲ ಪುಟದಿಂದ

ಇದು ಜಾಗತಿಕ ಜನಸಂಖ್ಯೆಯ ಸುಮಾರು 49.5 ಪ್ರತಿಶತ, ಜಾಗತಿಕ ಜಿಡಿಪಿಯ ಸುಮಾರು 40 ಪ್ರತಿಶತ ಮತ್ತು ಜಾಗತಿಕ ವ್ಯಾಪಾರದ ಸುಮಾರು 26 ಪ್ರತಿಶತವನ್ನು ಪ್ರತಿನಿಧಿಸುತ್ತದೆ.

ಪ್ರಕ್ಷುಬ್ಧತೆಯಲ್ಲಿರುವಂತೆ ಕಾಣುವ, ಬದಲಾಗುತ್ತಿರುವಂತೆ ಕಾಣುವ ಈ ಜಗತ್ತಿನಲ್ಲಿ, ಸಂಘರ್ಷ ಪರಿಹಾರಗಳ ಸಾಧನಗಳು ಬಹುಶಃ ಮಂದವಾಗುತ್ತಿರುವ ಈ ಜಗತ್ತಿನಲ್ಲಿ ನಮಗೆ ತುಂಬಾ ವಿಶೇಷವಾದ ಪಾತ್ರವಿದೆ ಎಂದು ಡೋವೆಲ್ ಹೇಳಿದರು.

ಒಂದು ಗುಂಪಾಗಿ ನಾವು ಯಾವ ಪಾತ್ರವನ್ನು ವಹಿಸಬಹುದು ಎಂಬುದು ನಮಗೆ ಚಿಂತಿಸಬೇಕಾದ ವಿಷಯವಾಗಿದೆ. ಬ್ರಿಕ್ಸ್ ಹೇಗೆ ರೂಪುಗೊಂಡಿತು ಎಂಬುದರ ಬಗ್ಗೆಯೂ ಡೋವೆಲ್ ಪ್ರಸ್ತಾಪಿಸಿದರು. ಬ್ರಿಕ್ಸ್‌ನ್ನು ಹೆಚ್ಚು ಬಹುಧ್ರುವೀಯ ವಿಶ್ವ ಕ್ರಮಕ್ಕೆ ಉದಯೋನ್ಮುಖ ಆರ್ಥಿಕತೆಗಳ ಅನೌಪಚಾರಿಕ ಗುಂಪಾಗಿ ಕಲ್ಪಿಸಲಾಗಿತ್ತು. ಇದು ಆರ್ಥಿಕ ಸಹಕಾರವನ್ನು ಮುನ್ನಡೆಸುವುದು ಮತ್ತು ಜಾಗತಿಕ ದಕ್ಷಿಣದ ಧ್ವನಿಯನ್ನು ಬಲಪಡಿಸುವುದು ಎಂದು ಅವರು ಹೇಳಿದರು.

ಬ್ರಿಕ್ಸ್ ಜಾಗತಿಕ ಆಡಳಿತ ಮತ್ತು ಸಾಂಸ್ಥಿಕ ಸುಧಾರಣೆಗಳಲ್ಲಿ ಸುಧಾರಣೆಗಳನ್ನು ಕಲ್ಪಿಸಿಕೊಂಡಿದೆ ಎಂದು ಡೋವಲ್ ತಿಳಿಸಿದರು.

ಬ್ರಿಕ್ಸ್ ಶಾಂತಿ, ಪ್ರಗತಿ, ಅಭಿವೃದ್ಧಿ ಮತ್ತು ಸಹಕಾರದಲ್ಲಿ ನಂಬಿಕೆ ಇಡುವ ದೇಶಗಳ ವಿಶೇಷ ಒಕ್ಕೂಟವಾಗಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆ ನಿಗ್ರಹದ ಕುರಿತು ಎರಡು ಬ್ರಿಕ್ಸ್ ಜಂಟಿ ಕಾರ್ಯ ಗುಂಪುಗಳ ಫಲಿತಾಂಶಗಳನ್ನು ಕೂಡ ಸಮಾವೇಶವು ಚರ್ಚಿಸುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ವಿವರಿಸಿದರು. ನಾವು ಹೊಸ ಭದ್ರತಾ ಬೆದರಿಕೆಗಳು ಮತ್ತು ಸವಾಲುಗಳ ಬಗ್ಗೆ ತಿಳಿದಿರಬೇಕು. ಸಾಂಪ್ರದಾಯಿಕವಲ್ಲದ ಬೆದರಿಕೆಗಳು ರಾಷ್ಟ್ರೀಯ ಗಡಿಗಳನ್ನು ಮೀರಿವೆ ಮತ್ತು ಸಾಂಪ್ರದಾಯಿಕ ಪ್ರತಿಕ್ರಿಯೆಗಳ ವಿರುದ್ಧ ಸೋಲು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿವೆ ಎಂದು ಅವರು ಹೇಳಿದರು.

ಕೊನೆಗೂ ಮುಂಬಯಿ ಪ್ರವೇಶಿಸಿದ ಮುಂಗಾರು

ಮೊದಲ ಪುಟದಿಂದ

ಮಂಗಳವಾರ ಬೆಳಗ್ಗೆ ಗಂಟೆ 8 ರಿಂದ ಸಂಜೆ ಗಂಟೆ 7 ರ ನಡುವೆ ಮಧ್ಯ ಮುಂಬಯಿಯ ನಾಯರ್ ಆಸ್ಪತ್ರೆ ಪ್ರದೇಶದಲ್ಲಿ ಗರಿಷ್ಠ 78.96 ಮಿ.ಮೀ. ಮಳೆಯಾಗಿದೆ. ಎನ್.ಎಂ. ಮಾರ್ಗ ಲೋವರ್ ಪರೇಲ್‌ನಲ್ಲಿ 78.40 ಮಿ.ಮೀ. ಮತ್ತು ಪರೇಲ್ ಟಿಟಿಯಲ್ಲಿ 72.63 ಮಿ.ಮೀ. ಮಳೆ ದಾಖಲಾಗಿದೆ ಎಂದು ಬಿಎಂಸಿ ತಿಳಿಸಿದೆ.

ಪಶ್ಚಿಮ ಉಪನಗರ ಮಲಾಡ್‌ನಲ್ಲಿ ಬಸ್ಸು ಡಿಪ್ಪೋದಲ್ಲಿ 61.80 ಮಿ.ಮೀ. ಮಳೆ ದಾಖಲಾಗಿದೆ. ಪೂರ್ವ ಉಪನಗರ ಮಾನ್‌ಖುರ್ದ್ ಪ್ರದೇಶದ ಮಹಾರಾಷ್ಟ್ರ ನಗರದಲ್ಲಿ 51.20 ಮಿ.ಮೀ. ಮಳೆ ದಾಖಲಾಗಿದೆ ಎಂದು ಬಿಎಂಸಿ ಹೇಳಿದೆ.

ಮುಂಬರುವ ಕೆಲ ದಿನಗಳಲ್ಲಿ ಮುಂಬಯಿ, ಥಾಣೆ, ರಾಯಗಢ್, ಪಾಲ್ಘರ್ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲೂ ಧಾರಾಕಾರ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ. ಕೆಲ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿ 1 ವರ್ಷಕ್ಕೆ 10,505 ಸೈಬರ್ ವಂಚನೆ ಪ್ರಕರಣ ವರದಿ; 2,379 ಆರೋಪಿಗಳ ಬಂಧನ : ಫಡ್ನವೀಸ್

ಮುಂಬಯಿ, ಜೂ.23 - 2025ರ ಜನವರಿಯಿಂದ 2026ರ ಮೇವರೆಗೆ ಮಹಾರಾಷ್ಟ್ರದಲ್ಲಿ 10,505 ಸೈಬರ್ ಹಣಕಾಸು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, 2,379 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದರು.

ಅಹಲ್ಯಾನಗರ ಜಿಲ್ಲೆಯಲ್ಲಿ 2025 ರಲ್ಲಿ ಡಿಜಿಟಲ್ ಬಂಧನ ಹಗರಣಗಳು, ಷೇರು ವ್ಯಾಪಾರ ವಂಚನೆಗಳು, ಹೋಟೆಲ್ ರೇಟಿಂಗ್ ಹಗರಣಗಳನ್ನು ಒಳಗೊಂಡ 5,141 ದೂರುಗಳು ದಾಖಲಾಗಿವೆ, ಇದರ ಪರಿಣಾಮವಾಗಿ 37.76 ಕೋಟಿ ರೂ. ನಷ್ಟವಾಗಿದೆ ಎಂದು ಗೃಹ ಖಾತೆಯನ್ನು ಹೊಂದಿರುವ ಫಡ್ನವೀಸ್ ಅವರು ಹಲವಾರು ಸದಸ್ಯರು ಕೇಳಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಹೇಳಿದರು. ಈ ಮೊತ್ತದಲ್ಲಿ, 7.02 ಕೋಟಿ ರೂ.ಗಳ ವಹಿವಾಟನ್ನು ತಡೆಹಿಡಿಯಲಾಗಿದೆ ಎಂದು ಅವರು ತಿಳಿಸಿದರು. ಅಹಲ್ಯಾನಗರ ಜಿಲ್ಲೆಯ ಕೋಪರ್ಗಾಂವ್‌ನ ನಿವೃತ್ತ ಸರಕಾರಿ ಉದ್ಯೋಗಿಯೊಬ್ಬರು ಡಿಜಿಟಲ್ ಬಂಧನದ ಬೆದರಿಕೆ ಹಾಕಿ 87.3 ಲಕ್ಷ ರೂ.ಗಳನ್ನು ವಂಚಿಸಲಾಗಿದೆ.ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು,ಎ. 29ರಂದು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು. ವಂಚನೆಗೊಳಗಾದ ಮೊತ್ತದಲ್ಲಿ, ನ್ಯಾಯಾಲಯದ ಆದೇಶದ ಬಳಿಕ 42.18 ಲಕ್ಷ ರೂ.ಗಳನ್ನು ದೂರುದಾರರಿಗೆ ಹಿಂತಿರುಗಿಸಲಾಗಿದೆ, ಉಳಿದ ಮೊತ್ತವನ್ನು ಮರುಪಾವತಿಸಲು ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಅವರು ಸದನಕ್ಕೆ ತಿಳಿಸಿದರು.

ಮತ್ತೊಂದು ಪ್ರಕರಣದಲ್ಲಿ ನವಿಮುಂಬಯಿಯ ಕಲಾಂಬೋಲಿಯ ನಿವಾಸಿ 62 ವರ್ಷದ ವ್ಯಕ್ತಿಯೊಬ್ಬರು ಡಿಜಿಟಲ್ ಬಂಧನ ಹಗರಣದಲ್ಲಿ 1.54 ಕೋಟಿ ರೂ.ಗಳನ್ನು ವಂಚಿಸಿದ್ದಾಗಿ ಆರೋಪಿಸಲಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ, ಅವರಲ್ಲಿ ಮೂವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಮತ್ತು ಒಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಉತ್ತರದ ಪ್ರಕಾರ, ಜೂ.9 ರಂದು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ವರ್ಷದ ಜನವರಿ ಮತ್ತು ಮೇ ನಡುವೆ ನಾಗಪುರ ನಗರದಲ್ಲಿ ಹಿರಿಯ ನಾಗರಿಕರ ವಿರುದ್ಧ ಸೈಬರ್ ವಂಚನೆಗೆ ಸಂಬಂಧಿಸಿದ 30 ಪ್ರಕರಣಗಳು ದಾಖಲಾಗಿವೆ ಎಂದು ಫಡ್ನವೀಸ್ ಹೇಳಿದರು.

2026ರ ಮೊದಲ 5 ತಿಂಗಳಲ್ಲಿ ಪುಣೆ ನಗರದಲ್ಲಿ 200 ಕೋಟಿ ರೂ.ಗಳ 536 ಸೈಬರ್‌ಹಣಕಾಸು ವಂಚನೆ ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ ಹೆಸರಿನಲ್ಲಿ ಕಳುಹಿಸಲಾದ ನಕಲಿ ಸಂದೇಶಗಳು, ಲಿಂಕ್‌ಗಳಿಗೆ ಸಂಬಂಧಿಸಿದ 17 ಪ್ರಕರಣಗಳು 88 ಲಕ್ಷ ರೂ.ಗಳ ನಷ್ಟವನ್ನುಂಟುಮಾಡಿವೆ ಎಂದು ಮುಖ್ಯಮಂತ್ರಿ ತಿಳಿಸಿದರು. ಲಿಖಿತ ಉತ್ತರದ ಪ್ರಕಾರ, ಮುಂಬಯಿ 2025 ರಲ್ಲಿ 4,825 ಸೈಬರ್ ಹಣಕಾಸು ವಂಚನೆ ಪ್ರಕರಣಗಳನ್ನು ದಾಖಲಿಸಿದ್ದು, 1,410 ಆರೋಪಿಗಳನ್ನು ಬಂಧಿಸಲಾಗಿದೆ. ವಂಚನೆಯ ಮೊತ್ತ 1,031 ಕೋಟಿ ರೂ.ಗಳಾಗಿದ್ದು, ಅದರಲ್ಲಿ 110 ಕೋಟಿ ರೂ.ಗಳ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ. ನಾಗಪುರ ನಗರವು 2025 ರಲ್ಲಿ 136 ಸೈಬರ್‌ಹಣಕಾಸು ವಂಚನೆ ಪ್ರಕರಣಗಳನ್ನು ದಾಖಲಿಸಿ 83 ಆರೋಪಿಗಳನ್ನು ಬಂಧಿಸಿದೆ. ಒಟ್ಟು ವಂಚನೆಯ ಮೊತ್ತ 82 ಕೋಟಿ ರೂ.ಗಳಾಗಿದ್ದು, 3 ಕೋಟಿ ರೂ.ಗಳನ್ನು ತಡೆಹಿಡಿಯಲಾಗಿದೆ. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಸೈಬರ್ ವಂಚನೆಯಿಂದ ರಕ್ಷಿಸುವತ್ತ ಗಮನಹರಿಸಿ ರಾಜ್ಯವು ನವಿ ಮುಂಬಯಿಯ ಮಹಾಪೆಯಲ್ಲಿ ಮಹಾರಾಷ್ಟ್ರ ಸೈಬರ್‌ಭದ್ರತಾ ಯೋಜನೆಯನ್ನು ಕಾರ್ಯಗತಗೊಳಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು. ತಾಂತ್ರಿಕವಾಗಿ ಸಂಕೀರ್ಣವಾದ ಅಪರಾಧಗಳನ್ನು ತನಿಖೆ ಮಾಡಲು 50 ಜಿಲ್ಲಾ ಸೈಬರ್ ಲ್ಯಾಬ್‌ಗಳು ಮತ್ತು ಪೊಲೀಸ್ ಠಾಣೆಗಳನ್ನು ಆಧುನಿಕ ಮೂಲಸೌಕರ್ಯಗಳೊಂದಿಗೆ ಸಜ್ಜುಗೊಳಿಸಲಾಗಿದೆ ಮತ್ತು ಸಿಬ್ಬಂದಿಗೆ ವಿಧಿವಿಜ್ಞಾನ ಪರಿಕರಗಳಲ್ಲಿ ಆನ್‌ಲೈನ್ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರ ಸೈಬರ್ ಕಚೇರಿಯ ಪರಿಣಾಮಕಾರಿತ್ವ ಮತ್ತು ವ್ಯಾಪ್ತಿಯನ್ನು ಸುಧಾರಿಸಲು ಅದನ್ನು ನೇರವಾಗಿ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಅಡಿಯಲ್ಲಿ ತರಲಾಗಿದೆ ಎಂದು ಫಡ್ನವೀಸ್ ಹೇಳಿದರು. ಸರಕಾರವು ವಾಟ್ಸಾಪ್ ಮೂಲಕ ರಾಜ್ಯಾದ್ಯಂತ ಸೈಬರ್‌ಜಾಗೃತಿ ಅಭಿಯಾನವನ್ನು ಆರಂಭಿಸುತ್ತದೆ ಮತ್ತು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಮತ್ತು ಸಹಾಯವಾಣಿ ಸಂಖ್ಯೆ 1930 ಮೂಲಕ ಸೈಬರ್ ಅಪರಾಧಗಳನ್ನು ವರದಿ ಮಾಡಲು ಜನರನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ನುಡಿದರು.

ಆಪ್ ಎಂಎಲ್‌ಎ ವಾಸವ ಸಹಿತ 9 ಜನರಿಗೆ 7 ವರ್ಷ ಜೈಲು ಶಿಕ್ಷೆ

ಮೊದಲ ಪುಟದಿಂದ

ವಾಸವ ಅವರು ದೆದಿಯಪಾಡ (ಎಸ್‌ಟಿ) ವಿಧಾನಸಭಾ ಕ್ಷೇತ್ರದ ಎಂಎಲ್‌ಎ ಆಗಿದ್ದು, ಬುಡಕಟ್ಟು ನಾಯಕರಾಗಿದ್ದಾರೆ. ಅವರ ನಿವಾಸದಲ್ಲಿ ಅರಣ್ಯಾಧಿಕಾರಿಗಳಿಗೆ ಬೆದರಿಕೆ ಹಾಕಿದ ವಾಸವ ಅವರು ಒಬ್ಬ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದರು. ಪಿಸ್ತೂಲ್ ಒಂದರಿಂದ ಒಂದು ಸುತ್ತು ಗುಂಡನ್ನೂ ಅವರು ಹಾರಿಸಿದ್ದರು. ವಾಸವ ಅವರ ಪತ್ನಿ ಮತ್ತು ಇತರ ಆರೋಪಿಗಳು ಬೆಳೆ ನಾಶಕ್ಕಾಗಿ ಅಧಿಕಾರಿಗಳಿಂದ 60,000 ರೂ. ವಸೂಲು ಮಾಡಿದ್ದರು. ಸಾಕ್ಷ್ಯ ನಾಶಕ್ಕಾಗಿ ಪಿಸ್ತೂಲನ್ನು ನಾಶಗೊಳಿಸಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಹಫ್ತಾ ಹಣವನ್ನು ಪಡೆದುಕೊಳ್ಳಲು ಆಗಮಿಸುವಂತೆ ಎಂಎಲ್‌ಎಗೆ ಅವರ ಆಪ್ತ ಸಹಾಯಕ ಜಿತೇಂದ್ರ ವಾಸವ ಕರೆ ಮಾಡಿ ತಿಳಿಸಿರುವ ಆರೋಪಿ ಎಂದು ಪೊಲೀಸರು ದೂರು ದಾಖಲಿಸಿದ್ದರು.

ಎಂಎಲ್‌ಎ ಚೈತರ್ ವಾಸವ, ಅವರ ಪತ್ನಿ ಮತ್ತು ಇತರ 7 ಜನರ ವಿರುದ್ಧ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ದಂಗೆ, ಹಫ್ತಾ ಮತ್ತು ಸರಕಾರಿ ಅಧಿಕಾರಿಗಳ ಮೇಲೆ ದಾಳಿ ಪ್ರಕರಣಗಳನ್ನು ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

2025ರ ಆಗಸ್ಟ್ 7ರಂದು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಒಟ್ಟು 17 ಪ್ರಾಸಿಕ್ಯೂಶನ್ ಸಾಕ್ಷಿಗಳನ್ನು ಪರಿಶೀಲಿಸಲಾಗಿತ್ತು. ಇದಲ್ಲದೆ ಹಲವು ದಾಖಲೆಗಳ ಸಾಕ್ಷ್ಯವನ್ನೂ ಕೋರ್ಟಿಗೆ ಒದಗಿಸಲಾಗಿತ್ತು. ಎಲ್ಲ ಸಾಕ್ಷಿಗಳೂ ಆರೋಪಿಗಳ ವಿರುದ್ಧ ಸಾಕ್ಷಿ ಹೇಳಿದ್ದರು.

ಪ್ರಾಸಿಕ್ಯೂಶನ್ ಅಪರಾಧಿಗಳಿಗೆ ಗರಿಷ್ಠ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಕೋರ್ಟನ್ನು ಕೋರಿದ್ದು, ನ್ಯಾಯಾಧೀಶರು ಅಪರಾಧಿಗಳಿಗೆ ತಲಾ 7 ವರ್ಷಗಳ ಕಾರಾಗೃಹವಾಸ ಮತ್ತು ತಲಾ 25,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ವಿಶೇಷ ಸರಕಾರಿ ವಕೀಲ ಅಮಿತ್ ನಾಯರ್ ತಿಳಿಸಿದ್ದಾರೆ.

*Printed & Published by Mr. Pravin Murlidhar Shingote on behalf of Shree Ambika Printers & Publications and Printed at Shree Ambika Printers & Publications, Plot No. D-222/1/B, T T C Industrial Area, MIDC, Shiravane, Opp. D. Y. Patil Stadium, Near Mumbai-Pune Highway, Nerul (E), Navi Mumbai, Thane-400706. Published from 215, 2nd Flr, Narayan Udyog Bhavan, Industrial Estate, Lalbaug, Mumbai - 400012. Tel. : 24715208 To 2 471 5224. Founder : Late Murlidhar Ananta Shingote. Editor : Chandrashekhar Palethady (*Responsible for selection of News under the PRB Act) Regd.No.MH/by South 296 RNI No.: 56957/92 E-mail : shrirammalla@gmail.com*

ಕರ್ನಾಟಕ ಮಲ್ಲ

ಸಂಪಾದಕರ ಮಾತು...

ಬುಧವಾರ 24, ಜೂನ್ 2026

ಉದ್ಧವ್ ಠಾಕ್ರೆ ಶಿವಸೇನೆ (ಯುಬಿಟಿ) ಭವಿಷ್ಯವೇನು?

ಶಿವಸೇನೆಯನ್ನು 2022ರ ಜೂನ್ ತಿಂಗಳಲ್ಲಿ ವಿಭಜನೆ ಮಾಡಿ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗುವಲ್ಲಿ ಯಶಸ್ವಿಯಾಗಿದ್ದ ಏಕನಾಥ್ ಶಿಂದೆ ಅವರು 2026ರ ಜೂನ್ ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನೇತೃತ್ವದ ಶಿವಸೇನೆ(ಯುಬಿಟಿ)ಯ ಆರು ಲೋಕಸಭಾ ಸದಸ್ಯರನ್ನು ತನ್ನ ಶಿವಸೇನೆಗೆ ಸೇರಿಸಿಕೊಳ್ಳುವ ಮೂಲಕ ಉದ್ಧವ್ ಠಾಕ್ರೆ ಅವರ ನೇತೃತ್ವದ ಸಂಸದೀಯ ಪಕ್ಷವನ್ನು ವಿಭಜನೆ ಮಾಡಿದ್ದಾರೆ. ಹೊಸ ಪಕ್ಷ ರಚನೆ ಮಾಡಿ ಅದನ್ನು ಜನಪ್ರಿಯಗೊಳಿಸುವ ಪರಿಶ್ರಮದ ಬದಲು ಪಕ್ಷದ ಶಾಸಕರಲ್ಲಿ ಮೂರನೇ ಎರಡಕ್ಕಿಂತ ಹೆಚ್ಚು ಎಂಎಲ್‌ಎಗಳನ್ನು ಮೂಲ ಪಕ್ಷದ ವಿರುದ್ಧ ಬಂಡಾಯ ಏಳುವಂತೆ ಮಾಡುವ ನಾಯಕತ್ವದ ಜಾಣತನ ಸಾಕು ಎಂದು ಹೊಸ ರಾಜಕೀಯ ಸಿದ್ಧಾಂತವನ್ನು ಅನುಷ್ಠಾನಕ್ಕೆ ತಂದಿರುವ ಏಕನಾಥ್ ಶಿಂದೆ ಅವರು ಲೋಕಸಭೆಯ ಮಟ್ಟಕ್ಕೂ ಅದೇ ವಿಭಜನೆ ಸೂತ್ರವನ್ನು ಆಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) 9 ಸ್ಥಾನಗಳನ್ನು ಗೆದ್ದುಕೊಂಡು ಮಹಾರಾಷ್ಟ್ರದಲ್ಲಿ ಅವರ ಪಕ್ಷವೇ ನಿಜವಾದ ಶಿವಸೇನೆ ಎಂದು ಸಾಬೀತುಪಡಿಸಿತ್ತು. ಏಕನಾಥ್ ಶಿಂದೆ ಅವರ ಶಿವಸೇನೆ 7 ಸ್ಥಾನಗಳನ್ನು ಗೆದ್ದಿತ್ತು. ಆದರೆ ಆರು ತಿಂಗಳ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಂದೆ ಅವರ ಶಿವಸೇನೆ 57 ಸೀಟುಗಳನ್ನು ಗೆದ್ದುಕೊಂಡರೆ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಕೇವಲ 20 ಸೀಟುಗಳನ್ನು ಮಾತ್ರ ಗೆಲ್ಲಲು ಯಶಸ್ವಿಯಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮೈತ್ರಿ ರಂಗ ಮಹಾಯುತಿ ಭಾರೀ ಸೋಲು ಕಂಡ ಹಿನ್ನಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಲಾಡ್ಕಿ ಬಹಿನ್ ಯೋಜನೆ ಜಾರಿ ಮಾಡಿ ಹೊಸ ಚುನಾವಣಾ ತಂತ್ರವನ್ನು ರೂಪಿಸಿ ಮಹಿಳಾ ಸಮುದಾಯದ ಮತಗಳನ್ನು ಸಾಮೂಹಿಕವಾಗಿ ಆಡಳಿತ ಪಕ್ಷಗಳ ಪರವಾಗಿ ಒಲಿಸಿಕೊಂಡಿತ್ತು. ಪರಿಣಾಮವಾಗಿ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಮಹಾಯುತಿ 230 ಸ್ಥಾನಗಳ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಉಳಿಸಿಕೊಂಡರೆ ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎಸ್‌ಪಿ)ದ ಮೈತ್ರಿರಂಗ ಮಹಾ ವಿಕಾಸ್ ಆಘಾಡಿ (ಎಂವಿಎ) ಕೇವಲ 46 ಸ್ಥಾನ ಗೆದ್ದು ಹೀನಾಯ ಮುಖಭಂಗ ಅನುಭವಿಸಿದೆ.

ಬಳಿಕ ರಾಜ್ಯದಲ್ಲಿ 2025-26ರಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕೂಡಾ ಆಡಳಿತ ಪಕ್ಷಗಳೇ ಭಾರೀ ಗೆಲುವು ಸಾಧಿಸಿದರೆ ವಿರೋಧ ಪಕ್ಷಗಳ ಪ್ರಭಾವ ಮತ್ತಷ್ಟು ಕುಸಿತ ಕಂಡಿದೆ. ಆದರೂ ಶಿವಸೇನೆಯ ಮೂಲ ಸ್ಥಾನವಾದ ಮುಂಬಯಿಯಲ್ಲಿ 2026ರ ಜನವರಿ 15ರಂದು ನಡೆದ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ತನ್ನ ನೆಲೆಗಳನ್ನು ಉಳಿಸಿಕೊಂಡಿದೆ. ಬಿಜೆಪಿ ಬಿಎಂಸಿಯಲ್ಲಿ ಮೊದಲ ಬಾರಿ ಅತಿದೊಡ್ಡ ಪಕ್ಷವಾಗಿ 89 ಸ್ಥಾನಗಳನ್ನು ಗೆದ್ದುಕೊಂಡರೂ ಬಿಜೆಪಿಗೆ ಕಠಿಣ ಸ್ಪರ್ಧೆ ಒಡ್ಡಿದ್ದ ಠಾಕ್ರೆ ಅವರ ಪಕ್ಷ 65 ಸ್ಥಾನಗಳನ್ನು ಗೆದ್ದುಕೊಂಡು ಎರಡನೇ ಅತಿ ದೊಡ್ಡ ಪಕ್ಷವಾಗಿದೆ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಏಕನಾಥ್ ಶಿಂದೆ ಅವರ ಶಿವಸೇನೆ 29 ಸ್ಥಾನ ಮತ್ತು ಕಾಂಗ್ರೆಸ್ ಪಕ್ಷ 24 ಸ್ಥಾನ ಗೆದ್ದಿತ್ತು. ಬಿಎಂಸಿ ಚುನಾವಣೆಯಲ್ಲಿ ವಿರೋಧಿ ಎಂವಿಎ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿದದ್ದು ಮಹಾಯುತಿಗೆ ಲಾಭ ತಂದಿತ್ತು. ಎಂವಿಎ ಬಿಎಂಸಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದು ಮಹಾಯುತಿ ವಿರೋಧಿ ಮತಗಳ ವಿಭಜನೆ ಆಗಿ ಬಿಜೆಪಿ ಮೈತ್ರಿ ರಂಗ ಅಧಿಕಾರಕ್ಕೆ ಬರಲು ಸುಲಭವಾಯಿತು.

2017ರ ಬಿಎಂಸಿ ಚುನಾವಣೆಯಲ್ಲಿ 82 ಸ್ಥಾನ ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ 2026ರ ಚುನಾವಣೆಯಲ್ಲಿ 227 ಸದಸ್ಯ ಬಲದ ಸದನದಲ್ಲಿ 89 ಸ್ಥಾನ ಗೆದ್ದು ಮೊದಲ ಬಾರಿ ಅತಿ ದೊಡ್ಡ ಪಕ್ಷವಾಗಿ ಅಧಿಕಾರದ ನಾಯಕತ್ವ ಪಡೆದಿದೆ. 2017ರಲ್ಲಿ ಅವಿಭಜಿತ ಶಿವಸೇನೆ 84 ಸ್ಥಾನ ಗೆದ್ದು ಅತಿ ದೊಡ್ಡ ಪಕ್ಷವಾಗಿ ಅಧಿಕಾರ ಉಳಿಸಿಕೊಂಡು 28 ವರ್ಷಗಳ ಕಾಲ ಆಡಳಿತ ನಡೆಸಿದ ಇತಿಹಾಸ ದಾಖಲು ಮಾಡಿತ್ತು. 2026ರ ಬಿಎಂಸಿ ಚುನಾವಣೆ ಉದ್ಧವ್ ಠಾಕ್ರೆ ಅವರ ಶಿವಸೇನೆ(ಯುಬಿಟಿ)ಗೆ ಮಾಡು ಮಡಿ ಹೋರಾಟವಾಗಿತ್ತು. ಉದ್ಧವ್ ಠಾಕ್ರೆ ಅವರು ಬಿಎಂಸಿ ಚುನಾವಣೆಯನ್ನು ದೊಡ್ಡ ಸವಾಲಾಗಿ ಸ್ವೀಕರಿಸಿ ಪ್ರಚಾರ ಮಾಡಿದ್ದರು. ಅವರ ಬಿರುಸಿನ ಪ್ರಚಾರ ಮತ್ತು ಮುಂಬಯಿ ನಗರದ ಶಿವಸೇನೆ ಕಾರ್ಯಕರ್ತರು ಅವರ ನಾಯಕತ್ವದಲ್ಲಿ ಇಟ್ಟಿದ್ದ ನಿಷ್ಠೆಯ ಕಾರಣದಿಂದಲೇ ಅವರ ಪಕ್ಷ 65 ಸ್ಥಾನ ಗೆಲ್ಲಲು ಕಾರಣವಾಗಿ ಉಪ ಮುಖ್ಯಮಂತ್ರಿ ಶಿಂದೆ ಅವರ ಶಿವಸೇನೆ 29 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಠಾಕ್ರೆ ಅವರ ಶಿವಸೇನೆಯನ್ನು ಮುಂಬಯಿ ಭೂಪಟದಿಂದ ಅಳಿಸುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಸವಾಲು ಹಾಕಿದ್ದರು. ಆದರೆ ಆ ಸವಾಲನ್ನು ಮುಂಬಯಿ ಮತದಾರರು ಅದರಲ್ಲೂ ಶಿವಸೈನಿಕರು ವಿಫಲ ಮಾಡಿದ್ದಾರೆ.

ಆದರೆ ಮತದಾರರ ಮೂಲಕ ಸಾಧ್ಯ ಆಗದೇ ಇರುವುದನ್ನು ಅಡ್ಡ ದಾರಿಗಳ ಮೂಲಕ ಸಾಧಿಸುವಲ್ಲಿ ಯಶಸ್ವಿಯಾಗಿ ಮುಖ್ಯಮಂತ್ರಿಯೂ ಆದ ಏಕನಾಥ್ ಶಿಂದೆ ಅವರು ಉದ್ಧವ್ ಠಾಕ್ರೆ ಅವರ ಸಂಸದೀಯ ಪಕ್ಷವನ್ನು ವಿಭಜನೆ ಮಾಡಿದ್ದಾರೆ. ಠಾಕ್ರೆ ಅವರ ಪಕ್ಷದ 9 ಲೋಕಸಭಾ ಸದಸ್ಯರಲ್ಲಿ 6 ಎಂಪಿಗಳನ್ನು ಜೂನ್ 22ರಂದು ಶಿಂದೆ ಅವರು ಅವರ ಶಿವಸೇನೆಗೆ ಸೇರಿಸಿಕೊಂಡಿದ್ದಾರೆ. ತನ್ನ 'ಆಪರೇಷನ್ ಟೈಗರ್' ಪೂರ್ಣ ಆಗಿದೆ ಎಂದೂ ಶಿಂದೆ ಹೇಳಿದ್ದಾರೆ. ಆ ಮೊದಲು ಪಕ್ಷದ 60ನೇ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಶಿಂದೆ ಅವರು ಉದ್ಧವ್ ಠಾಕ್ರೆ ಅವರ ಪಕ್ಷದ ಆರು ಲೋಕಸಭಾ ಸದಸ್ಯರ ಬಂಡಾಯ ಕೇವಲ ಟ್ರೈಲರ್ ಆಗಿದ್ದು ಪೂರ್ಣ ಚಿತ್ರ ಇನ್ನೂ ಬಾಕಿ ಇದೆ ಎಂದು ಹೇಳುವ ಮೂಲಕ ಉದ್ಧವ್ ಠಾಕ್ರೆ ಅವರ ಪಕ್ಷವನ್ನು ಮತ್ತಷ್ಟು ಒಡೆಯುವ ಕೆಲಸ ನಡೆಯಲಿದೆ ಎಂದು ಸವಾಲು ಹಾಕಿದ್ದರು. ಅವರ ಆ ಸವಾಲಿನ ಹಿಂದೆ ಠಾಕ್ರೆ ಅವರ ಪಕ್ಷದ ಎಂಎಲ್‌ಎಗಳು ಮತ್ತು ಬಿಎಂಸಿ ಕಾರ್ಪೊರೇಟರ್‌ಗಳ ಪಕ್ಷಾಂತರ ಸಂಚು ಇದೆ ಎನ್ನುವ ಸೂಚನೆ ಸ್ಪಷ್ಟವಾಗಿತ್ತು. ಆ ಸೂಚನೆಯ ಸಂದೇಶವಾಗಿ ಜೂನ್ 22ರಂದು ಉದ್ಧವ್ ಠಾಕ್ರೆ ಅವರು ಕರೆದಿದ್ದ ಅವರ ಪಕ್ಷದ ಶಾಸಕರ ಸಭೆಗೆ ವಿಧಾನಸಭೆಯ ಮೂವರು ಮತ್ತು ವಿಧಾನ ಪರಿಷತ್ತಿನ ಒಬ್ಬ ಸದಸ್ಯರು ಗೈರು ಹಾಜರಾಗಿದ್ದರು. ಗೈರು ಹಾಜರಿಗೆ ನಾಲ್ವರೂ ಕಾರಣಗಳನ್ನು ತಿಳಿಸಿದ್ದಾರೆ ಎಂದು ಠಾಕ್ರೆ ಅವರ ಪಕ್ಷದ ವಕ್ತಾರರು ಹೇಳಿಕೊಂಡಿದ್ದಾರೆ. ಆದರೆ ಅದು ಎಷ್ಟು ಸತ್ಯ ಎನ್ನುವುದು ಮುಂದಿನ ದಿನಗಳಲ್ಲಿ ಏಕನಾಥ್ ಶಿಂದೆ ಅವರು ಇಡುವ ಹೆಜ್ಜೆಯ ಬಳಿಕ ಖಚಿತ ಆಗಲಿದೆ.

ಶಿವಸೇನೆ(ಯುಬಿಟಿ)ಯ ಆರೇಳು ಲೋಕಸಭಾ ಸದಸ್ಯರುಗಳು ಪಕ್ಷಾಂತರ ಮಾಡಲು ಶಿಂದೆ ಅವರ ಜತೆಗೆ ಸಂಪರ್ಕದಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡಿದಾಗ ಉದ್ಧವ್ ಠಾಕ್ರೆ ಅವರು ಅವರ ಪಕ್ಷದ ಸಂಸತ್ ಸದಸ್ಯರ ಸಭೆಯನ್ನು ಅವರ ಮುಂಬಯಿ ನಿವಾಸದಲ್ಲಿ ಕರೆದಿದ್ದರು. ಆ ಸಭೆಗೆ ಲೋಕಸಭೆಯ ನಾಲ್ವರು ಎಂಪಿಗಳು ಹಾಜರಾಗಿದ್ದು ಐವರು ಖುದ್ದಾಗಿ ಹಾಜರಾಗದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕದಲ್ಲಿದ್ದರು ಎಂದು ಪಕ್ಷದ ನಾಯಕರು ಹೇಳಿಕೊಂಡಿದ್ದರು. ಆದರೆ ಅದೇ ವೇಳೆಗೆ ಬಂಡಾಯ ಎಂಪಿಗಳು ಶಿಂದೆ ಅವರ ಜತೆಗೆ ದಿಲ್ಲಿಯಲ್ಲಿ ಗೌಪ್ಯ ಸಭೆ ನಡೆಸಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಶಿವಸೇನೆ(ಯುಬಿಟಿ)ಯ ಆರು ಲೋಕಸಭಾ ಸದಸ್ಯರು ಪಕ್ಷದಿಂದ ಪ್ರತ್ಯೇಕ ಆಗಿದ್ದು ಶಿಂದೆ ಅವರ ಶಿವಸೇನೆ ಸೇರಲಿರುವುದಾಗಿ ಪತ್ರ ತಲುಪಿಸಿದ್ದರು. ಅದರ ಮಾಹಿತಿ ಪಡೆದ ಶಿವಸೇನೆ (ಯುಬಿಟಿ) ಸಂಸದೀಯ ಪಕ್ಷದ ನಾಯಕ ಅರವಿಂದ್ ಸಾವಂತ್ ಪಕ್ಷದ ತುರ್ತು ಸಂಸದೀಯ ಪಕ್ಷದ ಸಭೆಯನ್ನು ದಿಲ್ಲಿಯಲ್ಲಿ ಕರೆದಿದ್ದರು. ಆದರೆ ಆ ಸಭೆಗೆ ಆರು ಲೋಕಸಭಾ ಸದಸ್ಯರು ಹಾಜರಾಗದೆ ಬಂಡಾಯವನ್ನು ಖಚಿತ ಪಡಿಸಿದ್ದರು ಮತ್ತು ಜೂನ್ 22ರಂದು ಶಿಂದೆ ಅವರ ಶಿವಸೇನೆ ಸೇರಿದ್ದಾರೆ.

ಇದರಿಂದಾಗಿ ಮುಂದಿನ ಹೆಜ್ಜೆಯಾಗಿ ಶಿಂದೆ ಅವರು ಉದ್ಧವ್ ಠಾಕ್ರೆ ಅವರ ಪಕ್ಷದ ಎಂಎಲ್‌ಎಗಳು ಮತ್ತು ಬಿಎಂಸಿ ಕಾರ್ಪೊರೇಟರ್‌ಗಳನ್ನು ಯಾವಾಗ ಮೂರನೇ ಎರಡು ಬಹುಮತದಲ್ಲಿ ವಿಭಜನೆ ಮಾಡಿ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ಕುತೂಹಲ ಉಂಟಾಗಿದೆ. ಉದ್ಧವ್ ಠಾಕ್ರೆ ಅವರ ಪಕ್ಷದ ಎಂಪಿಗಳು, ಎಂಎಲ್‌ಎಗಳು ಮತ್ತು ಕಾರ್ಪೊರೇಟರ್‌ಗಳನ್ನು ಶಿವಸೇನೆಗೆ ಸೇರಿಸಿಕೊಂಡರೆ ಶಿಂದೆ ಅವರಿಗೆ ಠಾಕ್ರೆ ಅವರ ಪಕ್ಷವನ್ನು ಮತ್ತೆ ಅತಂತ್ರ ಗೊಳಿಸಿದ ಶಿಂದೆ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆಯೇ? ಎಂಪಿಗಳ ಪಕ್ಷಾಂತರ ರೀತಿಯಲ್ಲೇ ಶಿವಸೇನೆ (ಯುಬಿಟಿ) ಎಂಎಲ್‌ಎಗಳು ಮತ್ತು ಕಾರ್ಪೊರೇಟರ್‌ಗಳೂ ಶಿಂದೆ ಅವರ ಶಿವಸೇನೆಗೆ ಸೇರಿಸಿಕೊಂಡರೆ ಉದ್ಧವ್ ಠಾಕ್ರೆ ಅವರ ಪಕ್ಷದ ಭವಿಷ್ಯವೇನು ಎಂದು ಕಾದು ನೋಡಬೇಕಿದೆ.

2019ರ ಬಳಿಕ ಶಿವಸೇನೆ (ಯುಬಿಟಿ) ನಾಯಕತ್ವ ಮಾಡಿದ ತಪ್ಪು ಪಕ್ಷ ವಿಭಜನೆಗೆ ಕಾರಣವಾಗಿದೆ; ಪರ್ಭಾನಿ ಸಂಸದ





ಛತ್ರಪತಿ ಸಂಭಾಜಿನಗರ,ಜೂ.23 - ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಗೆ ಸೇರುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಬಂಡಾಯ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ಜಾಧವ್ ಅವರು,ಮೂಲ ಹಿಂದುತ್ವ ಸಿದ್ಧಾಂತದ ದುರ್ಬಲಗೊಳಿಸುವಿಕೆ, ಪಕ್ಷದ ನಾಯಕರು ಮರುಶೋಧನೆಗೆ ನಿರಾಕರಿಸುವುದು ಮತ್ತು 2019ರ ಎಂವಿಎ ಪ್ರಯೋಗವು ಪಕ್ಷದ ಹೊಸ ವಿಭಜನೆಯ ಹಿಂದಿನ ಪ್ರಮುಖ ಅಂಶಗಳಾಗಿವೆ ಎಂದು ಎತ್ತಿ ತೋರಿಸಿದರಲ್ಲದೆ,2019ರ ಬಳಿಕ ಪಕ್ಷದ ನಾಯಕತ್ವ ಮಾಡಿದ ತಪ್ಪುಗಳು ಪಕ್ಷ ವಿಭಜನೆಗೆ ಕಾರಣವಾಗಿವೆ ಎಂದಿದ್ದಾರೆ.

ಸೇನಾ (ಯುಬಿಟಿ) ನಾಯಕತ್ವ ಮತ್ತು ಪಕ್ಷದ ಸಾರ್ವಜನಿಕ ಪ್ರತಿನಿಧಿಗಳ ನಡುವೆ ಹೆಚ್ಚುತ್ತಿರುವ ಸಂಪರ್ಕ ಕಡಿತ ಹಾಗೂ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವಲ್ಲಿನ ವೈಫಲ್ಯವನ್ನು ಅವರು ಉಲ್ಲೇಖಿಸಿದ್ದಾರೆ.

ಸೋಮವಾರ ರಾತ್ರಿ ನಾಂದೇಡ್‌ನಿಂದ ಪರ್ಭಾನಿಗೆ ಪ್ರಯಾಣಿಸುತ್ತಿದ್ದಾಗ ಮರಾಠಿ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಜಾಧವ್, ಶಿವಸೇನೆ (ಯುಬಿಟಿ) ತನ್ನ ಮೂಲ ತತ್ವಗಳಿಂದ ದೂರ ಸರಿದಿದೆ ಎಂದು ಪಕ್ಷದ ಕಾರ್ಯಕರ್ತರು ಭಾವಿಸಿರುವುದಾಗಿ ಹೇಳಿದರು. ಜಾಧವ್ ಮತ್ತು ಸೇನಾ (ಯುಬಿಟಿ)ಯ ಇತರ ಐದು ಲೋಕಸಭಾ ಸಂಸದರು ಸೋಮವಾರ ಸಂಜೆ ಮುಂಬಯಿನಲ್ಲಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಗೆ ಸೇರಿದರು. 'ಹಿಂದುತ್ವದ ಬಗೆಗಿನ ಬದ್ಧತೆ ಕ್ಷೀಣಿಸುತ್ತಿರುವುದರಿಂದ ಮತ್ತು ನಾವು (ಸೇನಾ-ಯುಬಿಟಿ) ಪಕ್ಷದಮೂಲಭೂತ ಸಿದ್ಧಾಂತದಿಂದ ದೂರ ಸರಿದಿದ್ದೇವೆ ಎಂದು ಜನರು ಭಾವಿಸಿದ್ದರಿಂದ ನಾನು ಶಿಂದೆ ನೇತೃತ್ವದ ಸೇನೆಗೆ ಹೋಗಲು ನಿರ್ಧರಿಸಿದೆ' ಎಂದು ಪರ್ಭಾನಿ ಸಂಸದ ಹೇಳಿದರು. 2019ರ ವಿಧಾನಸಭಾ ಚುನಾವಣೆಯ ಬಳಿಕ ಮಹಾ ವಿಕಾಸ್ ಅಘಾಡಿ (ಎಂವಿಎ) ಅಡಿಯಲ್ಲಿ ಶಿವಸೇನೆಯ ಮೈತ್ರಿಯು ಪಕ್ಷದ ಪತನದ ಆರಂಭವನ್ನು ಸೂಚಿಸಿದೆ ಎಂದು ಜಾಧವ್ ಆರೋಪಿಸಿದರು.

'ಕಾರ್ಯಕರ್ತರು ಒಳಗಿನಿಂದ ಮುರಿದುಬಿದ್ದರು. ಹಿಂದುತ್ವ ಆಧಾರಿತ ಪಕ್ಷವು ತನ್ನ ಮೂಲಭೂತ ಅಂಶಗಳಿಂದ ದೂರ ಸರಿದಿದೆ. ಎಂವಿಎ ಪ್ರಯೋಗವು ನಮ್ಮ ಅವನತಿಯನ್ನು ಆರಂಭಿಸಿತು' ಎಂದು ಅವರು ಹೇಳಿಕೊಂಡರು. 2019ರ ಕೊನೆಯಲ್ಲಿ ಶಿವಸೇನೆ(ಅವಿಭಜಿತ), ಎನ್‌ಸಿಪಿ(ಸಂಯುಕ್ತ) ಮತ್ತು ಕಾಂಗ್ರೆಸ್ ಸೇರಿ ಮಹಾ ವಿಕಾಸ್ ಅಘಾಡಿ (ಎಂವಿಎ) ರಾಜಕೀಯ ಒಕ್ಕೂಟವನ್ನು ರಚಿಸಿದವು. ರಾಜ್ಯದ ರಾಜಕೀಯ ಭೂದೃಶ್ಯವನ್ನು ಪುನರ್ ವ್ಯಾಖ್ಯಾನಿಸಿದ ಪ್ರಮುಖ ರಾಜಕೀಯ ಬಿಕ್ಕಟ್ಟಿನ ಬಳಿಕ ಅದು ಅಧಿಕಾರಕ್ಕೆ ಬಂದಿತು. 2019ರ ನ.26ರಂದು ಈ ಮೈತ್ರಿಕೂಟವನ್ನು ಔಪಚಾರಿಕವಾಗಿ ಸ್ಥಾಪಿಸಲಾಯಿತು ಮತ್ತು ಉದ್ಧವ್ ಠಾಕ್ರೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. 2022ರಲ್ಲಿ ಪಕ್ಷ ವಿಭಜನೆಯಾದ ನಂತರ ಏಕನಾಥ್ ಶಿಂದೆ ಹಲವಾರು ಶಾಸಕರೊಂದಿಗೆ ಪಕ್ಷದಿಂದ ಹೊರನಡೆದ ಮೇಲೆಉದ್ಧವ್ ಠಾಕ್ರೆನೇತೃತ್ವದ ಎಂವಿಎ ಸರಕಾರಪತನಗೊಂಡ ಬಳಿಕ ಶಿವಸೇನೆ (ಯುಬಿಟಿ) ನಾಯಕತ್ವವು ಬಲವಾದ ಸಾರ್ವಜನಿಕ ಆಂದೋಲನಗಳನ್ನು ಆರಂಭಿಸಲು ವಿಫಲವಾಗಿದೆ ಎಂದು ಸಂಸದ ಜಾಧವ್ ಟೀಕಿಸಿದರು.

'ಸಂಘಟನೆಯನ್ನು ಬಲಪಡಿಸುವ ಮತ್ತು ಅದಕ್ಕಾಗಿ ಬೀದಿಗಿಳಿಯುವ ಅಗತ್ಯವಿತ್ತು, ಆದರೆ ನಾವು ದುರ್ಬಲರಾದೆವು. ಪಕ್ಷದಲ್ಲಿ ಯಾವುದೇ ಏಕರೂಪತೆ ಇರಲಿಲ್ಲ. ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ನಂತರ ಕಾರ್ಯಕರ್ತರು ನಿರಾಶೆಗೊಂಡರು.ಸೇನಾ (ಯುಬಿಟಿ) ನಾಯಕತ್ವವು ಅದರ ಕಾರ್ಯನಿರ್ವಹಣೆಯ ಕೆಲವು ಅಂಶಗಳನ್ನು ಸುಧಾರಿಸುವ ಅಗತ್ಯವನ್ನು ನಿರ್ಲಕ್ಷಿಸಿದೆ ಎಂದು ಅವರು ಹೇಳಿದರು.ರಾಜಕೀಯ ಯಾವಾಗಲೂ ಹಣದ ಮೇಲೆ ನಡೆಯುವುದಿಲ್ಲ. ನಾನು ರಾಜಕೀಯದಲ್ಲಿ ಸಕ್ರಿಯವಾಗಿರಲು ಬಯಸಿದ್ದೆ, ಆದ್ದರಿಂದ ನಾನು ಕೆಲವು ನಿಲುವುಗಳನ್ನು ತೆಗೆದುಕೊಳ್ಳಬೇಕಾಯಿತು ಎಂದು ಅವರು ಹೇಳಿದರು.

ಶಿವಸೇನೆಗೆ ಸೇರಿದ 6 ಭಿನ್ನಮತೀಯರನ್ನು ಸ್ವಾಗತಿಸಿದ ಶಿಂದೆ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಸಂಸದರು ತಮ್ಮ ತಮ್ಮ ಸ್ಥಾನಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಠಾಕ್ರೆ ಕುಟುಂಬದ ಬಗ್ಗೆ ತಮಗೆ ಯಾವುದೇ ಕೆಟ್ಟ ಭಾವನೆ ಇಲ್ಲ ಎಂದು ಹೇಳಿಕೊಂಡ ಜಾಧವ್, 2019 ರ ನಂತರ ಪಕ್ಷದ ನಾಯಕತ್ವ ಮಾಡಿದ ತಪ್ಪುಗಳು ಪಕ್ಷ ವಿಭಜನೆಗೆ ಕಾರಣವಾಗಿವೆ ಎಂದು ತಿಳಿಸಿದರು.

ಠಾಕ್ರೆ ಕುಟುಂಬದ ಬಗ್ಗೆ ನನಗೆ ಯಾವುದೇ ಕಹಿ ಭಾವನೆ ಇಲ್ಲ, ಭವಿಷ್ಯದಲ್ಲಿ ನನಗೂ ಕಹಿ ಭಾವನೆ ಇರುವುದಿಲ್ಲ. ಅವರು ಬಾಳಾ ಠಾಕ್ರೆ ಅವರ ವಂಶಸ್ಥರು, ಆದ್ದರಿಂದ ಪಕ್ಷವು ಅವರಿಗೆಸೇರಿರಬೇಕು ಎಂದು ಅವರು ಭಾವಿಸುತ್ತಾರೆ. ಆದರೆಅವರು (ಉದ್ಧವ್ ಠಾಕ್ರೆ)ಆರಂಭಿಸಿದ ಕೆಲವು ಕ್ರಮಗಳು 2019ರ ಬಳಿಕವೂ ತಪ್ಪಾಗಿವೆ ಎಂಬುದು ನಿಜ. ಅವರು ಸರಿಪಡಿಸುವ ಕ್ರಮಗಳನ್ನು ಅಳವಡಿಸಿಕೊಂಡಿದ್ದರೆ, ಪಕ್ಷವು ಛಿದ್ರವಾಗುತ್ತಿರಲಿಲ್ಲ. ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಪರಿಗಣಿಸಿ, ನಾವು (ಬಂಡಾಯ ಸಂಸದರು) ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಅವರು ಹೇಳಿದರು. ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರನ್ನು ಗುರಿಯಾಗಿಸಿಕೊಂಡು ಜಾಧವ್, ಹಲವಾರು ಸಂದರ್ಭಗಳಲ್ಲಿ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಮತ್ತು ಪಕ್ಷದ ಇಮೇಜ್‌ಗೆ ಅವರು ಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು. 'ನಿರ್ದಿಷ್ಟ ನಾಯಕನಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕೆಂದು ನಾಯಕತ್ವ ನಿರ್ಧರಿಸಬೇಕು. ರಾವುತ್ ಕೆಲವೊಮ್ಮೆ ಪಕ್ಷವನ್ನು ಚೆನ್ನಾಗಿ ಬೆಂಬಲಿಸುತ್ತಾರೆ ಮತ್ತು ಕೆಲವೊಮ್ಮೆ ಅದರ ಇಮೇಜ್‌ಗೆ ಹಾನಿ ಮಾಡುತ್ತಾರೆ. ಅವರು ದೀರ್ಘಕಾಲದಿಂದ ಸಾರ್ವಜನಿಕ ಪ್ರತಿನಿಧಿಯಾಗಿದ್ದಾರೆ, ಆದರೆ ಸಂಸದರಿಗೆ ಅವಾಚ್ಯ ಶಬ್ದಗಳನ್ನು ಬಳಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ' ಎಂದು ಬಂಡಾಯ ಸಂಸದರು ಹೇಳಿದರು.

ರಾವುತ್ ಸಾಮಾನ್ಯ ಜನರನ್ನು ಮರೆತುಬಿಡಿ, ಸೇನಾ (ಯುಬಿಟಿ) ಯ ಚುನಾಯಿತ ನಾಯಕರ ಫೋನ್ ಕರೆಗಳಿಗೆ ಎಂದಿಗೂ ಸ್ಪಂದಿಸುವುದಿಲ್ಲ ಎಂದು ಅವರು ಹೇಳಿಕೊಂಡರು. ಶಿವಸೇನೆಯೊಂದಿಗಿನ ತಮ್ಮ ದೀರ್ಘ ಸಂಬಂಧವನ್ನು ಎತ್ತಿ ತೋರಿಸಿದ ಜಾಧವ್, 1986 ರಿಂದ ಪಕ್ಷದೊಂದಿಗೆ ಇದ್ದೇನೆ ಮತ್ತು ಹೋರಾಟದ ಮೂಲಕ ತಮ್ಮ ಸ್ಥಾನವನ್ನು ಗಳಿಸಿದ್ದೇನೆ ಎಂದು ಹೇಳಿದರು. ಜನರು ನನ್ನ ಪ್ರಯಾಣ ಮತ್ತು ನನ್ನ ಹೋರಾಟಗಳನ್ನು ತಿಳಿದಿದ್ದಾರೆ. ಆದರೆ ರಾಜಕೀಯ ಸಮೀಕರಣಗಳು ಬದಲಾಗಿವೆ. ಅಂತಿಮವಾಗಿ, ಪಕ್ಷದ ಕಾರ್ಯಕರ್ತರು ಈ ನಿರ್ಧಾರ ತೆಗೆದುಕೊಳ್ಳುವಂತೆ ನನ್ನನ್ನು ಒತ್ತಾಯಿಸಿದರು ಎಂದು ಅವರು ಹೇಳಿದರು. ಸಾರ್ವಜನಿಕ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ವಿರೋಧ ಪಕ್ಷದ ಪ್ರತಿನಿಧಿಗಳು ಅಡೆತಡೆಗಳನ್ನು ಎದುರಿಸಿದರು ಎಂದು ಜಾಧವ್ ಆರೋಪಿಸಿದರು. ವಿರೋಧ ಪಕ್ಷಕ್ಕೆ ಆದ್ಯತೆ ನೀಡದ ಕಾರಣ ಸಾಮಾನ್ಯ ಜನರ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಹಲವು ಅಡೆತಡೆಗಳು ಇದ್ದವು. ಇದಕ್ಕೂ ಮೊದಲು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕಡಿಮೆ ಕಹಿ ಇತ್ತು ಎಂದು ಅವರು ಹೇಳಿದರು.

ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸಲು ಮಹಾರಾಷ್ಟ್ರ ವಿತರಣಾ ನಿಗಮ ದೀರ್ಘಾವಧಿಯ ಯೋಜನೆ ರೂಪಿಸಬೇಕು; ಮುಖ್ಯಮಂತ್ರಿ ಫಡ್ನವೀಸ್



ಮುಂಬಯಿ, ಜೂ.23 - ರಾಜ್ಯದ ಹೆಚ್ಚುತ್ತಿರುವ ವಿದ್ಯುತ್ ಅವಶ್ಯಕತೆ ಮತ್ತು ಬೇಡಿಕೆ ಮತ್ತು ಭವಿಷ್ಯದ ವಿದ್ಯುತ್ ಬೇಡಿಕೆಯನ್ನು ಪರಿಗಣಿಸಿ, ಮಹಾರಾಷ್ಟ್ರ ವಿತರಣಾ ನಿಗಮವು ದೀರ್ಘಾವಧಿಯ ಬೇಡಿಕೆ ಸಂಪನ್ಮೂಲ ಸಮರ್ಪಕತೆ ಯೋಜನೆಯ ಪ್ರಕಾರ ಮುಂದಿನ ಐದು ವರ್ಷಗಳವರೆಗೆ ಯೋಜನೆಗಳನ್ನು ರೂಪಿಸಿದೆ. ಅದರಂತೆ, 43 ಸಾವಿರ 870 ಮೆಗಾವ್ಯಾಟ್. ಐದು ವರ್ಷಗಳವರೆಗೆ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ವಿದ್ಯುತ್ ಸಾಮರ್ಥ್ಯವನ್ನು ಹಂತ ಹಂತವಾಗಿ ಸ್ಥಾಪಿಸಲಾಗುವುದು ಮತ್ತು 2031-2032ರ ಅಂತ್ಯದ ವೇಳೆಗೆ, ಮಹಾರಾಷ್ಟ್ರ ವಿತರಣಾ ನಿಗಮದ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 78 ಸಾವಿರ 591 ಮೆಗಾವ್ಯಾಟ್ ಆಗಿರುತ್ತದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಧಾನಸಭೆಗೆ ಮಾಹಿತಿ ನೀಡಿದರು.ತಾಂತ್ರಿಕ ಕಾರಣಗಳಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿರುವುದರಿಂದ ಉಂಟಾದ ವಿದ್ಯುತ್ ಕೊರತೆಯ ಕುರಿತು ಸದಸ್ಯ ಹೇಮಂತ್ ಓಗ್ಲೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಮುಖ್ಯಮಂತ್ರಿ ಫಡ್ನವೀಸ್ ಈ ಮಾಹಿತಿಯನ್ನು ನೀಡಿದರು.

ರಾಜ್ಯದ ಕೆಲವು ಭಾಗಗಳಲ್ಲಿ ಕೈಗಾರಿಕೀಕರಣ ಮತ್ತು ಕೆಲವು ಸ್ಥಳಗಳಲ್ಲಿ ಬೇಸಿಗೆ ಹೆಚ್ಚಿದ ಕಾರಣ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್ ಹೇಳಿದರು. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 19.5 ರಷ್ಟು ಹೆಚ್ಚಾಗಿದೆ. ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ಈ ವಿದ್ಯುತ್ ಲಭ್ಯವಾಯಿತು. ಈ ವರ್ಷ, ಬೇಸಿಗೆಯಲ್ಲಿನ ಹೆಚ್ಚಳದಿಂದಾಗಿ ರಾಜ್ಯವು ಮುಕ್ತ ಮಾರುಕಟ್ಟೆಯಿಂದ ಹಿಂದಿನಂತೆ ಪ್ರತಿ ಯೂನಿಟ್‌ಗೆ 11 ರೂ.ಬದಲು ಕೇವಲ 4.60ರೂ. ದರದಲ್ಲಿ ವಿದ್ಯುತ್ ಖರೀದಿಸಿತು. ಇದಕ್ಕಾಗಿ, ಹಿಂದೆ ಮಾಡಿಕೊಂಡ ಒಪ್ಪಂದಗಳ ಪರಿಣಾಮಕಾರಿ ಅನುಷ್ಠಾನವು ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸಲು ಸಾಧ್ಯವಾಗಿಸಿತು.ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಪೂರೈಕೆ ಪ್ರಕ್ರಿಯೆಯಲ್ಲಿನ ದೋಷಗಳನ್ನು ತೆಗೆದುಹಾಕಲು ಕೇಂದ್ರ ಸರಕಾರದೊಂದಿಗೆ ಚರ್ಚೆಗಳು ನಡೆಯುತ್ತಿವೆ ಮತ್ತು 'ಮಾದರಿ' ಪ್ರಕ್ರಿಯೆಯಲ್ಲಿ ಬದಲಾವಣೆಗೆ ಒತ್ತಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. . ಸಬ್‌ಸ್ಟೇಷನ್‌ನಲ್ಲಿ ಹೆಚ್ಚಿನ ಹೊರೆ ಇರುವ ಸ್ಥಳಗಳಲ್ಲಿ ಫೀಡರ್ ಬೇರ್ಪಡಿಕೆಗೆ ಆದ್ಯತೆ ನೀಡಲಾಗುವುದು.ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿರುವ ಘಟಕಗಳನ್ನು ಆದ್ಯತೆಯ ಮೇಲೆ ದುರಸ್ತಿ ಮಾಡಿ ಕಾರ್ಯಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್ ಹೇಳಿದರು.

ಕೊರಾಡಿ ಮತ್ತು ಚಂದ್ರಾಪುರದಲ್ಲಿ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಸೂಪರ್ ಕ್ರಿಟಿಕಲ್ ವಿದ್ಯುತ್ ಯೋಜನೆಗಳ ಪ್ರಸ್ತಾವನೆಯೂ ಪರಿಗಣನೆಯಲ್ಲಿದೆ. ಈ ಯೋಜನೆಗಳ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲವಾದರೂ,ಹಳೆಯ ಸಬ್ ಕ್ರಿಟಿಕಲ್ ಯೋಜನೆಗಳನ್ನು ಬದಲಾಯಿಸಲು ಭವಿಷ್ಯದಲ್ಲಿ ಆಧುನಿಕ ಸೂಪರ್ ಕ್ರಿಟಿಕಲ್ ತಂತ್ರಜ್ಞಾನವನ್ನು ಆಧರಿಸಿದ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್ ತಿಳಿಸಿದರು. ಸದಸ್ಯರಾದ ವಿಕಾಸ್ ಠಾಕ್ರೆ, ಶೇಖರ್ ನಿಕಮ್,ವಿಜಯ್ ವಡೆಟ್ಟಿವಾರ್ ಅವರು ಉಪ-ಪ್ರಶ್ನೆ ಕೇಳುವ ಮೂಲಕ ಈ ಪ್ರಶ್ನೆಯ ಚರ್ಚೆಯಲ್ಲಿ ಭಾಗವಹಿಸಿದರು.

2024ರಲ್ಲಿ ಮಹಾರಾಷ್ಟ್ರದಲ್ಲಿ ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧ ದಾಖಲು

ಮುಂಬಯಿ,ಜೂ.23 - 2024ರಲ್ಲಿ ಮಹಾರಾಷ್ಟ್ರವು ಮಹಿಳೆಯರ ವಿರುದ್ಧ 47,954 ಅಪರಾಧ ಪ್ರಕರಣಗಳನ್ನು ದಾಖಲಿಸಿದೆ, ಇದು ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ ವಿಧಾನಸಭೆಗೆ ಮಾಹಿತಿ ನೀಡಿದರು. 2025 ರಲ್ಲಿ 8,643 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ, ಇದು ಹಿಂದಿನ ವರ್ಷಕ್ಕಿಂತ 703 ಹೆಚ್ಚಾಗಿದೆ ಮತ್ತು ಮಕ್ಕಳ ಮೇಲಿನ ಅಪರಾಧಗಳ ಸಂಖ್ಯೆ 482 ರಷ್ಟು ಹೆಚ್ಚಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದರು.

2024 ರಲ್ಲಿ ಮಹಾರಾಷ್ಟ್ರವು ಮಹಿಳೆಯರ ವಿರುದ್ಧ 47,954 ಅಪರಾಧ ಪ್ರಕರಣಗಳನ್ನು ದಾಖಲಿಸಿದೆ, ಇದು ಸಂಖ್ಯೆಯಲ್ಲಿ ದೇಶದಲ್ಲಿ ಎರಡನೇ ಅತಿ ಹೆಚ್ಚು ಎಂದು ಅವರು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶ, 2025-26 ರ ಆರ್ಥಿಕ ಸಮೀಕ್ಷೆ ಮತ್ತು ಮಹಿಳಾ ಮತ್ತು ಮಕ್ಕಳ ಅಪರಾಧ ತಡೆಗಟ್ಟುವಿಕೆ ಇಲಾಖೆಯ ವರದಿಗಳನ್ನು ಉಲ್ಲೇಖಿಸಿ ತಿಳಿಸಿದರು.

2024ರ ಬ್ಯೂರೋ ವರದಿಯನ್ನು ಈ ವರ್ಷದ ಎಪ್ರಿಲ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಗೃಹ ಖಾತೆಯನ್ನು ಹೊಂದಿರುವ ಫಡ್ನವೀಸ್ ಹೇಳಿದರು.

ಹೆಚ್ಚುವರಿ ಡಿಜಿಪಿ ದರ್ಜೆಯ ಅಧಿಕಾರಿಯ ಅಡಿಯಲ್ಲಿ ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ಅಪರಾಧ ತಡೆಗಟ್ಟುವಿಕೆ ಇಲಾಖೆಯನ್ನು ಸ್ಥಾಪಿಸುವುದು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ನಿಗ್ರಹಿಸಲು ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಫಡ್ನವೀಸ್ ತಿಳಿಸಿದರು.

ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಅಡಿಯಲ್ಲಿ ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಸಂತ್ರಸ್ತರಿಗೆ ಬೆಂಬಲ ನೀಡಲು 51 ಭರೋಸಾ ಕೋಶಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಸರಕಾರವು ಕಮಿಷನರೇಟ್, ಜಿಲ್ಲಾ ಮತ್ತು ಪೊಲೀಸ್ ಠಾಣೆ ಮಟ್ಟದಲ್ಲಿ ಮಹಿಳಾ ಜಾಗೃತ ಸಮಿತಿಗಳನ್ನು ರಚಿಸಿದೆ ಮತ್ತು ಮಹಿಳೆಯರು,ಹುಡುಗಿಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ನಿರ್ಭಯಾ, ದಾಮಿನಿ, ಪೊಲೀಸ್ ಕಾಕಾ, ಪೊಲೀಸ್ ದಿದಿ ಮತ್ತು ಬಡ್ಡಿ ಕಾಪ್‌ನಂತಹ ಉಪಕ್ರಮಗಳನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮಹಿಳೆಯರು ಸಹಾಯವಾಣಿ ಸಂಖ್ಯೆಗಳು 103 ಮತ್ತು 1091 ಮೂಲಕ, ಮಕ್ಕಳು ಸಹಾಯವಾಣಿ ಸಂಖ್ಯೆ 1098 ಮೂಲಕ ಮತ್ತು ತುರ್ತು ಸೇವೆಗಳು ಸಂಖ್ಯೆ 112 ಮೂಲಕ 24 ಗಂಟೆಗಳ ಸಹಾಯವನ್ನು ಪಡೆಯಬಹುದು ಎಂದು ಅವರು ಹೇಳಿದರು. ಉತ್ತರದ ಪ್ರಕಾರ, ಮಹಾರಾಷ್ಟ್ರದಾದ್ಯಂತ 124 ವಿಶೇಷ ಸಮಾಲೋಚನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಆದರೆ ಮನೋಧೈರ್ಯ ಯೋಜನೆಯು ಲೈಂಗಿಕ ದೌರ್ಜನ್ಯ ಮತ್ತು ಆ್ಯಸಿಡ್ ದಾಳಿಯ ಬಲಿಪಶುಗಳಿಗೆ ಆರ್ಥಿಕ ಮತ್ತು ಕಾನೂನು ನೆರವು ನೀಡುತ್ತದೆ.

ಪುಣೆ ಜಿಲ್ಲೆಯ ಬೋರ್ ತಾಲ್ಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಯ ತನಿಖೆಯ ಸ್ಥಿತಿಯನ್ನು ಫಡ್ನವೀಸ್ ಹಂಚಿಕೊಂಡರು. ಮೇ2 ರಂದು ರಾಜ್‌ಗಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದೇ ದಿನ ಭೀಮರಾವ್ ಕಾಂಬ್ಳೆ (65) ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಲಾಯಿತು. ಮೇ 16 ರಂದು ಆರೋಪಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದ ವಿಚಾರಣೆ ತ್ವರಿತ ನ್ಯಾಯಾಲಯದಲ್ಲಿ ನಡೆಯುತ್ತಿದೆ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು. ಬಲಿಪಶುವಿನ ಕುಟುಂಬಕ್ಕೆ ಉಚಿತ ಕೌನ್ಸೆಲ್ಲಿಂಗ್ ಸೇವೆಗಳನ್ನು ಒದಗಿಸಲಾಗಿದೆ ಮತ್ತು ಮನೋಧೈರ್ಯ ಯೋಜನೆಯಡಿಯಲ್ಲಿ 10 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ಮಂಜೂರು ಮಾಡಲಾಗಿದೆ ಎಂದು ಅವರು ವಿವರಿಸಿದರು.

ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ 23,000 ರೂ. ನಗದು ಲೂಟಿ; ನಾಲ್ವರು ಗ್ಯಾಂಗ್ ಸದಸ್ಯರ ಬಂಧನ

ಬೀಡ್, ಜೂ.23 - ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಒಂದು ಗ್ಯಾಂಗ್ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ 23,000 ರೂ. ನಗದು ದೋಚಿದ್ದ ಕೆಲವು ದಿನಗಳ ಬಳಿಕ ಪೊಲೀಸರು ನಾಲ್ವರು ಗ್ಯಾಂಗ್ ಸದಸ್ಯರನ್ನು ಬಂಧಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜೂ.16 ರ ಮುಂಜಾನೆ ಬೀಡ್ ಬೈಪಾಸ್ ರಸ್ತೆಯ ಧುಳೆ-ಸೋಲಾಪುರ ಹೆದ್ದಾರಿಯಲ್ಲಿರುವ ಸಮನಾಪುರ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.ದೂರುದಾರ, 42ವರ್ಷದ ರಾಧೇಶ್ಯಾಮ್ ನಂದಲಾಲ್ ಪಾರಿಖ್, ಬೀಡ್ ತಾಲೂಕಿನಪಾಲಿಯಿಂದ ಬೀಡ್ ಕಡೆಗೆ ತನ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ, ನಾಲ್ವರು ಅಪರಿಚಿತ ವ್ಯಕ್ತಿಗಳು ಬೆಳಗಿನ ಜಾವ 2.30 ರ ಸುಮಾರಿಗೆ ಆತನನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ, ಆತ ಹೊತ್ತೊಯ್ಯುತ್ತಿದ್ದ 23,000 ರೂ. ಹಣವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ, ಬೀಡ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 309 (6) (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ಅಪರಾಧ ವಿಭಾಗವು ತನಿಖೆಯನ್ನು ಆರಂಭಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು. ಸುಳಿವು ದೊರೆತ ಬಳಿಕ ತಂಡವು ಪ್ರಮುಖ ಶಂಕಿತನನ್ನು ಬಾರ್ಶಿ ನಾಕಾ ಪ್ರದೇಶದ ನಿವಾಸಿ ಅವೇಜ್‌ಖಾನ್ ಪರ್ವೇಜ್‌ಖಾನ್ (25) ಎಂದು ಗುರುತಿಸಿದೆ.

ಪೊಲೀಸರು ಹತ್ತಿರದ ಪ್ರದೇಶಗಳಿಂದ ಅವೇಜ್‌ಖಾನ್ ಮತ್ತು ಆತನ ಮೂವರು ಸಹಚರರಾದ ಅನಿಕೇತ್ ಅಲಿಯಾಸ್ ಚಿಕ್ಕಾ ವಿಶ್ವಾಸ್ ಡೋಂಗ್ರೆ (23), ಅವಿನಾಶ್ ಶೈಲೇಂದ್ರ ಸಸಾನೆ (23) ಮತ್ತು ವಿವೇಕಾನಂದ್ ದಿಲೀಪ್ ಗಲಾಂಡೆ (26) ಅವರನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ಶಂಕಿತರು ಅಪರಾಧವನ್ನು ಒಪ್ಪಿಕೊಂಡರು ಎಂದು ಅಧಿಕಾರಿ ಹೇಳಿದರು. ಪೊಲೀಸರು ಕದ್ದ 23,000 ರೂ.ಗಳನ್ನು ವಶಪಡಿಸಿಕೊಂಡರು ಮತ್ತು ದರೋಡೆ ಮಾಡಲು ಗ್ಯಾಂಗ್ ಬಳಸಿದ್ದ ಎರಡು ಬೈಕ್‌ಗಳನ್ನು ಕೂಡ ವಶಪಡಿಸಿಕೊಂಡರು. ನಾಲ್ವರು ಶಂಕಿತರನ್ನು ಮುಂದಿನ ವಿಚಾರಣೆಗಾಗಿ ಬೀಡ್ ಗ್ರಾಮೀಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದರು.

ಷೇರು ಮಾರುಕಟ್ಟೆ

ಸೆನ್ಸೆಕ್ಸ್ : 76,200.68 - 893.39
ನಿಫ್ಟಿ : 23,824.10 - 278.80

ಚಿನ್ನ

22 ಕ್ಯಾರೆಟ್ : 1,33,750 ರೂ. (10 ಗ್ರಾಮ್‌ಗೆ)
24 ಕ್ಯಾರೆಟ್ : 1,45,910 ರೂ. (10 ಗ್ರಾಮ್‌ಗೆ)
ಬೆಳ್ಳಿ : 2,45,000 ರೂ. (ಒಂದು ಕೆಜಿಗೆ)

ನಿತ್ಯ ಚಿಂತನ

ನಾವು ಎಷ್ಟೇ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರೂ, ಉತ್ತಮ ಗುಣ ಸಂಪನ್ನರೆಂದೆನಿಸಿಕೊಂಡಿದ್ದರೂ ಕೂಡಾ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರು ಇದ್ದೇ ಇರುತ್ತಾರೆ. ಈ ಬಗ್ಗೆ ನಾವು ಚಿಂತಿಸಬಾರದು. ಯಾವ ರೀತಿ ಹಾಳೆಯಲ್ಲಿ ಬರೆದ ಅಕ್ಷರ ಹೆಚ್ಚು, ಹೆಚ್ಚು ತಿದ್ದಲು ಹೋದರೆ ಹಾಳೆ ಹರಿದು ಹೋಗುತ್ತದೋ ಅದೇ ರೀತಿ ನಾವು ಕೂಡ ಜೀವನದಲ್ಲಿ ಅತಿಯಾಗಿ ಯಾರನ್ನೂ ತಿದ್ದಲು ಹೋಗಬಾರದು. ನಮ್ಮ ಮಾತನ್ನು ಕೇಳದವರನ್ನು ಬಿಟ್ಟು ಬಿಡಬೇಕು. ಎಲ್ಲರನ್ನೂ ಪ್ರೀತಿಸಬೇಕು ನಿಜ. ಆದರೆ ಎಲ್ಲರನ್ನು ನಂಬಬಾರದು. ಕೆಲವರ ಬಗ್ಗೆ ಮಾತ್ರ ನಂಬಿಕೆಯನ್ನಿಟ್ಟಿರಬೇಕು. ಯಾಕೆಂದರೆ ಎಲ್ಲರೂ ಸತ್ಯವಂತರಾಗಿರುವುದಿಲ್ಲ. ಕೆಲವರು ನಮ್ಮ ಬೆನ್ನ ಹಿಂದೆ ನಮಗೆ ಚೂರಿ ಹಾಕುವವರಿರುತ್ತಾರೆ. ಜಾಗೃತರಾಗಿರಲೇಬೇಕು. ಬಾಯಿ ಇದೆ ಎಂದು ಗೊತ್ತಿಲ್ಲದೆ ಒಬ್ಬರ ಬಗ್ಗೆ ಕೀಳಾಗಿ ಮಾತನಾಡಲು ಎಂದಿಗೂ ಹೋಗಬಾರದು. ಯಾಕೆಂದರೆ ಸಮಯ, ಸಂದರ್ಭ ಒದಗಿ ಬಂದಾಗ ತಾವು ಮಾಡಿದ ಅವಮಾನವನ್ನು ಬಡ್ಡಿ ಸಮೇತ ತಮಗೆ ಹಿಂತಿರುಗಿಸುವ ಜನ ಇದ್ದೇ ಇರುತ್ತಾರೆ. ಅದಕ್ಕಾಗಿ ಯಾವುದಕ್ಕೂ ಜಾಗೃತೆ ವಹಿಸಿ ಜೀವನ ನಡೆಸುವುದು ಉತ್ತಮ. ನಮ್ಮ ಪೂರ್ವಜರು ಮಣ್ಣಿನ ಮನೆಯಲ್ಲಿದ್ದರೂ ಆ ಮನೆಯಲ್ಲಿದ್ದವರ ಮನಸ್ಸುಗಳೆಲ್ಲವೂ ವಿಶಾಲವಾಗಿದ್ದವು. ಇಂದು ನಾವು ಬಹು ಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿದ್ದೇವೆ. ಆದರೆ ಅಲ್ಲಿ ನೆಲೆಸಿರುವ ಮನಸ್ಸುಗಳು ವಿಶಾಲವಾಗಿಲ್ಲ. ಹಿರಿದಾಗಿಲ್ಲ. ಇದರಿಂದ ನಾವು ಏನು ತಿಳಿದುಕೊಳ್ಳಬೇಕು ಅಂದರೆ ನೆಮ್ಮದಿ ಇರುವುದು ಐಷರಾಮಿ ಜೀವನದಲ್ಲಿ ಅಲ್ಲ. ನಮ್ಮ ಸರಳತೆ, ಪ್ರಾಮಾಣಿಕತೆ, ವಿಶಾಲ ಗುಣ ನಡತೆಯಲ್ಲಿ ಎಂಬುವುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಜೀವನದಲ್ಲಿ ನಾವು ಏನು ತಿಳಿದುಕೊಳ್ಳಬೇಕು ಅಂದರೆ ನಾವು ಹುಟ್ಟಿದ ಕೂಡಲೇ ನಮಗೆ ಯಾರೂ ಮಿತ್ರರಿರುವುದಿಲ್ಲ. ಶತ್ರುಗಳೂ ಇರುವುದಿಲ್ಲ. ಎಲ್ಲವೂ ನಮ್ಮ, ನಮ್ಮ ವ್ಯಕ್ತಿತ್ವ, ಬದುಕಿನ ರೀತಿ, ನೀತಿ, ನಮ್ಮ ವರ್ತನೆಯಿಂದಲೇ ಇದೆಲ್ಲವೂ ಹುಟ್ಟಿಕೊಳ್ಳುತ್ತವೆ ಎಂಬ ಸತ್ಯವನ್ನು ಅರ್ಥೈಸಿಕೊಳ್ಳುವ ಅಗತ್ಯವಿದೆ. - ಶ್ರೀಧರ್ ಉಚ್ಚಿಲ್ (99303 70553)

ಏಕರೂಪ ನಾಗರಿಕ ಸಂಹಿತೆ ಅನುಷ್ಠಾನದ ಬಗ್ಗೆ ಮಹಾಯುತಿ ಸರಕಾರ 'ಶೇ.100 ರಷ್ಟು ಸಕಾರಾತ್ಮಕ'; ಸಚಿವ ಯೋಗೇಶ್ ಕದಮ್

ಮುಂಬಯಿ,ಜೂ.23 - ಮಹಾರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಬಗ್ಗೆ ಮಹಾಯುತಿ ಸರಕಾರ 'ಶೇ.100 ರಷ್ಟು ಸಕಾರಾತ್ಮಕ'ವಾಗಿದೆ ಮತ್ತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯು ಕರಡನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಮ್ ಮಂಗಳವಾರ ಶಾಸಕಾಂಗ ಸಭೆಗೆ ತಿಳಿಸಿದರು.

ತ್ರಿವಳಿ ತಲಾಖ್ ಎದುರಿಸುತ್ತಿರುವ ಮುಸ್ಲಿಂ ಮಹಿಳೆಯರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕಿ ದೇವಯಾನಿ ಫರಾಂಡೆ ಎತ್ತಿದ ಗಮನ ಸೆಳೆಯುವ ನಿರ್ಣಯಕ್ಕೆ ಅವರು ಉತ್ತರಿಸುತ್ತಿದ್ದರು. ಕಳೆದ ಒಂದೂವರೆ ತಿಂಗಳಲ್ಲಿ ಮೂವರು ಮುಸ್ಲಿಂ ಮಹಿಳೆಯರು ಸಹಾಯಕ್ಕಾಗಿ ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಸಚಿವರು ಹೇಳಿಕೊಂಡರು. ಚರ್ಚೆಯ ಸಂದರ್ಭ ಗದ್ದಲದ ದೃಶ್ಯ ಕಂಡುಬಂದಿತು. ಸದಸ್ಯರು ತ್ರಿವಳಿ ತಲಾಖ್ ಮತ್ತು ಬಹುಪತ್ನಿತ್ವಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಬಿಸಿಯಾದ ಮಾತಿನ ಚಕಮಕಿಯಲ್ಲಿ ತೊಡಗಿದ್ದರು.

ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ, ಆದರೆ ಮಹಿಳೆಯರಿಗೆ ಪೂರ್ಣ ನ್ಯಾಯ ಸಿಕ್ಕಿಲ್ಲ. ಒಬ್ಬ ಮಹಿಳೆಗೆ ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಲಾಯಿತು, ಆದರೆ ಇನ್ನೊಬ್ಬ ಮಹಿಳೆಯ ಪತಿ ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದರು'ಎಂದು ದೇವಯಾನಿ ಹೇಳಿದರು. ಮಹಾಯುತಿ ಸರಕಾರವು ಯುಸಿಸಿ ಮಸೂದೆಯನ್ನು ಜಾರಿಗೆ ತರುವ ಬಗ್ಗೆ 100 ಪ್ರತಿಶತ ಸಕಾರಾತ್ಮಕವಾಗಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಕದಮ್ ತಿಳಿಸಿದರು.

'ಏಕರೂಪ ನಾಗರಿಕ ಸಂಹಿತೆ ಮಸೂದೆಯ ಕರಡನ್ನು ತಯಾರಿಸಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಸಮಿತಿಯು ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ' ಎಂದು ಸಚಿವರು ಹೇಳಿದರು.

ಉತ್ತರಾಖಂಡ ಸರಕಾರ ಜಾರಿಗೆ ತಂದ ಕಾನೂನನ್ನು ಉಲ್ಲೇಖಿಸಿದ ಸಚಿವರು, ಉತ್ತರಾಖಂಡದಲ್ಲಿ ಅಂಗೀಕರಿಸಲಾದ ಏಕರೂಪ ನಾಗರಿಕ ಸಂಹಿತೆ ಕಾನೂನು ಬಹುಪತ್ನಿತ್ವವನ್ನು ಸಂಪೂರ್ಣವಾಗಿ ನಿಷೇಧಿಸಿದೆ ಮತ್ತು 7 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡುತ್ತದೆ ಎಂದು ಹೇಳಿದರು. ಫರಾಂಡೆ ಎತ್ತಿದ ವಿಷಯಗಳಿಗೆ ಪ್ರತಿಕ್ರಿಯಿಸಿದ ಸಚಿವರು, ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಇಂತಹ ದೂರುಗಳು ನಾಸಿಕ್‌ಗೆ ಸೀಮಿತವಾಗಿಲ್ಲ, ಆದರೆ ಮಹಾರಾಷ್ಟ್ರದಾದ್ಯಂತ ಹೊರಹೊಮ್ಮಿವೆ ಎಂದು ವಿವರಿಸಿದರು.

2024ರಲ್ಲಿ ಸ್ವೀಕರಿಸಲಾದ ಒಟ್ಟು 42 ದೂರುಗಳು ನಿಜವೆಂದು ಕಂಡುಬಂದಿವೆ. 137 ಆರೋಪಿಗಳ ವಿರುದ್ಧ (ಕಾನೂನು) ಕ್ರಮ ಕೈಗೊಳ್ಳಲಾಗಿದೆ. 2025ರಲ್ಲಿ 95 ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಎನ್‌ಸಿಪಿ ಶಾಸಕಿ ಸನಾ ಮಲಿಕ್ ಅವರು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೇವಲ ಧರ್ಮದ ದೃಷ್ಟಿಯಿಂದ ನೋಡಬಾರದು ಮತ್ತು ಅಂತಹ ಘಟನೆಗಳು ಮುಸ್ಲಿಂ ಮಹಿಳೆಯರ ವಿರುದ್ಧ ಮಾತ್ರ ಸಂಭವಿಸಿವೆಯೇ ಎಂದು ಪ್ರಶ್ನಿಸಿದರು.

ಏಕರೂಪ ನಾಗರಿಕ ಸಂಹಿತೆಯು ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನವಾಗಿ ಅನ್ವಯಿಸುವ ವೈಯಕ್ತಿಕ ಕಾನೂನುಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಪ್ರಸ್ತಾಪಿಸುತ್ತದೆ. ಪ್ರಸ್ತುತ, ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರದಂತಹ ವಿಷಯಗಳನ್ನು ಪ್ರತ್ಯೇಕ ಧಾರ್ಮಿಕ ಗ್ರಂಥಗಳು ಮತ್ತು ವೈಯಕ್ತಿಕ ಕಾನೂನುಗಳು ನಿಯಂತ್ರಿಸುತ್ತವೆ.

ಮದುವೆ, ವಿಚ್ಛೇದನ, ಆಸ್ತಿ ಉತ್ತರಾಧಿಕಾರವನ್ನು ನಿಯಂತ್ರಿಸುವ ಮತ್ತು ಲಿವ್-ಇನ್ ಸಂಬಂಧಗಳ ನೋಂದಣಿಯನ್ನು ಕಡ್ಡಾಯಗೊಳಿಸುವ ಸಾಮಾನ್ಯ ಕಾನೂನು ಚೌಕಟ್ಟನ್ನು ಜಾರಿಗೆ ತಂದ ಮೊದಲ ರಾಜ್ಯ ಉತ್ತರಾಖಂಡ.

ಗುಜರಾತ್ ಮತ್ತು ಅಸ್ಸಾಂ ವಿಧಾನಸಭೆಗಳು ಯುಸಿಸಿ ಮಸೂದೆಗಳನ್ನು ಅಂಗೀಕರಿಸಿವೆ. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಯುಸಿಸಿ ಮಸೂದೆಯನ್ನು ಪರಿಚಯಿಸಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದರು.

ಸುಡೊಕು 1832

5		9		8	3	2		
	2		4					8
3	8		5	2	6	1		
	7						9	5
9		3	6		8	7		4
2	6						1	
		5	2	7	1		8	6
6					4		7	
		8	9	6		4		2


MANGAL SENACHA, BANGALORE

ಸುಡೊಕು 1831

8	2	5	3	6	7	9	1	4
4	6	1	8	9	2	3	7	5
3	7	9	1	5	4	6	8	2
1	3	7	4	2	9	5	6	8
6	5	2	7	1	8	4	9	3
9	8	4	6	3	5	1	2	7
2	4	6	9	8	3	7	5	1
5	1	3	2	7	6	8	4	9
7	9	8	5	4	1	2	3	6

1ರಿಂದ 9 ರ ನರೆಗಿನ ಸಂಖ್ಯೆಗಳನ್ನು ಪ್ರತಿ 3-3 ಬಾಕ್ಸ್‌ಗೂ ತುಂಬಿ. ಪ್ರತಿ ಉದ್ದ ಹಾಗೂ ಸಾಲಿನಲ್ಲೂ 1-9 ಅಂಕಿಗಳಿರಬೇಕು.

ಪದಬಂಧ - 1914




ಎಡದಿಂದ ಬಲಕ್ಕೆ

1.ಅದು ಸರಿಯಾದುದಲ್ಲ, ತಪ್ಪು ಇದೆ -3
4.ಆ ಬಡವ ಇರುವುದು ಆ ಮೊಹಲ್ಲಾದಲ್ಲೇ -4
6.ಗಲ್ಲು ಶಿಕ್ಷೆಯ ಸಾಧನ ಧಾರ್ಮಿಕ ಲಾಂಛನವಾಗಿದೆ -3
7.ವೇಷದಿಂದ ಶೋಭಿತವಾದದ್ದು -3
8.ಹೂವಿನ ಹಾರ-2
9.ಕಾಣಲು ನಯವಾದ ಪದ -3
11.ದೈಹಿಕ ತರಬೇತಿ ಅಭ್ಯಾಸ -5
13.ವೆಚ್ಚಕ್ಕಿಂತ ಹೆಚ್ಚು ಆದಾಯ ತರುತ್ತದೆ-5
15.ಮಾಡಿದ ಕೆಲಸಕ್ಕೆ ಸಿಗುವ ಸಂಬಳ -3
17.ಭಕ್ತ ಪ್ರಹ್ಲಾದನಿಗೆ ಆತನ ತಾಯಿ ಮಾಡಿಸಿದ್ದು ಈ ಪ್ರಾಶನವನ್ನೇ-2
18.ದೇವಲೋಕದ ಕಲ್ಪವೃಕ್ಷ ತಿರುಗಿದೆ -3
19.ಮಾರಲು ಬಂದ ಹಳ್ಳಿಗ -3
20.ಪರಿಪಾಲಿಸಬೇಕಾಗಿರುವ ಇದು ಒಂದು ರೂಢಿ-4
21.ಅವಳ ಪತಿ ಪರಮ ಪಾಪಿ -3

ಮೇಲಿನಿಂದ ಕೆಳಕ್ಕೆ

2.ಹೊರಾಂಗಣದ ನಾಟಕ ಸ್ಥಳ -5
3.ಮನಸ್ಸಿಗೆ ಆದ ನೋವು -5
4.ಸಿರಿತನವಿಲ್ಲ, ದಟ್ಟ ದಾರಿದ್ರ್ಯ -4
5.ವರನಿಗೆ ಗೌರವ ತರುವ ನಿಯಮಿತ ಆದಾಯ -4
10.ಬಾಲಕೃಷ್ಣನಿಗೆ ಯಶಸ್ಸು ಕೊಟ್ಟ ತಾಯಿ -3
12.ಈತ ಮಹಾರಾಜ ಅಲ್ಲ; ಸೀಮಿತ ಪ್ರದೇಶದ ಒಡೆಯ -3
13.ಶೃಂಗಾರ ನಾಟಕಕ್ಕೆ ಮೀಸಲಾದ ಕೋಣೆ -5
14.ಮಾನವತಿಯಾಗಿರುವ ಒಡತಿ-5
15.ಪಾತ್ರಕ್ಕೆ ತಕ್ಕ ಪೋಷಾಕು ಧರಿಸಿದವ-4
16.ಆ ನರನ ವೇದನೆ-4

ಉತ್ತರ - 1913



ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾಗೆ 'ಪದ್ಮಶ್ರೀ' ಪ್ರಶಸ್ತಿ ಪ್ರದಾನ



ಹೊಸದಿಲ್ಲಿ, ಜೂ.23 - ಭಾರತದ ಸ್ಟಾರ್‌ಕ್ರಿಕೆಟಿಗ ರೋಹಿತ್ ಶರ್ಮಾ ಅವರಿಗೆ ಮಂಗಳವಾರ 'ಪದ್ಮಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಭಾರತದ ಮಾಜಿ ನಾಯಕ ರೋಹಿತ್ ಸೇರಿದಂತೆ 65 ಜನರಿಗೆ ಎರಡನೇ ಹಂತದ ಪದ್ಮ ಪ್ರಶಸ್ತಿಗಳನ್ನು ನೀಡಲಾಯಿತು. ಹಾಕಿ ತಾರೆ ಸವಿತಾ ಪುನಿಯಾ ಕೂಡ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಟೆನಿಸ್ ದಂತಕಥೆ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

39 ವರ್ಷದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ವೃತ್ತಿಪರ ಮತ್ತು ವೈಯಕ್ತಿಕ ಬದ್ಧತೆಗಳಿಂದಾಗಿ ಮೇ ತಿಂಗಳಲ್ಲಿ ನಡೆದ ಸಮಾರಂಭದ ಮೊದಲ ಹಂತದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ರೋಹಿತ್ ಇಂದು (ಜೂನ್ 23) ತಮ್ಮ ಪತ್ನಿ ರಿತಿಕಾ ಸಜ್ದೇ ಅವರೊಂದಿಗೆ ಸಮಾರಂಭದಲ್ಲಿ ಹಾಜರಿದ್ದರು. ಅಧ್ಯಕ್ಷ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲು ರೋಹಿತ್ ವೇದಿಕೆಗೆ ಹೋದಾಗ ರಿತಿಕಾ ಅವರ ಮುಖದಲ್ಲಿ ಸಂತೋಷ ತುಂಬಿತ್ತು. ಪ್ರಶಸ್ತಿ ಸ್ವೀಕರಿಸುವ ಮೊದಲು, 'ಹಿಟ್‌ಮ್ಯಾನ್' ಪ್ರಧಾನಿ ನರೇಂದ್ರ ಮೋದಿಯವರನ್ನು ನಮಸ್ಕರಿಸಿ ಸ್ವಾಗತಿಸಿದರು. ಅವರು ಕಪ್ಪು ಸೂಟ್‌ನಲ್ಲಿ ಸಮಾರಂಭಕ್ಕೆ ಬಂದರು ಮತ್ತು ಎಲ್ಲೆಡೆ ನಗುನಗುತ್ತಿದ್ದರು.

'ಹಿಟ್‌ಮ್ಯಾನ್' ಜೊತೆ 19 ವರ್ಷಗಳ ಕಾಕತಾಳೀಯ ಸಂಬಂಧವಿದೆ. ವಾಸ್ತವವಾಗಿ, ರೋಹಿತ್ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದು ಮಾತ್ರವಲ್ಲದೆ ಇಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ವರ್ಷಗಳನ್ನು ಪೂರೈಸಿದ್ದಾರೆ. ಅವರು ಜೂನ್ 23, 2007 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ರೋಹಿತ್ ಮೂರು ಸ್ವರೂಪಗಳಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ, ಭಾರತವು 2024 ರಲ್ಲಿ ಟಿ 20 ವಿಶ್ವಕಪ್ ಮತ್ತು 2025 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತು. ನಂತರ ಭಾರತವು ಟಿ20 ವಿಶ್ವಕಪ್ ಗೆಲ್ಲುವ ಮೂಲಕ 17 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಿತು. 15 ವರ್ಷಗಳ ನಂತರ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲು ಅವರು ಸಹಾಯ ಮಾಡಿದರು. ರೋಹಿತ್ ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದಾರೆ ಮತ್ತು ಭಾರತ ಪರ ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ.

67 ಟೆಸ್ಟ್, 285 ಏಕದಿನ ಮತ್ತು 159 ಟಿ20 ಪಂದ್ಯಗಳನ್ನು ಆಡಿರುವ ರೋಹಿತ್, 20,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಅವರು ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಆರಂಭಿಕ ಆಟಗಾರನಾಗಿ ಭಾರತಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ (16,137) ಎನಿಸಿದ್ದಾರೆ.. ರೋಹಿತ್ ಬಹಳ ವಿಶೇಷವಾದ ಕ್ಲಬ್‌ಗೆ ಪ್ರವೇಶಿಸಿದ್ದಾರೆ. ಇದುವರೆಗೆ ಸುಮಾರು 40 ಭಾರತೀಯ ಕ್ರಿಕೆಟಿಗರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ವಿಜಯ್ ಹಜಾರೆ ಮತ್ತು ನವಾಬ್ ಪಟೌಡಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯಂತಹ ಕ್ರಿಕೆಟಿಗರು ಈ ಗೌರವವನ್ನು ಪಡೆದಿದ್ದಾರೆ. ರೋಹಿತ್ ಜೊತೆಗೆ ಗೌರವಿಸಲ್ಪಟ್ಟ ಇತರ ವ್ಯಕ್ತಿಗಳಲ್ಲಿ ನಟ ಮಮ್ಮುಟ್ಟಿ, ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಮತ್ತು ಅಮೆರಿಕನ್ ಆಂಕೊಲಾಜಿಸ್ಟ್ ದತ್ತಾತ್ರೇಯುಡು ನೋರಿ ಸೇರಿದ್ದಾರೆ.

ಫಿಫಾ ವಿಶ್ವಕಪ್ : ಮೆಸ್ಸಿ, ಎಂಬಾಪೆ ಮ್ಯಾಜಿಕ್; ನಾಕೌಟ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ, ಫ್ರಾನ್ಸ್



ಕನ್ಸಾಸ್ ಸಿಟಿ, ಜೂ.23 - ದಿಗ್ಗಜ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದಾರೆ. ಸೋಮವಾರ ತಡರಾತ್ರಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ, ಆಸ್ಟ್ರಿಯಾ ವಿರುದ್ಧದ ಜೆ ಗುಂಪಿನ ಪಂದ್ಯದಲ್ಲಿ ಅವಳಿ ಗೋಲು ಬಾರಿಸಿ ಮಿಂಚಿದರು. ಅವರ ಈ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಸತತ ಎರಡನೇ ಗೆಲುವು ದಾಖಲಿಸಿ ನಾಕೌಟ್‌ಗೆ ಲಗ್ಗೆಯಿಟ್ಟಿತು.

ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದ ಮೆಸ್ಸಿಯ ಮೇಲೆ ಈ ಪಂದ್ಯದಲ್ಲಿಯೂ ಭಾರೀ ನಿರೀಕ್ಷೆ ಮಾಡಲಾಗಿತ್ತು. ಪಂದ್ಯದ ಆರಂಭದಲ್ಲಿ ಲಭಿಸಿದ್ದ ಪೆನಾಲ್ಟಿ ಅವಕಾಶದಲ್ಲಿ ಮೆಸ್ಸಿ ಎಡವಿದ ವೇಳೆ ಅಭಿಮಾನಿಗಳು ನಿರಾಸೆಗೊಂಡರು. ಆದರೆ ಛಲ ಬಿಡದ ಮೆಸ್ಸಿ 38ನೇ ನಿಮಿಷದಲ್ಲಿ ಅದ್ಭುತ ಗೋಲು ಬಾರಿಸಿ ಸಂಭ್ರಮಿಸಿರು. ಇದೇ ವೇಳೆ ಅವರು ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಎನಿಸಿದರು. ಜರ್ಮನಿಯ ದಿಗ್ಗಜ ಮಿರೋಸ್ಲಾವ್ ಕ್ಲೋಸಾ(16) ದಾಖಲೆ ಪತನಗೊಂಡಿತು. ಮೆಸ್ಸಿ ಈಗ 18 ಗೋಲು ಬಾರಿಸಿದ್ದಾರೆ. ಮೆಸ್ಸಿಗೆ ಎಂಬಾಪೆ ತೀವ್ರ ಪೈಪೋಟಿ ನೀಡುತ್ತಿದ್ದು, ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿದೆ. ಎಂಪಾಪೆ 16ನ್ನ ಗೋಲು ಬಾರಿಸಿ ಜಂಟಿ ಎರಡನೇ ಸ್ಥಾನಿಯಾಗಿದ್ದಾರೆ.

ಪಂದ್ಯದ ಕೊನೆಯ ಹೆಚ್ಚುವರಿ ಅವಧಿಯಲ್ಲಿ ಮತ್ತೊಮ್ಮೆ ಪರಾಕ್ರಮ ಮೆರೆದ ಮೆಸ್ಸಿ (90ನ್ನ5ನೇ) ಗೋಲು ಬಾರಿಸಿ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ಅರ್ಜೆಂಟೀನಾ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಜೋರ್ಡನ್ ತಂಡವನ್ನು ಎದುರಿಸಲಿದೆ. ಈ ಪಂದ್ಯ 28ರಂದು ನಡೆಯಲಿದೆ.

ಎಂಬಾಪೆ ಮ್ಯಾಜಿಕ್‌ಗೆ ತಲೆಬಾಗಿದ ಇರಾಕ್

ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ ಬಾರಿಸಿದ 2 ಗೋಲುಗಳ ನೆರವಿನಿಂದ ಇರಾಕ್ ವಿರುದ್ಧ ಫ್ರಾನ್ಸ್ 3-0 ಅಂತರದ ಜಯ ಸಾಧಿಸಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಫ್ರಾನ್ಸ್ ಪರ 100ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿಳಿದ ಎಂಬಾಪೆ, ಪಂದ್ಯ ಆರಂಭಗೊಂಡ 14ನೇ ನಿಮಿಷದಲ್ಲೇ ಗೋಲು ಬಾರಿಸಿ ಸಂಭ್ರಮಿಸಿದರು. ಇದಾಗಿ 54ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಜರ್ಮನಿಯ ಮಾಜಿ ಆಟಗಾರ ಮಿರೋಸ್ಲಾವ್ ದಾಖಲೆಯನ್ನು ಸರಿಗಟ್ಟಿದರು. ಕಳೆದ ಸೆನೆಗಲ್ ವಿರುದ್ಧದ ಪಂದ್ಯದಲ್ಲಿಯೂ ಅವರು ಅವಳಿ ಗೋಲು ಬಾರಿಸಿದ್ದರು. ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಎರಡನೇ ಆಟಗಾರರ ಎನಿಸಿಕೊಂಡಿರುವ ಜರ್ಮನಿಯ ದಿಗ್ಗಜ ಮಿರೋಸ್ಲಾವ್ ಕ್ಲೋಸಾ(16 ಗೋಲು) ದಾಖಲೆಯನ್ನು ಎಂಬಾಪೆ ಸರಿಗಟ್ಟಿದರು.

ಪಂದ್ಯದ 66ನೇ ನಿಮಿಷದಲ್ಲಿ ಔಸ್ಮಾನೆ ಡೆಂಬೆಲೆ ಗೋಲು ಗಳಿಸಿ ತಂಡದ ಗೋಲಿನ ಅಂತರವನ್ನು 3ಕ್ಕೇರಿಸಿದರು. ಫ್ರಾನ್ಸ್ ಆಟಗಾರರ ಆಕ್ರಮಣಕಾರಿ ಆಟದ ಮುಂದೆ ಇರಾಕ್ ಸಂಪೂರ್ಣವಾಗಿ ಶರಣಾಯಿತು.

ಅಲ್ಜೀರಿಯಾ ನಾಕೌಟ್ ಕನಸು ಜೀವಂತ

ಜೋರ್ಡಾನ್ ವಿರುದ್ಧ 2-1 ಅಂತರದ ಗೆಲುವಿನೊಂದಿಗೆ ಅಲ್ಜೀರಿಯಾ ತನ್ನ ನಾಕೌಟ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಅಲ್ಜೀರಿಯಾ ಮೊದಲು ಹಿನ್ನಡೆ ಅನುಭವಿಸಿ ನಂತರ ಬಲಿಷ್ಠ ಪುನರಾಗಮನ ಮಾಡಿತು ಜೊತೆಗೆ ಪಂದ್ಯವನ್ನೂ ಗೆದ್ದುಕೊಂಡಿತು.

ಈ ಸೋಲಿನೊಂದಿಗೆ ಜೋರ್ಡಾನ್ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ ಅಲ್ಜೀರಿಯಾ ತಂಡದ ಆಸೆ ಜೀವಂತವಾಗಿದೆ. ಅರ್ಜೆಂಟೀನಾ ಎರಡೂ ಪಂದ್ಯಗಳನ್ನು ಗೆದ್ದು ಗ್ರೂಪ್ ಜೆ ನಲ್ಲಿ ನಾಕೌಟ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಮುಂದಿನ ಸುತ್ತಿಗೆ ಮುನ್ನಡೆಯಲು ಅಲ್ಜೀರಿಯಾಗೆ ಈಗ ಅಂತಿಮ ಗುಂಪು ಪಂದ್ಯ ನಿರ್ಣಾಯಕವಾಗಿರಲಿದೆ.

ರಿಷಭ್ ಪಂತ್ ಡೆಲ್ಲಿಗೆ, ಕುಲ್‌ದೀಪ್ ಯಾದವ್ ಲಕ್ನೋಗೆ ಸೇರ್ಪಡೆ





ಹೊಸದಿಲ್ಲಿ, ಜೂ.23 - ನಿರೀಕ್ಷೆಯಂತೆ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ್ದಾರೆ. ಟ್ರೇಡಿಂಗ್ ಮೂಲಕ ಡೆಲ್ಲಿ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಲಕ್ನೋಗೆ ಬಿಟ್ಟುಕೊಟ್ಟು ಪಂತ್ ಅವರನ್ನು ಡೆಲ್ಲಿ ತನ್ನ ತಂಡಕ್ಕೆ ಸೇರಿಸಿಕೊಂಡಿತು.

ದೆಹಲಿ ಕ್ಯಾಪಿಟಲ್ಸ್‌ಗೆ 15 ಕೋಟಿ ರೂಪಾಯಿಗಳ ಪರಿಷ್ಕೃತ ಶುಲ್ಕದಲ್ಲಿ ಪಂತ್ ಅವರನ್ನು ವ್ಯಾಪಾರ ಮಾಡಿಕೊಂಡಿತು. ಪ್ರತಿಯಾಗಿ, ಸೂಪರ್‌ಜೈಂಟ್ಸ್ ಕುಲದೀಪ್ ಯಾದವ್ ಅವರ ಪ್ರಸ್ತುತ ಶುಲ್ಕ 13.50 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಐಪಿಎಲ್ ಸಂಸ್ಥೆ ಮಂಗಳವಾರ ಮಾಧ್ಯಮ ಹೇಳಿಕೆಯ ಮೂಲಕ ಖಚಿತಪಡಿಸಿದೆ.

ಪಂತ್ ತಮ್ಮ ಐಪಿಎಲ್ ಜರ್ನಿ ಶುರು ಮಾಡಿದ್ದು ಡೆಲ್ಲಿ ತಂಡದ ಪರ. 2016 ಮತ್ತು 2024 ರ ನಡುವೆ ಒಂಬತ್ತು ಋತುಗಳನ್ನು ಅವರು ಡೆಲ್ಲಿ ಪರ ಆಡಿದ್ದರು. 111 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಡೆಲ್ಲಿ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯೂ ಅವರ ಹೆಸರಿನಲ್ಲಿದೆ. 2021 ರಿಂದ 2024 ರವರೆಗಿನ ನಾಲ್ಕು ಋತುಗಳಲ್ಲಿ 43 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ಐಪಿಎಲ್ 2025ರ ಮಿನಿ ಹರಾಜಿನಲ್ಲಿ, ಪಂತ್ ಅವರನ್ನು ಎಲ್‌ಎಸ್‌ಜಿ ದಾಖಲೆಯ 27 ಕೋಟಿ ರೂ.ಗೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಿಡ್ ಆಗಿತ್ತು. ಆದಾಗ್ಯೂ, ವಹಿವಾಟಿನ ನಂತರ, ಅವರು 15 ಕೋಟಿ ರೂ. ಮೌಲ್ಯದ ಪರಿಷ್ಕೃತ ಒಪ್ಪಂದದ ಮೇಲೆ ಡಿಸಿಗೆ ಮರಳಿದರು.

ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಐದು ವರ್ಷಗಳ ಯಶಸ್ವಿ ಅನುಭವದ ನಂತರ ಕುಲ್ದೀಪ್ ಲಕ್ನೋ ತಂಡಕ್ಕೆ ತೆರಳುತ್ತಿದ್ದಾರೆ. 2022 ರಲ್ಲಿ ತಂಡ ಸೇರಿದಾಗಿನಿಂದ, ಅವರು 65 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಐಪಿಎಲ್‌ನ ಅತ್ಯಂತ ಬಲಿಷ್ಠ ವಿಕೆಟ್ ಟೇಕಿಂಗ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಪಂತ್ ಅವರ ಒಪ್ಪಂದವು ದೀರ್ಘಾವಧಿಯ ಹೂಡಿಕೆಯ ಉದ್ದೇಶವನ್ನು ಹೊಂದಿತ್ತು ಎಂದು ಲಕ್ನೋ ಸೂಪರ್‌ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಹೇಳಿದ್ದಾರೆ. ಆದರೆ ಎರಡು ಕಳಪೆ ಋತುಗಳ ನಂತರ, ಜಸ್ಟಿನ್ ಲ್ಯಾಂಗರ್‌ಮತ್ತು ಟಾಮ್ ಮೂಡಿ ನೇತೃತ್ವದ ತರಬೇತಿ ವ್ಯವಸ್ಥೆಯ ಬೆಂಬಲದೊಂದಿಗೆ ತಂಡದ ಆಡಳಿತವು ಪಂತ್ ಅವರೊಂದಿಗೆ ಬೇರ್ಪಡಲು ನಿರ್ಧರಿಸಿತು. ಪಂತ್ ನಾಯತ್ವದಲ್ಲಿ ಸೂಪರ್‌ಜೈಂಟ್ಸ್ ತಂಡ 2025ರ ಆವೃತ್ತಿಯಲ್ಲಿ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನ, ಐಪಿಎಲ್ 2026ರಲ್ಲಿ ಕೇವಲ 4 ಗೆಲುವು ಸಾಧಿಸಿ ಕೊನೆಯ ಸ್ಥಾನಿಯಾಗಿತ್ತು.

ಮಹಿಳಾ ಟಿ20 ಬೌಲಿಂಗ್ ಶ್ರೇಯಾಂಕ : ನಂ.1 ಸ್ಥಾನ ಪಡೆದ ಶ್ರೀ ಚರಣಿ



ದುಬೈ, ಜೂ. 23 - ಐಸಿಸಿ ಮಹಿಳಾ ನೂತನ ಟಿ20 ಶ್ರೇಯಾಂಕದಲ್ಲಿ ಭಾರತದ ಎಡಗೈ ಸ್ಪಿನ್ನರ್ ಶ್ರೀ ಚರಣಿ ಅವರು ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಆಡಿದ 3 ಪಂದ್ಯಗಳಿಂದ 10 ವಿಕೆಟ್ ಕಿತ್ತಿದ್ದಾರೆ. ಈ ಪ್ರದರ್ಶನ ಅವರ ನಂ.1 ಸ್ಥಾನಕ್ಕೆ ಕಾರಣವಾಯಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಕೇವಲ 12 ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲೇ ಶ್ರೀ ಚರಣಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸಂಪೂರ್ಣ ಶಿಖರವನ್ನು ಏರಿದ್ದಾರೆ. ಆಂಧ್ರಪ್ರದೇಶದ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಇಂಗ್ಲೆಂಡ್‌ನ ಲಿನ್ಸೆ ಸ್ಮಿತ್ ಅವರನ್ನು ಹಿಂದಿಕ್ಕಿ ವಿಶ್ವದ ನಂ.1 ಟಿ20 ಬೌಲರ್ ಆಗಿದ್ದಾರೆ.

ಏತನ್ಮಧ್ಯೆ, ಭಾರತದ ಪ್ರಮುಖ ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಟಾಪ್ 5 ರಿಂದ ಹೊರಬಿದ್ದಿದ್ದಾರೆ. ಟಿ20 ವಿಶ್ವಕಪ್ ಅನ್ನು ಐದು ವಿಕೆಟ್ ಗೊಂಚಲಿನೊಂದಿಗೆ ಆರಂಭಿಸಿದರೂ, ಆಫ್-ಸ್ಪಿನ್ನರ್‌ಇತ್ತೀಚಿನ ಶ್ರೇಯಾಂಕದಲ್ಲಿ 8 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇಂಗ್ಲೆಂಡ್ ತಂಡದ ಆಟಗಾರ್ತಿ ಚಾರ್ಲಿ ಡೀನ್ ಮೂರು ಪಂದ್ಯಗಳಿಂದ ಐದು ವಿಕೆಟ್‌ಗಳನ್ನು ಪಡೆದ ನಂತರ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಮಾಜಿ ವಿಶ್ವದ ನಂ. 1 ಸೋಫಿ ಎಕ್ಲೆಸ್ಟೋನ್ ಕೂಡ ನಾಲ್ಕು ಸ್ಥಾನ ಜಿಗಿದು ಒಟ್ಟಾರೆಯಾಗಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.

ಏತನ್ಮಧ್ಯೆ, ಮಹಿಳಾ ಟಿ20ಐ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಸ್ಮೃತಿ ಮಂಧಾನ ಐದನೇ ಸ್ಥಾನದಲ್ಲಿದ್ದರೆ, ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಒಂದು ಸ್ಥಾನ ಏರಿಕೆಯಾಗಿ 6ನೇ ಸ್ಥಾನಕ್ಕೆ ತಲುಪಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಒಂದು ಸ್ಥಾನ ಏರಿಕೆಯಾಗಿ 10ನೇ ಸ್ಥಾನಕ್ಕೆ ತಲುಪಿದ್ದಾರೆ.

ಐರ್ಲೆಂಡ್, ಇಂಗ್ಲೆಂಡ್ ಪ್ರವಾಸಕ್ಕೆ ನೀತಿಶ್ ಕುಮಾರ್ ರೆಡ್ಡಿ ಅಲಭ್ಯ; ಸೂರ್ಯಾಂಶ್‌ಗೆ ಸ್ಥಾನ




ಹೊಸದಿಲ್ಲಿ, ಜೂ.23 - ಟೀಮ್ ಇಂಡಿಯಾ ಯುರೋಪ್ ಪ್ರವಾಸವನ್ನು ಕೈಗೊಳ್ಳುವ ಮುನ್ನವೇ ದೊಡ್ಡ ಪೆಟ್ಟು ಬಿದ್ದಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಮ್ ಇಂಡಿಯಾದ ಸ್ಟಾರ್‌ಆಲ್‌ರೌಂಡರ್‌ನಿತೀಶ್ ಕುಮಾರ್ ರೆಡ್ಡಿ ಗಾಯದ ಕಾರಣದಿಂದ ತಂಡದಿಂದ ಹೊರ ನಡೆದಿದ್ದಾರೆ. ಗಾಯದ ಕಾರಣದಿಂದ ನಿತೀಶ್ ಐರ್ಲೆಂಡ್ ಪ್ರವಾಸ ಕೈಗೊಳ್ಳುತ್ತಿಲ್ಲ. ಇವರು ಇಂಗ್ಲೆಂಡ್ ವಿರುದ್ಧದ ಸರಣಿಗೂ ತಂಡಕ್ಕೆ ಆಯ್ಕೆ ಆಗಿದ್ದರಿಂದ ತಂಡ ಚಿಂತೆ ಹೆಚ್ಚಾಗಿದೆ. ಆದರೆ ಬಿಸಿಸಿಐ ಈಗ ಐರ್ಲೆಂಡ್ ಪ್ರವಾಸಕ್ಕೆ ಬದಲಿ ಆಟಗಾರನನ್ನು ಘೋಷಣೆ ಮಾಡಿದೆ.

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20ಐ ಸರಣಿ ಜೂನ್ 26 ರಂದು ಆರಂಭವಾಗಲಿದೆ. ಈ ಸರಣಿಗೂ ಮುನ್ನ, ಟೀಮ್ ಇಂಡಿಯಾ ಬಗ್ಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಸ್ಟಾರ್‌ಆಲ್‌ರೌಂಡರ್ ನಿತೀಶ್ ರೆಡ್ಡಿ ಐರ್ಲೆಂಡ್‌ನಲ್ಲಿ ನಡೆಯಲಿರುವ 2 ಟಿ20 ಹಾಗೂ ಇಂಗ್ಲೆಂಡ್‌ನಲ್ಲಿ ನಡೆಯಲಿರುವ 5 ಟಿ20 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಬಿಸಿಸಿಐ ಬದಲಿ ಆಟಗಾರನನ್ನು ಘೋಷಿಸಿದೆ.ಪುರುಷರ ಆಯ್ಕೆ ಸಮಿತಿಯು ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಭಾರತೀಯ ತಂಡದಲ್ಲಿ ಸೂರ್ಯಾಂಶ್ ಶೆಡ್ಗೆಗೆ ಅವಕಾಶ ನೀಡಿದೆ. ಜೂನ್ 20 ರಂದು ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ನಿತೀಶ್ ತಮ್ಮ ಎಡ ತೊಡೆಗೆ ಗಾಯಮಾಡಿಕೊಂಡಿದ್ದರು. ಇವರಿಗೆ ಬಿಸಿಸಿಐ ವೈದ್ಯಕೀಯ ತಂಡವು ಪುನರ್ವಸತಿಗೆ ಒಳಗಾಗಲು ಸಲಹೆ ನೀಡಿದೆ, ಎರಡೂ ಟಿ20ಐ ಸರಣಿಗಳಿಂದ ಅವರನ್ನು ಹೊರಗಿಡಲಾಗಿದೆ.

ಶ್ರೀಲಂಕಾದಲ್ಲಿ ಉತ್ತಮ ಪ್ರದರ್ಶನ.. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭಾರತ ಎ ಪರ ಅದ್ಭುತ ಪ್ರದರ್ಶನ ನೀಡಿದ ನಂತರ ಸೂರ್ಯಾಂಶ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 23 ವರ್ಷದ ಸೂರ್ಯಾಂಶ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಐದು ಪಂದ್ಯಗಳಲ್ಲಿ 147 ರನ್ ಗಳಿಸಿದರು. 2024-25ರಲ್ಲಿ ಮುಂಬೈ ತಂಡದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಾಗ ಸೂರ್ಯಾಂಶ್ ಪ್ರಮುಖ ಕಾಣಿಕೆ ನೀಡಿದ್ದರು.

ಐರ್ಲೆಂಡ್ ವಿರುದ್ಧದ ಟಿ20 (1) ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ಅಕ್ಷರ್‌ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಾಂಶ್ ಶೆಡ್ಗೆ.

ದಯವಿಟ್ಟು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಒಂದು ತಿಂಗಳ ವಿಶ್ರಾಂತಿ ನೀಡಿ : ಬಿಸಿಸಿಐಗೆ ಸುನೀಲ್ ಗವಾಸ್ಕರ್ ಒತ್ತಾಯ



ಹೊಸದಿಲ್ಲಿ, ಜೂ.23 - ಐರ್ಲೆಂಡ್ ವಿರುದ್ಧದ ಮುಂಬರುವ ಟಿ20 ಸರಣಿಗೆ ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿರುವಾಗ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಬಿಸಿಸಿಐಗೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಇತ್ತೀಚೆಗೆ, ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿತು. ಐಪಿಎಲ್ 2026ರ ಫೈನಲ್ ಪಂದ್ಯದ ಕೇವಲ ಆರು ದಿನಗಳ ನಂತರ ಈ ಸರಣಿ ನಡೆಯಿತು. ಹೀಗಾಗಿ, ಹಿರಿಯ ಆಟಗಾರರಿಗೆ ಕನಿಷ್ಠ ಒಂದು ತಿಂಗಳ ವಿಶ್ರಾಂತಿ ನೀಡಬೇಕು. ಇದು ಅವರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ ಎಂದು ಗವಾಸ್ಕರ್ ಬಿಸಿಸಿಐಯನ್ನು ಒತ್ತಾಯಿಸಿದ್ದಾರೆ.

ಬಿಸಿಸಿಐ ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಜಿಂಬಾಬ್ವೆಯಂತಹ ತಂಡಗಳ ವಿರುದ್ಧ ಪಂದ್ಯಗಳನ್ನು ನಿಗದಿಪಡಿಸುವ ಮೂಲಕ ಅವುಗಳನ್ನು ಬೆಂಬಲಿಸುತ್ತಿದೆ. ಆದರೆ, ಆಗಾಗ್ಗೆ ತಂಡ ಬದಲಾವಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುನೀಲ್ ಗವಾಸ್ಕರ್, ಪ್ರತಿ ಸರಣಿಯಲ್ಲಿ ಆಟಗಾರರನ್ನು ಬದಲಾಯಿಸುವುದರಿಂದ ಭಾರತೀಯ ಕ್ಯಾಪ್‌ನ ಮೌಲ್ಯ 'ಅಗ್ಗವಾಗುತ್ತಿದೆ' ಎಂದು ಅವರು ಹೇಳಿದರು.

ಹೌದು, ಬಿಸಿಸಿಐ ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಶ್ರೀಲಂಕಾದಂತಹ ದೇಶಗಳಿಗೆ ಅಣ್ಣನಂತೆ ಮತ್ತು ಈ ದೇಶಗಳಿಗೆ ಪ್ರವಾಸ ಮಾಡುವ ಮೂಲಕ ಅವರು ಮೈದಾನದಲ್ಲಿ ಬೆಳೆಯಲು ಮತ್ತು ಅವರ ಆರ್ಥಿಕ ವೃದ್ಧಿಗೆ ಸಹಾಯ ಮಾಡಲು ಯಾವಾಗಲೂ ಪ್ರಯತ್ನಿಸಿದೆ. ಆದಾಗ್ಯೂ, ನಮ್ಮ ಕ್ರಿಕೆಟಿಗರ ಆರೋಗ್ಯ ಮತ್ತು ಫಿಟ್ನೆಸ್ ಕೂಡ ನಿರ್ಣಾಯಕವಾಗಿದೆ. ವರ್ಷದಲ್ಲಿ ನಮ್ಮ ಆಟಗಾರರಿಗೆ ಸ್ಪಷ್ಟವಾದ ಒಂದು ತಿಂಗಳ ವಿಶ್ರಾಂತಿ ಇರಬೇಕು. ಭಾರತದಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿದ್ದಾರೆ. ಆದ್ದರಿಂದ, ಆಗಾಗ್ಗೆ ಕೆಲವರಿಗೆ ವಿಶ್ರಾಂತಿ ನೀಡಿ ಇತರರನ್ನು ಕರೆತರಬಹುದು. ಆದಾಗ್ಯೂ, ಈ ಪದ್ಧತಿಯು ಭಾರತದ ರಾಷ್ಟ್ರೀಯ ತಂಡದ ಕ್ಯಾಪ್ ಅನ್ನು ಕಡಿಮೆ ಮೌಲ್ಯಯುತವಾಗಿಸುತ್ತದೆ. ಏಕೆಂದರೆ ಆಟಗಾರರನ್ನು ಅರ್ಹತೆಯ ಮೇಲೆ ಆಯ್ಕೆ ಮಾಡುವ ಬದಲು ವಿಶ್ರಾಂತಿ ಪಡೆದ ಆಟಗಾರರಿಗೆ ಬದಲಿಯಾಗಿ ಮಾತ್ರ ಆಯ್ಕೆ ಮಾಡಲಾಗುತ್ತಿದೆ ಎಂದು ಗವಾಸ್ಕರ್ ಮಿಡ್-ಡೇಗಾಗಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಶತಕ ಗಳಿಸಿದರು ಮತ್ತು ಚೊಚ್ಚಲ ಪಂದ್ಯದಲ್ಲೇ ಮಾನವ್ ಸುತಾರ್‌ಅದ್ಭುತ ಪ್ರದರ್ಶನ ನೀಡಿದರು. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಯಿತು. ಆದರೆ, ಆ ಎದುರಾಳಿಯ ವಿರುದ್ಧ ಐದು ವಿಕೆಟ್ ಅಥವಾ ಹತ್ತು ವಿಕೆಟ್ ಪಡೆದು ಸಾಧಿಸಲು ಅವರು ಇಷ್ಟಪಡುತ್ತಿರಲಿಲ್ಲವೇ?. ಗಾಯಗಳಾಗದ ಹೊರತು, ಭಾರತ ಆಡುವಾಗಲೆಲ್ಲ ಅತ್ಯುತ್ತಮ ತಂಡ ಆಡಲೇಬೇಕು. ಆದರೆ, ಕೆಲಸದ ಹೊರೆಯಿಂದಾಗಿ ಈ ವಿಶ್ರಾಂತಿಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಭಾರತವು ಬಹುತೇಕ ಪ್ರತಿ ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದರಿಂದ, ಕೆಲಸದ ಹೊರೆಯಿಂದಾಗಿ ಆಗಾಗ್ಗೆ ವಿಶ್ರಾಂತಿ ಪಡೆಯುವುದನ್ನು ಕಡಿಮೆ ಮಾಡಬೇಕು' ಎಂದು ಅವರು ಹೇಳಿದರು.

ಲಕ್ನೋ ಮತ್ತು ಚೆನ್ನೈನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳು ಅರ್ಧ ಖಾಲಿ ಕ್ರೀಡಾಂಗಣಗಳಿಗೆ ಸಾಕ್ಷಿಯಾದವು. ಭಾರತದ ವೇಳಾಪಟ್ಟಿಯಲ್ಲಿ ಸಾಕಷ್ಟು ವಿರಾಮಗಳಿಲ್ಲದ ಕಾರಣ ಅಭಿಮಾನಿಗಳು ದಣಿದಿದ್ದಾರೆ ಮತ್ತು ಆಸಕ್ತಿ ಕಡಿಮೆ ಮಾಡಿದ್ದಾರೆ ಎಂದು ಗವಾಸ್ಕರ್ ಹೇಳಿದರು.

ಹೌದು, ಯುವ ಆಟಗಾರರಿಗೆ ಅವಕಾಶ ಮತ್ತು ಅನುಭವ ಸಿಗುವಂತೆ 'ಎ' ತಂಡ ಮತ್ತು ಅಂಡರ್-19 ಪಂದ್ಯಗಳನ್ನು ಹೊಂದಿರುವುದು ಒಳ್ಳೆಯದು. ಆದರೆ, ದಯವಿಟ್ಟು ರಾಷ್ಟ್ರೀಯ ಆಟಗಾರರನ್ನು ಉಳಿಸಿ ಮತ್ತು ಅವರಿಗೆ ಒಂದು ತಂಡವಾಗಿ ಒಟ್ಟಿಗೆ ಸರಿಯಾದ ವಿಶ್ರಾಂತಿ ನೀಡಬೇಕು. ಪ್ರತಿಯೊಬ್ಬ ಉನ್ನತ ಆಟಗಾರನಿಗೆ ವರ್ಷದಲ್ಲಿ ಕನಿಷ್ಠ ಒಂದು ತಿಂಗಳಾದರೂ ಪೂರ್ಣ ವಿರಾಮ ಸಿಗಬೇಕು ಎಂದು ಗವಾಸ್ಕರ್ ಬರೆದಿದ್ದಾರೆ.

ಈ ವರ್ಷದ ವೇಳಾಪಟ್ಟಿ ಈಗಾಗಲೇ ಮುಗಿದಿದೆ ಮತ್ತು ಏನನ್ನೂ ಬದಲಾಯಿಸಲು ಆಗುವುದಿಲ್ಲ. ಆದರೆ, ಮುಂದಿನ ವರ್ಷದ ಆರಂಭದಲ್ಲಿ ಐಪಿಎಲ್ ಪ್ರಾರಂಭವಾಗಿ ಕೊನೆಗೊಳ್ಳುವ ಚಿಂತನೆ ಇರುವುದರಿಂದ, ದಯವಿಟ್ಟು ಆಟಗಾರರಿಗೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಒಂದು ತಿಂಗಳ ವಿಶ್ರಾಂತಿ ನೀಡಿ ಎಂದು ಅವರು ಹೇಳಿದರು.

ಎಫ್‌ಐಎಚ್ ಪ್ರೊ ಲೀಗ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ 4-3 ಅಂತರದ ಗೆಲುವು



ಲಂಡನ್ , ಜೂ.23 - ಎಫ್‌ಐಎಚ್ ಪ್ರೊ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಭಾರತ-ಪಾಕಿಸ್ತಾನಮೆಗಾ-ಪಂದ್ಯದಲ್ಲಿ, ಭಾರತೀಯ ಪುರುಷರ ಹಾಕಿ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಸಾಂಪ್ರದಾಯಿಕಎದುರಾಳಿ ಪಾಕಿಸ್ತಾನವನ್ನು 4-3 ಅಂತರದಿಂದ ಸೋಲಿಸಿತು.

ಎರಡು ವರ್ಷಗಳ ನಂತರ ಉಭಯ ದೇಶಗಳ ನಡುವಿನ ಈ ಪಂದ್ಯದಲ್ಲಿ, ಆರಂಭದಲ್ಲಿ ಹಿಂದುಳಿದ ನಂತರ,ಟೀಮ್ ಇಂಡಿಯಾ ಬಲವಾದ ಪುನರಾಗಮನ ಮಾಡಿ ಪಂದ್ಯವನ್ನು ಸಂಪೂರ್ಣವಾಗಿ ಗೆದ್ದಿತು. ಈ ಪಂದ್ಯದಲ್ಲಿ,ಮೊದಲ ಕ್ವಾರ್ಟರ್ ಭಾರತದ ಪರವಾಗಿತ್ತು, ಆದರೆ ಮುಂದಿನ ಮೂರು ಕ್ವಾರ್ಟರ್‌ಗಳಲ್ಲಿ ಭಾರತ ತನ್ನಪ್ರಾಬಲ್ಯವನ್ನು ಕಾಯ್ದುಕೊಂಡಿತು.

ಲಂಡನ್‌ನ ಲೀ ವ್ಯಾಲಿ ಹಾಕಿ ಮತ್ತು ಟೆನಿಸ್ ಸೆಂಟರ್‌ನಲ್ಲಿ ಭಾರತ 1-0 ಹಿನ್ನಡೆಯಿಂದ ಚೇತರಿಸಿಕೊಂಡಿತು.

ಅಭಿಷೇಕ್, ನೀಲಕಂಠ ಶರ್ಮಾ, ಸುಖ್‌ಜೀತ್ ಸಿಂಗ್ ಮತ್ತು ರಾಜಿಂದರ್‌ಸಿಂಗ್ ಭಾರತ ಪರ ಗೋಲುಗಳಿಸಿದರು. ಅಹ್ಮದ್ ನದೀಮ್, ನಾಯಕ ಅಬು ಮಹಮೂದ್ ಮತ್ತು ಶಕೀಲ್ ಮೊಯಿನ್ ಪಾಕಿಸ್ತಾನ ಪರಗೋಲು ಗಳಿಸಿದರು.

ಕಳೆದ 10 ವರ್ಷಗಳಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಎರಡೂತಂಡಗಳ ನಡುವಿನ ಕಳೆದ 18 ಪಂದ್ಯಗಳಲ್ಲಿ ಎರಡು ಡ್ರಾಗಳೊಂದಿಗೆ ಭಾರತ 16 ರಲ್ಲಿ ಗೆದ್ದಿದೆ. ಪಾಕಿಸ್ತಾನಕೊನೆಯ ಬಾರಿಗೆ 2016 ರ ಡಿಸೆಂಬರ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿತು.

ಟೀಮ್ ಇಂಡಿಯಾ ಜೆರ್ಸಿ ಕೈ ಸೇರಿದ ಬಳಿಕ ಭಾವುಕರಾದ ವೈಭವ್ ಸೂರ್ಯವಂಶಿ



ಪಾಟ್ನಾ, ಜೂ.23 - ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಇದೀಗ ಭಾರತ ಹಿರಿಯರತಂಡದ ಜೆರ್ಸಿಯನ್ನು ಪಡೆದುಕೊಂಡಿದ್ದಾರೆ. ತಮ್ಮ ಹೆಸರಿರುವ ಐಕಾನಿಕ್ ನೀಲಿ ಜೆರ್ಸಿಯನ್ನು ಪಡೆದ ವೈಭವ್, ಇದು ನನ್ನ ಜೀವಮಾನದ ಕನಸು ಎಂದಿದ್ದಾರೆ. ವೈಭವ್ ಸೂರ್ಯವಂಶಿಯ ಈ ವಿಶೇಷ ಕ್ಷಣಗಳ ವಿಡಿಯೋವನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಇದು ನನ್ನ ಜೀವಮಾನದ ಕನಸು, ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ. ಅಲ್ಲದೆ ಈ ಜೆರ್ಸಿಯೊಂದಿಗೆ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಭಾರತದ ಪರ ಯಾವುದೇ ಆಟಗಾರ 15ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ.

ಸಚಿನ್ ತೆಂಡೂಲ್ಕರ್(ಟೆಸ್ಟ್ ಕ್ರಿಕೆಟ್): ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಸಚಿನ್ ತೆಂಡೂಲ್ಕರ್. 1989 ರಲ್ಲಿ ಪಾಕಿಸ್ತಾನ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವಾಡಿದಾಗ ಸಚಿನ್ ಅವರ ವಯಸ್ಸು 16 ವರ್ಷ, 205 ದಿನಗಳು ಸಚಿನ್ ತೆಂಡೂಲ್ಕರ್(ಏಕದಿನ ಕ್ರಿಕೆಟ್): ಭಾರತದ ಪರ ಏಕದಿನ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಕೂಡ ಸಚಿನ್ ತೆಂಡೂಲ್ಕರ್. 1989ರಲ್ಲಿ ಪಾಕಿಸ್ತಾನ್ ವಿರುದ್ಧ ಚೊಚ್ಚಲ ಒಡಿಐಮ್ಯಾಚ್ ಆಡಿದಾಗ ಸಚಿನ್ ತೆಂಡೂಲ್ಕರ್‌ಅವರ ವಯಸ್ಸು 16 ವರ್ಷ, 238 ದಿನಗಳು. ವಾಷಿಂಗ್ಟನ್ ಸುಂದರ್(ಟಿ20 ಕ್ರಿಕೆಟ್): ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ವಾಷಿಂಗ್ಟನ್ ಸುಂದರ್. 2017 ರಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಪಂದ್ಯವಾಡಿದಾಗ ಅವರ ವಯಸ್ಸು 18 ವರ್ಷ, 80 ದಿನಗಳು.


ಒಂದು ವೇಳೆ 15 ವರ್ಷದ ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ದಾಖಲೆ ನಿರ್ಮಿಸಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆಯಲಿದ್ದಾರೆ.

ಬಿ.ರವಿಕುಮಾರ್, ಕೆ.ರಾಜ್ ಶೆಟ್ಟಿ ಅವರಿಂದ ಕರ್ನಾಟಕ ಸಂಘ ಮುಂಬಯಿಯ ನೂತನ ಸಾಂಸ್ಕೃತಿಕ ಸಮುಚ್ಚಯದ ಕಾಮಗಾರಿಯ ವೀಕ್ಷಣೆ



ಮುಂಬಯಿ,ಜೂ.23-ಕರ್ನಾಟಕ ಸಂಘದ ನೂತನ ಸಾಂಸ್ಕೃತಿಕ ಸಮುಚ್ಚಯದ ಕಾಮಗಾರಿಯನ್ನು ವೀಕ್ಷಿಸಿ ವಿಸ್ಮಯ ಹಾಗೂ ಸಂತಸವಾಯಿತು. ಮುಂಬಯಿ ಮಹಾನಗರದಲ್ಲಿ ಸಂಘಕ್ಕೆ ಇಂತಹ ಘನವಾದ ಕಟ್ಟಡವು ಅತ್ಯವಶ್ಯಕವಾಗಿ ಬೇಕಾಗಿದೆ.ಕಳೆದ ಎರಡೂವರೆ ದಶಕಗಳ ಹಿಂದೆ ಕರ್ನಾಟಕ ಸಂಘದ ಕನ್ನಡಪರ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದ ನನಗೆ ಆ ಖುಷಿಯನ್ನು ಹೇಳಿಕೊಳ್ಳಲಾಗದು.ಇಲ್ಲಿ ಜರಗುತ್ತಿದ್ದ ಯಕ್ಷಗಾನದ ಪ್ರದರ್ಶನಗಳನ್ನು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಂಡು ಮೈಮರೆಯುತ್ತಿದ್ದೆ.ಕರ್ನಾಟಕ ಸಂಘದ ಗ್ರಂಥಾಲಯದಿಂದಾಗಿ ಅಪಾರವಾದ ಸಾಹಿತ್ಯ ಕೃತಿಗಳನ್ನು ಓದುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ.ಮುಂಬಯಿ ಯಂತಹ ಬಹುಭಾಷಿಕ ನಗರದಲ್ಲಿ ಕನ್ನಡಿಗರಿಗೆ ಕರ್ನಾಟಕ ಸಂಘದಿಂದಾಗಿ ಕನ್ನಡ ಭಾಷೆ,ಸಾಹಿತ್ಯ ಹಾಗೂ ಸಂಸ್ಕೃತಿಯ ಜೀವಾಳಾದ ಕೊರತೆಯನ್ನು ನೀಗಿಸುತ್ತಿದೆ.ಇದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ.ಬ್ಯಾಂಕ್ ವೃತ್ತಿಯಲ್ಲಿದ್ದ ನನಗೆ ವರ್ಗಾವಣೆಯಿಂದಾಗಿ ಸಂಘದ ಸಂಪರ್ಕ ಕಡಿದು ಹೋಗಿತ್ತು.ಇಂದು ಮತ್ತೆ ಸಂಘದ ನೂತನ ಸಾಂಸ್ಕೃತಿಕ ಸಮುಚ್ಚಯದ ಬಗ್ಗೆ ಅರಿಯುವ ಅವಕಾಶ ನನಗೆ ಲಭಿಸಿದ್ದು, ಈ ಯೋಜನೆಗೆ ಓರ್ವ ಕನ್ನಡಿಗನಾಗಿ ಸಹಕಾರವನ್ನು ನೀಡುವುದು ನನ್ನ ಕರ್ತವ್ಯವಾಗಿದೆ ಎಂದು ಆರ್ಥಿಕ ತಜ್ಞ,ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಭಾರತೀಯ ಸ್ಟೇಟ್ ಬ್ಯಾಂಕ್ ,ಮಾಜಿ ಆರ್ಥಿಕ ಸಲಹೆಗಾರ ಕೋಟಕ್ ಬ್ಯಾಂಕ್ ಮತ್ತು ಇಂಡಸ್ಲೆಂಡ್ ಬ್ಯಾಂಕ್ ಹಾಗೂ ಸಾಹಿತ್ಯ ಪ್ರೇಮಿಯೂ ಆಗಿರುವ ಬಿ.ರವಿಕುಮಾರ್ ಹೇಳಿದರು.

ಜೂನ್ 20 ರ ಶನಿವಾರದಂದು ಮುಂಬಯಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘದ ನೂತನ ಸಾಂಸ್ಕೃತಿಕ ಸಮುಚ್ಚಯದ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು. ಇನ್ನೋರ್ವ ಗಣ್ಯರಾದ ಉದ್ಯಮಿ,ಸಮಾಜ ಸೇವಕ ಕೆ.ರಾಜ್ ಶೆಟ್ಟಿ ಮಾತನಾಡಿ ಹೊರನಾಡಿನಲ್ಲಿ ಕನ್ನಡಿಗರೆಲ್ಲರನ್ನು ಬೆಸೆಯುವ ದೃಷ್ಟಿಕೋನವನ್ನಿಟ್ಟು ಕೊಂಡು ಆಧುನಿಕ ಸೌಲಭ್ಯದೊಂದಿಗೆ ರೂಪುಗೊಳ್ಳುತ್ತಿರುವ,ಈ ಯೋಜನೆಯು ಕನ್ನಡಿಗರೆಲ್ಲರೂ ಅಭಿಮಾನ ಪಡುವಂತಾಗಿದೆ.ಕರ್ನಾಟಕ ಸಂಘದೊಂದಿಗೆ ನನಗೆ ಭಾವನಾತ್ಮಕ ಸಂಬಂಧ ಇದ್ದು,ಈ ಕೆಲಸಕ್ಕೆ ಪೂರ್ಣ ಪ್ರಮಾಣದಲ್ಲಿ ಬೆಂಬಲವನ್ನು ನೀಡುತ್ತೇನೆ ಎಂದ ಕೆ.ರಾಜ್ ಶೆಟ್ಟಿ, ಶೀಘ್ರ ಗತಿಯಿಂದ ಸಾಗುತ್ತಿರುವ ಈ ಕೆಲಸವು ಅದಷ್ಟು ಬೇಗ ಪೂರ್ಣಗೊಳ್ಳಲಿ ಎಂದು ಹೇಳಿದರು. ಗಣ್ಯರನ್ನು ಕರ್ನಾಟಕ ಸಂಘದ ಗೌ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಶಾಲು ಹೊದಿಸಿ,ಪುಷ್ಪಗುಚ್ಛ ನೀಡಿ ಗೌರವಿಸಿದರು. ಅಲ್ಲದೆ ಯೋಜನೆಯ ಕಿರುಹೊತ್ತಿಗೆಯನ್ನು ಗಣ್ಯರಿಗೆ ನೀಡಲಾಯಿತು.ಸಂಘದ ಸುರೇಶ್ ಕುಂದರ್ ಉಪಸ್ಥಿತರಿದ್ದರು.



ಕನ್ನಡ ಚಿತ್ರರಂಗ

ಕನ್ನಡ ಸಿನಿ ಸುದ್ದಿ ಸಾರ

24-06-2026
ಬುಧವಾರ
ಪುಟ-08

Karnataka Malla,Kannada Daily, Mumbai

ಡಾಲಿ ಪಿಕ್ಚರ್ಸ್‌ನ 'ವಾಷಿಂಗ್ ಪೌಡರ್ ನಿರ್ಮಾ'ಗೆ ಭಾರಿ ಮೆಚ್ಚುಗೆ

ಡಿಜಿಟಲ್ ವೇದಿಕೆಗಳಲ್ಲಿ ಕನ್ನಡ ಕಿರುಚಿತ್ರಗಳಿಗೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ನಡುವೆ, ಡಾಲಿ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ವಾಷಿಂಗ್ ಪೌಡರ್‌ನಿರ್ಮಾ ಕಿರುಚಿತ್ರ ಇದೀಗ ಪ್ರೇಕ್ಷಕರ ಗಮನ ಸೆಳೆದಿದೆ. ಸರಳ ಕಥಾವಸ್ತುವಿನ ಮೂಲಕ ಆಳವಾದ ಭಾವನೆಗಳನ್ನು ಕಟ್ಟಿಕೊಡುವ ಈ ಕಿರುಚಿತ್ರ, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆಯುತ್ತಿದ್ದು, ಅದರ ಕೊನೆಯ ದೃಶ್ಯ ಅನೇಕ ವೀಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.

ತೊಳೆಯುವ ಯಂತ್ರ ಮತ್ತು ಪುಟ್ಟ ಹುಡುಗಿಯ ಸುತ್ತ ಕಥೆ : ನಿರ್ದೇಶಕಿ ತೇಜಸ್ವಿನಿ ಎಸ್. ಶ್ರೀನಿವಾಸ್ಪುರ ಅವರ ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಕಿರುಚಿತ್ರ, ಒಂದು ತೊಳೆಯುವ ಯಂತ್ರ ಮತ್ತು ಪುಟ್ಟ ಹುಡುಗಿಯ ನಡುವಿನ ನಂಟನ್ನು ಕೇಂದ್ರವಾಗಿಟ್ಟುಕೊಂಡು ಸಾಗುತ್ತದೆ. ಆರಂಭದಲ್ಲಿ ಸಾಮಾನ್ಯ ಕುಟುಂಬದ ದೈನಂದಿನ ಜೀವನದಂತೆ ಕಾಣುವ ಕಥೆ, ಕ್ರಮೇಣ ಭಾವನಾತ್ಮಕ ತಿರುವುಗಳನ್ನು ಪಡೆದುಕೊಳ್ಳುತ್ತದೆ.

ಕಥೆಯ ಕೊನೆಯಲ್ಲಿ ಬರುವ ಅನಿರೀಕ್ಷಿತ ಟ್ವಿಸ್ಟ್, ಪ್ರೇಕ್ಷಕರ ಮನಸ್ಸನ್ನು ತಟ್ಟುವಂತಿದ್ದು, ಕ್ರೆಡಿಟ್ ಮುಗಿದ ಬಳಿಕವೂ ಚಿತ್ರದ ಭಾವನೆಗಳು ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತದೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿರ್ಮಾ ಹೆಸರಿನ ಹಿಂದೆ ಅಡಗಿರುವ ಭಾವನಾತ್ಮಕ ಕಥೆ : ಕಿರುಚಿತ್ರದ ಶೀರ್ಷಿಕೆ ಕೂಡ ವಿಶೇಷ ಕುತೂಹಲ ಮೂಡಿಸಿದೆ. ಭಾರತದ ಮನೆಮಾತಾಗಿರುವ ನಿರ್ಮಾ ಡಿಟರ್ಜೆಂಟ್ ಬ್ರ್ಯಾಂಡ್‌ನ ಹಿಂದೆಯೂ ಒಂದು ಭಾವುಕ ಕಥೆ ಅಡಗಿದೆ. 1969ರಲ್ಲಿ ಗುಜರಾತ್‌ನ ರಸಾಯನಶಾಸ್ತ್ರಜ್ಞ ಕರ್ಸನ್‌ಭಾಯ್ ಪಟೇಲ್ ತಮ್ಮ ಮನೆಯ ಹಿತ್ತಲಿನಲ್ಲಿ ಡಿಟರ್ಜೆಂಟ್ ಪೌಡರ್ ತಯಾರಿಸಲು ಆರಂಭಿಸಿದ್ದರು.



ಕಾರು ಅಪಘಾತದಲ್ಲಿ ಮೃತಪಟ್ಟ ತಮ್ಮ ಮಗಳು ನಿರುಪಮಾ (ನಿರ್ಮಾ) ಅವರ ನೆನಪಿಗಾಗಿ ಬ್ರ್ಯಾಂಡ್‌ಗೆ ನಿರ್ಮಾ ಎಂದು ಹೆಸರಿಟ್ಟಿದ್ದರು. ಇಂದು ದೇಶಾದ್ಯಂತ ಪರಿಚಿತವಾಗಿರುವ ಬಿಳಿ ಉಡುಗೆ ಧರಿಸಿದ ಪುಟ್ಟ ಹುಡುಗಿಯ ಚಿತ್ರವೂ ಅವರ ಮಗಳ ನೆನಪಿನ ಪ್ರತೀಕವಾಗಿದೆ. ಈ ಹಿನ್ನೆಲೆಯನ್ನು ನೆನಪಿಸುವ ರೀತಿಯಲ್ಲಿ ಕಿರುಚಿತ್ರದ ಶೀರ್ಷಿಕೆಯನ್ನು ಬಳಸಿರುವುದು ಪ್ರೇಕ್ಷಕರಲ್ಲಿ ಹಳೆಯ ನೆನಪುಗಳನ್ನು ಜಾಗೃತಗೊಳಿಸಿದೆ.

ಬೇಬಿ ಕಿಯಾರಾ ಅಭಿನಯಕ್ಕೆ ಮೆಚ್ಚುಗೆ : ಕಿರುಚಿತ್ರದ ಪ್ರಮುಖ ಆಕರ್ಷಣೆಯಾಗಿ ಬೇಬಿ ಕಿಯಾರಾ ತಾರಕ್ ಅಭಿನಯ ಹೊರಹೊಮ್ಮಿದೆ. ಅವರ ಮುಗ್ಧ ಹಾವಭಾವಗಳು ಮತ್ತು ಸಹಜ ನಟನೆಯು ಕಥೆಯ ಭಾವನಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅವರಿಗೆ ಸಾಥ್ ನೀಡಿರುವ ಕ್ಷೇಮಾ ಶೆಟ್ಟಿ ಹಾಗೂ ನಿತಿನ್ ಕೆ.ಬಿ. ತಮ್ಮ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಕಡಿಮೆ ಅವಧಿಯ ಕಥೆಯಲ್ಲಿಯೇ ಪಾತ್ರಗಳ ಭಾವನೆಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಕಲಾವಿದರು ಯಶಸ್ವಿಯಾಗಿದ್ದಾರೆ.

ತಾಂತ್ರಿಕ ಗುಣಮಟ್ಟವೂ ಗಮನಾರ್ಹ : ಕಿರುಚಿತ್ರವಾದರೂ ಮೇಕಿಂಗ್ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಚಿತ್ರದ ಮತ್ತೊಂದು ಬಲವಾಗಿದೆ. ಶಿವಾಚಾರ್‌ಅವರ ಛಾಯಾಗ್ರಹಣ ದೃಶ್ಯಗಳಿಗೆ ಜೀವ ತುಂಬಿದರೆ, ಅಪರಾಜಿತ್ ಶ್ರೀಸ್ ಅವರ ಹಿನ್ನೆಲೆ ಸಂಗೀತ ಕಥೆಯ ಭಾವನಾತ್ಮಕ ತೀವ್ರತೆಯನ್ನು ಹೆಚ್ಚಿಸುತ್ತದೆ.


ಅಭಿಷೇಕ್ ವಿ. ಅವರ ಸಂಕಲನ ಚಿತ್ರವನ್ನು ಅನಗತ್ಯ ವಿಳಂಬವಿಲ್ಲದೆ ಸಾಗುವಂತೆ ಮಾಡಿದ್ದು, ಪ್ರೇಕ್ಷಕರ ಆಸಕ್ತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ : ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕಿರುಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೊನೆಯ ದೃಶ್ಯ ಮನಸ್ಸನ್ನು ಭಾರವಾಗಿಸುತ್ತದೆ, ಕಿರುಚಿತ್ರವಾದರೂ ದೊಡ್ಡ ಸಿನಿಮಾದ ಅನುಭವ ನೀಡಿತು, ಹೊಸ ಪ್ರತಿಭೆಗಳಿಗೆ ಡಾಲಿ ಧನಂಜಯ ನೀಡುತ್ತಿರುವ ಬೆಂಬಲ ಶ್ಲಾಘನೀಯ ಎಂಬಂತಹ ಕಾಮೆಂಟ್‌ಗಳು ಹರಿದುಬರುತ್ತಿವೆ.

ಡಾಲಿ ಪಿಕ್ಚರ್ಸ್‌ನ ಮತ್ತೊಂದು ಯಶಸ್ವಿ ಪ್ರಯತ್ನ : ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್ ಮೂಲಕ ಬಿಡುಗಡೆಯಾಗಿರುವ ಈ ಕಿರುಚಿತ್ರ, ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಪ್ರಯತ್ನದ ಭಾಗವಾಗಿದೆ. ಕಥೆ, ಭಾವನೆ, ಅಭಿನಯ ಮತ್ತು ತಾಂತ್ರಿಕ ಗುಣಮಟ್ಟದ ಸಮನ್ವಯದಿಂದ ವಾಷಿಂಗ್ ಪೌಡರ್‌ನಿರ್ಮಾ ಕಿರುಚಿತ್ರವು ಕನ್ನಡ ಡಿಜಿಟಲ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಒಟ್ಟಾರೆ, ಸರಳ ವಿಷಯವೊಂದನ್ನು ಆಳವಾದ ಭಾವನೆಯೊಂದಿಗೆ ಪ್ರಸ್ತುತಪಡಿಸಿರುವ ವಾಷಿಂಗ್ ಪೌಡರ್‌ನಿರ್ಮಾ ಕಿರುಚಿತ್ರ, ಕೇವಲ ಮನರಂಜನೆ ಮಾತ್ರವಲ್ಲದೆ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಅನುಭವವನ್ನು ನೀಡುತ್ತದೆ.

ಗಿಲ್ಲಿ ನಟ ಅಭಿನಯದ 'ಪಳಾರ್' ಚಿತ್ರದ ಮುಹೂರ್ತಕ್ಕೆ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಕ್ಲ್ಯಾಪ್



ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುವ ಗಿಲ್ಲಿ ನಟ ನಾಯಕನಾಗಿ ಅಭಿನಯಿಸುತ್ತಿರುವ 'ಪಳಾರ್'ಚಿತ್ರದ ಮುಹೂರ್ತ ಜೂ.22ರಂದು ನೆರವೇರಿದೆ. ಶ್ರೀ ಪ್ರೊಡಕ್ಷನ್ಸ್ ನ ಸಂಸ್ಥಾಪಕ ಕೆ. ವೆಂಕಟ ನಾರಾಯಣ ಮತ್ತು KVN ಬ್ಯುಸಿನೆಸ್ ಹೆಡ್ ಸುಪ್ರಿತ್ ಹರೀಶ್ ಮತ್ತು ನವೀನ್‌ಗೆ ಸಾಥ್ ನೀಡ್ತಿದ್ದಾರೆ.



ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಕ್ರೇಜಿಸ್ಟಾರ್‌ವಿ ರವಿಚಂದ್ರನ್ ಕ್ಲ್ಯಾಪ್ ಮಾಡೋ ಮೂಲಕ ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ ಮಾಡೋ ಮೂಲಕ ಪಳಾರ್‌ಚಿತ್ರಕ್ಕೆ ಶುಭಹಾರೈಸಿದ್ರು.

ಪಳಾರ್‌ಕೆವಿಎನ್ ಅರ್ಪಿಸುವ , KVN ಪ್ರೊಡಕ್ಷನ್ ನ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಚೊಚ್ಚಲ ನಿರ್ಮಾಣ ಮಾಡ್ತಿರೋ ಚಿತ್ರ.

ಗಿಲ್ಲಿ ನಟ ನಾಯಕ ನಟನಾಗಿ ಅಭಿನಯಿಸುತಿರೋ ಚೊಚ್ಚಲ ಚಿತ್ರ. ಹಾಸ್ಯ ಚಿತ್ರಗಳಿಗೆ ಬ್ರ್ಯಾಂಡ್ ಆಗಿರೋ ನಿರ್ದೇಶಕ ಚಂದ್ರ ಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಕೆ.ವಿ.ಎನ್

ಮುಹೂರ್ತದ ನಂತರ ಗಿಲ್ಲಿನಟನ ಹುಟ್ಟುಹಬ್ಬ ಆಚರಿಸಿದ ಚಿತ್ರತಂಡ, ನವ ನಾಯಕ ನಟನನ್ನ ಚಿತ್ರರಂಗಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿಲ್ಲಿ ನಾಯಕಿ ಸಂಭಾವನೆ ಸೇರಿದಂತೆ ಹಲವು ವಿಚಾರಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿ, ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹಂತಹಂತವಾಗಿ ಮಾಹಿತಿ ನೀಡೋದಾಗಿ ತಿಳಿಸಿದ್ರು. ಇದೊಂದು ಸಂಪೂರ್ಣ ಹಾಸ್ಯಮಯ ಹಳ್ಳಿ ಸೊಗಡಿನ ಸಿನಿಮಾ ಆಗಿರಲಿದೆ ಎಂದು ನಿರ್ದೇಶಕ ಚಂದ್ರಮೋಹನ್ ತಿಳಿಸಿದ್ರು. ಮರುದಿನದಿಂದಲೇ ಚಿತ್ರೀಕರಣ ಆರಂಭ ಆಗಿದೆ.

ಲೋಕೇಶ್ ಕನಗರಾಜ್ ಬಳಿಕ ಮತ್ತೊಬ್ಬ ತಮಿಳು ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ಉಪ್ಪಿ

ಉಪೇಂದ್ರ ಅವರಿಗೆ ಕನ್ನಡ ಮಾತ್ರವಲ್ಲದೆ ಪರ ಭಾಷೆಗಳಲ್ಲಿಯೂ ಭರ್ಜರಿ ಬೇಡಿಕೆ ಇದೆ. ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಉಪೇಂದ್ರಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದೆ.ಅಲ್ಲಿನ ಕೆಲವು ಸ್ಟಾರ್‌ನಟ, ನಿರ್ದೇಶಕರುಗಳು ಸಹ ಉಪೇಂದ್ರ ಅವರ ಅಭಿಮಾನಿಗಳು.2008 ರಲ್ಲಿ 'ಸತ್ಯ' ಹೆಸರಿನ ತಮಿಳು ಸಿನಿಮಾದಲ್ಲಿ ನಟಿಸಿದ್ದ ಉಪೇಂದ್ರ, ಇತ್ತೀಚೆಗಷ್ಟೆ ರಜನೀಕಾಂತ್ ನಟಿಸಿ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ 'ಕೂಲಿ' ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಉಪ್ಪಿಗೆ ತಮಿಳಿನಿಂದ ಬುಲಾವ್ ಬಂದಿದ್ದು,ತಮಿಳಿನ ಮತ್ತೊಬ್ಬ ಜನಪ್ರಿಯ ನಿರ್ದೇಶನ ಸಿನಿಮಾದಲ್ಲಿ ಉಪೇಂದ್ರ ನಟಿಸಲಿದ್ದಾರೆ.



'ಪಿಜ್ಜಾ','ಜಿಗರ್‌ಥಂಡಾ',ರಜನೀಕಾಂತ್ ನಟನೆಯ 'ಪೆಟ್ಟಾ','ಮಹಾನ್','ರೆಟ್ರೊ' ಅಂಥಹಾ ಸಿನಿಮಾಗಳನ್ನು ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜ್ ಅವರ ಹೊಸ ಸಿನಿಮಾದಲ್ಲಿ ಉಪೇಂದ್ರ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.ಸಿನಿಮಾದಲ್ಲಿ ಅಥರ್ವ ನಾಯಕನಾಗಿ ನಟಿಸುತ್ತಿದ್ದು,ಈ ಸಿನಿಮಾದ ಬಹಳ ಪ್ರಮುಖ ಪಾತ್ರ ವೊಂದರಲ್ಲಿ ಉಪೇಂದ್ರ ನಟಿಸಲಿದ್ದಾರೆ. ಈ ಸಿನಿಮಾ ಅನ್ನು ಕಾರ್ತಿಕ್ ಸುಬ್ಬರಾಜು ಅವರು ತಮ್ಮ ಸ್ವಂತ ಬ್ಯಾನರ್ ಆಗಿರುವ ಸ್ಟೋನ್ ಬೆಂಚ್ ಮೂಲಕ ಖುದ್ದು ನಿರ್ಮಾಣ ಸಹ ಮಾಡುತ್ತಿದ್ದಾರೆ.

ಕಾರ್ತಿಕ್ ಸುಬ್ಬರಾಜು ಪ್ರಸ್ತುತ ಆಸ್ಕರ್ ವಿಜೇತ ನಿರ್ಮಾಪಕಿ ಗುನೀತ್ ಮೊಂಗಾ ನಿರ್ಮಾಣ ಮಾಡುತ್ತಿರುವ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾ ಅಂತಿಮ ಹಂತದಲ್ಲಿದೆ.ಸಿನಿಮಾಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ.ಆ ಸಿನಿಮಾ ಮುಗಿದ ಬಳಿಕ ಹೊಸ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ಕೈಗೆತ್ತಿಕೊಳ್ಳಲಿದ್ದಾರೆ.ಸಿನಿಮಾದ ಘೋಷಣೆ ಕೆಲವೇ ದಿನಗಳಲ್ಲಿ ಹೊರಬೀಳಲಿದೆ ಎನ್ನಲಾಗುತ್ತಿದೆ. ಉಪೇಂದ್ರ ಅವರು ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಉಪೇಂದ್ರ ಅವರ 'ಬುದ್ಧಿವಂತ 2' ತಡವಾಗಿದೆ.'ಗೊರಿಲ್ಲಾ ವಾರ್', 'ಭಾರ್ಗವ' ಮತ್ತು ಮತ್ತೊಂದು ಸಿನಿಮಾ ಚಿತ್ರೀಕರಣ ಹಂತದಲ್ಲಿದೆ.'ಕಬ್ಜ 2'ಸಿನಿಮಾ ಸಹ ನಿರ್ಮಾಣ ಆಗಬೇಕಿದೆ.

ಕೋಮಲ್ ಜೊತೆ ಕೈಜೋಡಿಸಿದ ವಿನೋದ್ ಪ್ರಭಾಕರ್!

ಜೈಲಿನ ಕಥಾವಸ್ತು ಹೊಂದಿದ್ದ 'ಮಾದೇವ' ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೋನಲ್ ಮಂಥೆರೊ ಜೋಡಿಯಾಗಿ ಅಭಿನಯಿಸಿದ್ದರು. ಪ್ರಸ್ತುತ 'ಬಲರಾಮನ ದಿನಗಳು' ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಟಿಸಿದ್ದಾರೆ.ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ವಿನೋದ್ ಪ್ರಭಾಕರ್ ಬಿಜಿಯಾಗಿದ್ದಾರೆ.ಹೀಗಿರುವಾಗಲೇ 'ರೋಲೆಕ್ಸ್' ಅಡ್ಡದಿಂದ ಹೊಸ ಸುದ್ದಿ ಹೊರಬಿದ್ದಿದೆ.





ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ವಿನೋದ್ ಪ್ರಭಾಕರ್ 'ರೋಲೆಕ್ಸ್' ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈವರೆಗೂ ಮಾಡಿರದ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಅವರು ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ಕೋಮಲ್ ಕುಮಾರ್‌ಹಾಗೂ ವಿನೋದ್ ಪ್ರಭಾಕರ್‌ಅವರನ್ನು ಒಟ್ಟಾಗಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ವಿನೋದ್ ಪ್ರಭಾಕರ್ ಅವರಿಗೆ 'ರೋಲೆಕ್ಸ್' ಚಿತ್ರತಂಡ ಧನ್ಯವಾದ ತಿಳಿಸಿದೆ.


ಈ ಹಿಂದೆ 'ಬಿಲ್ ಗೇಟ್ಸ್' ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ ಅವರು 'ರೋಲೆಕ್ಸ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ನಾಯಕನಾಗಿ ಕೋಮಲ್ ಕುಮಾರ್ ನಟಿಸುತ್ತಿದ್ದಾರೆ.ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಕೋಮಲ್ ಕುಮಾರ್ ಅವರು 'ರೋಲೆಕ್ಸ್' ಚಿತ್ರದಲ್ಲಿ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಸೋನಲ್ ಮಂಥೆರೊ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.ಮಧು ಫಿಲಂ ಸರ್ಕ್ಯೂಟ್ಸ್ ಸಂಸ್ಥೆ ಲಾಂಛನದಲ್ಲಿ ಅಂಬಟಿ ಮಧು ಮೋಹನಕೃಷ್ಣ ಅವರು ಕನ್ನಡದಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ 'ರೋಲೆಕ್ಸ್'. ಅಂಬಟಿ ಮಧು ಮೋಹನಕೃಷ್ಣ ಅವರು ಪ್ರಸ್ತುತ ಆಂಧ್ರ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹೌದು.

ಕಾಮಿಡಿಯೊಂದಿಗೆ ಕೌಟುಂಬಿಕ ಕಥಾಹಂದರವನ್ನೂ ಹೊಂದಿರುವ 'ರೋಲೆಕ್ಸ್' ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಕೋಮಲ್ ಅವರು ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್‌ನಲ್ಲಿ 'ರೋಲೆಕ್ಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್,ಸೋನಲ್ ಮಂಥೆರೊ, ಅಚ್ಯುತ್ ಕುಮಾರ್, ನವೀನ್ ಪಡೀಲ್,ಅರುಣ ಬಾಲರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅಂದ್ಹಾಗೆ'ರೋಲೆಕ್ಸ್' ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು,ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಹಾಗೂ ಕಿನ್ನಾಳ್ ರಾಜ್ ಗೀತ ರಚನೆ ಮಾಡಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ,ಯೋಗಾನಂದ್ ಸಾಹಸ ನಿರ್ದೇಶನ ಹಾಗೂ ಕಲೈ - ಮುರಳಿ ಅವರ ನೃತ್ಯ ನಿರ್ದೇಶನವಿರುವ 'ರೋಲೆಕ್ಸ್' ಚಿತ್ರಕ್ಕೆ ಮುರಳಿಕೃಷ್ಣ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಚಿತ್ರರಂಗದಲ್ಲಿ ರಂಗಾಯಣ ರಘು 'ಹೊಸ ಜೀವನ';400ನೇ ಸಿನಿಮಾ ಒಪ್ಪಿಕೊಂಡ ನಟ

ಕನ್ನಡ ಚಿತ್ರರಂಗದಲ್ಲಿ ನಟ ರಂಗಾಯಣ ರಘು ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಟನೆ, ಡೈಲಾಗ್ ಡೆಲಿವರಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡುತ್ತಾರೆ. ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟ ಅವರು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಸಲೀಸಾಗಿ ನಿಭಾಯಿಸುವಂತಹ ಪ್ರತಿಭಾವಂತ ಕಲಾವಿದ ರಂಗಾಯಣ ರಘು. ಈಗ ಅವರು ತಮ್ಮ ವೃತ್ತಿಬದುಕಿನಲ್ಲಿ 'ಹೊಸ ಜೀವನ' ಆರಂಭಿಸುತ್ತಿದ್ದಾರೆ.




ಈವರೆಗೂ ರಂಗಾಯಣ ರಘು ಅವರು ನೂರಾರು ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಅವರು ಬರೋಬ್ಬರಿ 399 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು 400ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಮೈಲಿಗಲ್ಲಿನ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾದ ಹೆಸರೇ 'ಹೊಸ ಜೀವನ' ಎಂಬುದು ವಿಶೇಷ.ರಂಗಾಯಣ ರಘು ಅವರ 400ನೇ ಸಿನಿಮಾ ಎಂಬ ಕಾರಣದಿಂದಲೇ 'ಹೊಸ ಜೀವನ' ಕೌತುಕ ಮೂಡಿಸಿದೆ. ಈ ಆಕರ್ಷಕ ಶೀರ್ಷಿಕೆಯ ಸಿನಿಮಾಗೆ ಡಾಲಿ ಧನಂಜಯ ಅವರು ಸಾಥ್ ನೀಡಿದ್ದಾರೆ. ಡಾಲಿ ಧನಂಜಯ ಅವರು 'ಹೊಸ ಜೀವನ' ಸಿನಿಮಾದ ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿತ್ರತಂಡದ ಬಗ್ಗೆ ವಿವರ ಸಿಕ್ಕಿದೆ. ಇದು ಸ್ನೇಹ, ಪ್ರೀತಿ, ಜೀವನದ ಹೋರಾಟ ಮತ್ತು ಮೌಲ್ಯಗಳ ಕಥೆ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ.

ಹಲವು ಕಿರು ಚಿತ್ರಗಳನ್ನು ನಿರ್ದೇಶಿಸಿ ಅನುಭವ ಪಡೆದಿರುವ ಮೋಹನ್ ಕುಮಾರ್ ಹನುಮಯ್ಯ ಅವರು 'ಹೊಸ ಜೀವನ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ರಂಗಾಯಣ ರಘು ಮಾತ್ರವಲ್ಲದೇ ಪ್ರಭು ಮುಂಡ್ಕೂರ್,ಸ್ವಾತಿ ಮುಪ್ಪಾಲ,ಶಿವರಾಜ್ ಕೆ.ಆರ್. ಪೇಟೆ,ಅಚ್ಯುತ್ ಕುಮಾರ್,ಸುಹಾಸ್ ಅತ್ರೆಯಸ್,ಉದಯ್ ಆಚಾರ್,ಅಭಿ ಸಾಮ್ರಾಟ್ ಮುಂತಾದವರು ನಟಿಸುತ್ತಿದ್ದಾರೆ.ಈ ಸಿನಿಮಾಗೆ ಜಿ.ಎಸ್. ಸಂಜೀವ್ ಪ್ರಸಾದ್ ಅವರು ಬಂಡವಾಳ ಹೂಡಿದ್ದಾರೆ.ಮೋಹನ್ ಕುಮಾರ್ ಹನುಮಯ್ಯ ಅವರು ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ. 'ಅರ್ಜುನ್ ಪ್ರೊಡಕ್ಷನ್' ಮತ್ತು 'ಚಿರು ಪ್ರೊಡಕ್ಷನ್' ಜಂಟಿಯಾಗಿ 'ಹೊಸ ಜೀವನ' ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಸುಮುಖ ರಾವ್ ಅವರ ಸಂಗೀತ ನಿರ್ದೇಶನ, ಸುನಾದ್ ಗೌತಮ್ ಅವರ ಹಿನ್ನೆಲೆ ಸಂಗೀತ, ಶಶಿಧರ್‌ಗೌಡ ಅವರ ಸಂಕಲನ, ರಾಜ್ ಕಾಂತ್ ಎಸ್.ಅವರ ಛಾಯಾಗ್ರಹಣ, ಪ್ರತಾಪ್ ಎಂ.ಆರ್.ಅವರ ಸಂಭಾಷಣೆ ಈ ಸಿನಿಮಾಗೆ ಇರಲಿದೆ.

'ಗ್ರಾಮಾಯಣ' ಸಿನಿಮಾದ ರಿಲೀಸ್ ಡೇಟ್ ಘೋಷಣೆ

ವಿನಯ್ ರಾಜ್‌ಕುಮಾರ್‌ಹಾಗೂ ಮೇಘ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಬಹುನಿರೀಕ್ಷಿತ 'ಗ್ರಾಮಾಯಣ' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟಗೊಂಡಿದೆ. ಗ್ರಾಮೀಣ ಸೊಗಡಿನ ಈ ಸದಭಿರುಚಿಯ ಸಿನಿಮಾ ಇದೇ ಜುಲೈ 3 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಚಿತ್ರದ ಐದನೇ ಲಿರಿಕಲ್ ಸಾಂಗ್ 'ಏನೇ ಹೇಳು ಕುಸುಮ' ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರೆಸ್‌ಮೀಟ್ ನಡೆಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿತು.





ಲಹರಿ ಫಿಲಂಸ್‌ನ ನಿರ್ಮಾಪಕ ಲಹರಿ ವೇಲು ಅವರು ಈ ಸುಂದರ ಮೆಲೋಡಿ ಹಾಡನ್ನು ಅನಾವರಣಗೊಳಿಸಿದರು. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ.ಜನಪ್ರಿಯ ಗಾಯಕರಾದ ನಿಹಾಲ್ ತವ್ರೊ ಹಾಗೂ ಸಾಕ್ಷಿ ಕಲ್ಲೂರ್‌ಧ್ವನಿಯಾಗಿರುವ ಈ ಹಾಡು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದೆ.

'ನಮ್ಮ ಲಹರಿ ಸಂಸ್ಥೆ ಸುವರ್ಣ ವರ್ಷದ ಸಂಭ್ರಮದಲ್ಲಿದೆ. 'ಗ್ರಾಮಾಯಣ' ನಮ್ಮ ಬ್ಯಾನರ್‌ನ 9ನೇ ಸಿನಿಮಾ. 9 ನಮ್ಮ ಸಂಸ್ಥೆಗೆ ಅತ್ಯಂತ ಅದೃಷ್ಟದ ಸಂಖ್ಯೆ. ಚಿತ್ರದಲ್ಲಿ ಒಟ್ಟು 9 ಹಾಡುಗಳಿದ್ದು, ಈ ಹಿಂದೆ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದ 'ಬೆಂಕಿ' ಹಾಡು ಹಿಟ್ ಆಗಿತ್ತು. ಈಗ 5ನೇ ಹಾಡು ಕೂಡ ಜನರ ಮನಗೆದ್ದಿದೆ. ಜುಲೈ 3ಕ್ಕೆ ಸಿನಿಮಾ ಬರಲಿದ್ದು ಎಲ್ಲರ ಪ್ರೋತ್ಸಾಹವಿರಲಿ' ಎಂದರು.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ದೇವನೂರು ಚಂದ್ರು, 'ಇದು ಕಂಪ್ಲೀಟ್ ಕಮರ್ಷಿಯಲ್ ಎಲಿಮೆಂಟ್ಸ್ ಇರುವ ಗ್ರಾಮೀಣ ಸೊಗಡಿನ ಕಥೆ. ವಿನಯ್ ರಾಜ್‌ಕುಮಾರ್‌ಅವರು ಈವರೆಗೆ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘ ಶೆಟ್ಟಿ ಅವರದು 'ಕುಸುಮ' ಎಂಬ ವಿಶಿಷ್ಟ ಪಾತ್ರ' ಎಂದು ಮಾಹಿತಿ ನೀಡಿದರು.

'ಈ ಹಿಂದೆ ಕಲಾವಿದರ ಸಂಘದ ಆವರಣದಲ್ಲೇ ಅಪ್ಪ (ರಾಘವೇಂದ್ರ ರಾಜ್‌ಕುಮಾರ್), ದೊಡ್ಡಪ್ಪ (ಶಿವರಾಜ್‌ಕುಮಾರ್) ಹಾಗೂ ಚಿಕ್ಕಪ್ಪ (ಪುನೀತ್ ರಾಜ್‌ಕುಮಾರ್) ಅವರ ಸಮ್ಮುಖದಲ್ಲಿ ನಮ್ಮ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಈಗ ಅದೇ ಜಾಗದಲ್ಲಿ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿರುವುದು ಭಾವುಕ ಮತ್ತು ಸಂತೋಷದ ಸಂಗತಿ. ಇದು ನನ್ನ ಕೆರಿಯರ್‌ನ 9ನೇ ಸಿನಿಮಾ'ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು ವಿನಯ್. ನಾಯಕಿ ಮೇಘ ಶೆಟ್ಟಿ ತಮ್ಮ ಪಾತ್ರದ ಹೆಸರಿನಲ್ಲೇ ಹಾಡು ಮೂಡಿಬಂದಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು.

ವಿಶೇಷ ಪಾತ್ರದಲ್ಲಿ ನಟ ಲೂಸ್ ಮಾದ ಯೋಗಿ

ಗ್ರಾಮಾಯಣ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಚಿತ್ರದಲ್ಲಿ ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ದಿವಂಗತ ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಮುಂತಾದ ಅನುಭವಿ ಕಲಾವಿದರ ದೊಡ್ಡ ಪಡೆಯೇ ಇದೆ. ವಿಶೇಷವಾಗಿ 'ಲೂಸ್ ಮಾದ' ಯೋಗಿ ಅವರು ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.

'ಕನಕರಾಜ'ಚಿತ್ರದ ಮೋಷನ್ ಪೋಸ್ಟರ್ ಮತ್ತು ಹಾಡು ಬಿಡುಗಡೆ



ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್‌ಸನತ್ ಕುಮಾರ್ ಅವರು ನಿರ್ಮಿಸಿರುವ, ಡಾ.ವಿ.ನಾಗೇಂದ್ರಪ್ರಸಾದ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯನ್ನೂ ಮಾಡಿರುವ, ಆರ್‌ರವೀಂದ್ರ ನಿರ್ದೇಶಿಸಿರುವ ಹಾಗೂ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ನಾಯಕನಾಗಿ ನಟಿಸಿರುವ ಕನಕರಾಜ ಚಿತ್ರದ ಮೊದಲ ಹಾಡು ಹಾಗೂ ಮೋಷನ್ ಪೋಸ್ಟರ್‌ಬಿಡುಗಡೆ ಸಮಾರಂಭ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನೆರವೇರಿತು.

ಡಾ.ವಿ.ನಾಗೇಂದ್ರಪ್ರಸಾದ್ ಬರೆದು ಸಂಗೀತ ಸಂಯೋಜಿಸಿರುವ ಚಿತ್ರದ ಮೊದಲ ಹಾಡನ್ನು ಮಾಜಿ ಸಚಿವರಾದ ಎಚ್ ಎಂ ರೇವಣ್ಣ ಅವರು ಅನಾವರಣ ಮಾಡಿದರು.ಮೋಷನ್ ಪೋಸ್ಟರ್ ಹಿರಿಯ ನಟ ದೊಡ್ಡಣ್ಣ ಅವರಿಂದ ಬಿಡುಗಡೆಯಾಯಿತು. ರಾಜಕೀಯ ಮುಖಂಡರಾದ ವೆಂಕಟೇಶ್, ನಿರ್ಮಾಪಕರ ಸಂಘದ ಉಪಾಧ್ಯಕ್ಷರಾದ ನಂದಿಹಾಳ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕನಕರಾಜ ಚಿತ್ರಕ್ಕೆ ಶುಭ ಕೋರಿದರು.

ಇದೊಂದು ವಿಭಿನ್ನ ಕಥೆ. ಯುವಜನತೆಯನ್ನು ಮನದಲ್ಲಿಟ್ಟಿಕೊಂಡು ವಿ.ನಾಗೇಂದ್ರಪ್ರಸಾದ್ ಅವರು ಕಥೆ ಬರೆದಿರುವ ಸಿನಿಮಾ ಕೂಡ. ಅನೂಪ್ ರೇವಣ್ಣ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ನಿಮಿಷ ನಟಿಸಿದ್ದಾರೆ. ಹಿರಿಯ ಕಲಾವಿದರಾದ ಶ್ರೀನಾಥ್, ರಾಮಕೃಷ್ಣ,ಪದ್ಮಾವಾಸಂತಿ, ಯಮುನ ಶ್ರೀನಿಧಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ರವೀಂದ್ರ ಅವರ ನಿರ್ದೇಶನ ಕೂಡ ಚೆನ್ನಾಗಿದೆ.ಇಂದು ಮೊದಲ ಹಾಡಿನ ಬಿಡುಗಡೆಯಾಗಿದೆ. ಇನ್ನೂ ಮೂರು ಹಾಡುಗಳು ಚಿತ್ರದಲ್ಲಿದೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಎಸ್ ಅರ್ ಸನತ್ ಕುಮಾರ್.

ನಿರ್ಮಾಪಕ ಸನತ್ ಕುಮಾರ್ ಹಾಗೂ ನಿರ್ದೇಶಕ ರವೀಂದ್ರ ಅವರು ಈ ಚಿತ್ರದ ಸಂಗೀತ ನಿರ್ದೇಶನದ ಜೊತೆಗೆ,ಕಥೆ,ಚಿತ್ರಕಥೆಯನ್ನು ನೀವೇ ಬರೆಯಬೇಕೆಂದು ಹೇಳಿದರು.ಇಂದಿನ ಯುವಪೀಳಿಗೆಗೆ ಹತ್ತಿರವಾದ ಕಥೆಯಿದು.ಚಿತ್ರದಲ್ಲಿ ನಾಯಕ ಮುಖ್ಯಮಂತ್ರಿಗಳ ಅಭಿಮಾನಿಯಾಗಿರುತ್ತಾನೆ ಎಂದು ಕಥೆಯ ಕುರಿತು ಡಾ.ವಿ.ನಾಗೇಂದ್ರಪ್ರಸಾದ್ ಹೇಳಿದರು.

ನನ್ನದು ಈ ಚಿತ್ರದಲ್ಲಿ ವಕೀಲನ ಪಾತ್ರ. ಮುಖ್ಯಮಂತ್ರಿ ರಾಮಯ್ಯ ಅವರ ಅಭಿಮಾನಿಯಾಗಿರುತ್ತೇನೆ ಎಂದು ನಾಯಕ ಅನೂಪ್ ರೇವಣ್ಣ ತಿಳಿಸಿದರು.ಕನಕರಾಜ, ನನ್ನ ಹಾಗೂ ನಿರ್ಮಾಪಕರ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡದ ಪ್ರತಿಯೊಬ್ಬರಿಗೂ ನಿರ್ದೇಶಕ ಆರ್ ರವೀಂದ್ರ ಧನ್ಯವಾದ ಹೇಳಿದರು.

ನಾಯಕಿ ನಿಮಿಷ, ನಟ ಸುಂದರರಾಜ್, ನಟಿಯರಾದ ಪದ್ಮಾವಾಸಂತಿ, ಯಮುನ ಶ್ರೀನಿಧಿ, ನಟ ಸಹ ನಿರ್ಮಾಪಕ ಮಂಜುನಾಥ್ ಅರಸ್, ಛಾಯಾಗ್ರಾಹಕ ಪ್ರಮೋದ್ ಭಾರತೀಯ ಹಾಗೂ ಗಾಯಕ ಚೇತನ್ ನಾಯಕ್ ಮುಂತಾದವರು ಕನಕರಾಜ ಚಿತ್ರದ ಕುರಿತು ಮಾತನಾಡಿದರು.

ಶಿವಣ್ಣನ ಜೊತೆ 'ಕಬ್ಜ'ಕ್ಕಿಂತ ದೊಡ್ಡ ಚಿತ್ರಕ್ಕೆ ಆರ್. ಚಂದ್ರು ಪ್ಲ್ಯಾನ್; ಪರಭಾಷೆಯ ಸ್ಟಾರ್ ನಟರು ಸಾಥ್

ಎಲ್ಲೆಲ್ಲೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ದರ್ಬಾರ್ ನಡೀತಿದೆ. ಕನ್ನಡದಲ್ಲಿ ಕೂಡ ಅಂತಹ ಪ್ರಯತ್ನಗಳು ಶುರುವಾಗಿದೆ.'ಕಬ್ಜ' ಸಿನಿಮಾ ನಿರ್ಮಿಸಿ,ನಿರ್ದೇಶನ ಮಾಡಿದ್ದ ಆರ್. ಚಂದ್ರು ಬಳಿಕ ಸೈಲೆಂಟ್ ಆಗಿದ್ದಾರೆ.ಆರ್.ಸಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಹುಭಾಷೆಗಳಲ್ಲಿ 5 ಸಿನಿಮಾಗಳನ್ನು ಘೋಷಿಸಿದ್ದರು.ಅದರಲ್ಲಿ 'ಫಾದರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

ಇದೀಗ ಶಿವರಾಜ್ ಕುಮಾರ್ ಕಾಂಬಿನೇಷನ್‌ನಲ್ಲಿ ಆರ್. ಚಂದ್ರು ಭಾರೀ ಪ್ರಾಜೆಕ್ಟ್ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.ಈ ಹಿಂದೆಯೇ ಈ ಬಗ್ಗೆ ಮಾಹಿತಿ ನೀಡಿದ್ದರು.ಇದೀಗ ಸ್ಕ್ರಿಪ್ಟ್ ಕೆಲಸಗಳು ಭರದಿಂದ ಸಾಗುತ್ತಿದ್ದು ಈ ವರ್ಷವೇ ಸಿನಿಮಾ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಶಿವಣ್ಣ ಹಾಗೂ ಚಂದ್ರು ಕಾಂಬಿನೇಷನ್‌ನಲ್ಲಿ 'ಮೈಲಾರಿ' ಸಿನಿಮಾ 16 ವರ್ಷಗಳ ಹಿಂದೆ ತೆರೆಗೆ ಬಂದು ಗೆದ್ದಿತ್ತು.ಸಿನಿಮಾ ಚಿತ್ರೀಕರಣ ಆರಂಭಿಸಿ 14 ವರ್ಷ ಪೂರೈಸಿದ ಸಮಯದಲ್ಲಿ ಮತ್ತೆ ಶಿವಣ್ಣನ ಜೊತೆ ಸಿನಿಮಾ ಮಾಡುವುದಾಗಿ ಚಂದ್ರು ಹೇಳಿದ್ದರು.

'ಕನ್ನಡದ ಸೂಪರ್ ಹಿಟ್ ಚಿತ್ರ ಮೈಲಾರಿ ಮುಹೂರ್ತಕ್ಕೆ 14 ವರ್ಷಗಳು ತುಂಬಿದ ಈ ಶುಭ ಸಂದರ್ಭದಲ್ಲಿ,ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್‌ರವರಿಗೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ ಧನ್ಯವಾದಗಳು' ಎಂದು ಚಂದ್ರು ಟ್ವೀಟ್ ಮಾಡಿದ್ದರು.ಅಂದಹಾಗೆ ಈ ಚಿತ್ರದಲ್ಲಿ ಪರಭಾಷೆಯ ಸ್ಟಾರ್ ಹೀರೊಗಳು ಕೂಡ ನಟಿಸುತ್ತಾರೆ ಎಂದು ಹೇಳಲಾಗ್ತಿದೆ.ಮೂಲಗಳ ಪ್ರಕಾರ ಈ ಬಾರಿ ಚಂದ್ರು ದೊಡ್ಡ ಮಟ್ಟದಲ್ಲೇ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.

'ಕಬ್ಜ' ಸಿನಿಮಾ ಫಲಿತಾಂಶ ಏನೇ ಇದ್ದರೂ ನಷ್ಟವಾಗಲಿಲ್ಲ ಎಂದು ಆರ್. ಚಂದ್ರು ಹೇಳಿದ್ದರು. ಉಪೇಂದ್ರ ನಟನೆಯ ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಶಿವಣ್ಣ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಸದ್ಯ ಶಿವಣ್ಣ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಆ ಸಿನಿಮಾಗಳನ್ನೆಲ್ಲಾ ಮುಗಿಸಿದ ಬಳಿಕ ಆರ್.ಚಂದ್ರು ಜೊತೆ ಕೈಜೋಡಿಸಲಿದ್ದಾರೆ.

ದೊಡ್ಡ ಸಿನಿಮಾ ಆಗಿರುವುದರಿಂದ ಹೆಚ್ಚು ಕಾಲ್‌ಶೀಟ್ ದಿನ ಬೇಕಿದೆ.ಬೇರೆ ಸಿನಿಮಾಗಳ ನಡುವೆ ಮಾಡುವುದು ಬೇಡ.ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ಶಿವಣ್ಣನ ಕಾಲ್ ಶೀಟ್ ಕೇಳುವ ಆಲೋಚನೆಯಲ್ಲಿದ್ದಾರೆ ಚಂದ್ರು. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬೇರೆ ಭಾಷೆಯ ದೊಡ್ಡ ಕಲಾವಿದರನ್ನು ಅತಿಥಿ ಪಾತ್ರಗಳಲ್ಲಿ ತೋರಿಸುವ ಟ್ರೆಂಡ್ ನಡೀತಿದೆ.ಶಿವಣ್ಣ ಹಾಗೂ ಆರ್.ಚಂದ್ರು ಚಿತ್ರದಲ್ಲಿ ಕೂಡ ಅದೇ ಪ್ಲ್ಯಾನ್ ಮಾಡಲಾಗ್ತಿದೆ.ಅಕ್ಕಪಕ್ಕದ ಇಂಡಸ್ಟ್ರಿಯಿಂದ ಯಾರು ಬರ್ತಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

'ಫಾದರ್'ಜೊತೆಗೆ 'POK', 'ಶ್ರೀರಾಮಬಾಣ ಚರಿತ', 'ಡಾಗ್','ಕಬ್ಜ-2' ಸಿನಿಮಾ ಗಳನ್ನು ಆರ್.ಚಂದ್ರು ಘೋಷಣೆ ಮಾಡಿದ್ದಾರೆ. ಅದರಲ್ಲಿ 'POK' ಹಾಗೂ 'ಕಬ್ಜ-2' ಸಿನಿಮಾಗಳನ್ನು ತಾವೇ ನಿರ್ದೇಶನ ಮಾಡುವುದಾಗಿ ಹೇಳಿದ್ದರು.ಶಿವಣ್ಣ ನಟನೆಯ 'ಪೆದ್ದಿ' ಸಿನಿಮಾ ಜೂನ್ 4ಕ್ಕೆ ತೆರೆಗೆ ಬಂದಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ರಜನಿಕಾಂತ್ ಜೊತೆ 'ಜೈಲರ್'-2 ಚಿತ್ರದಲ್ಲಿ ಮತ್ತೆ ನರಸಿಂಹ ಆಗಿ ಅಬ್ಬರಿಸಿದ್ದಾರೆ.

ತೆಲುಗಿನ 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಸೆಂಚುರಿ ಸ್ಟಾರ್‌ನಟಿಸುತ್ತಿದ್ದಾರೆ. 'ಡ್ಯಾಡ್' ಎಂಬ ಕನ್ನಡ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. 'ಉತ್ತರಕಾಂಡ' ಹಾಗೂ '666 ಆಪರೇಷನ್ ಡ್ರೀಮ್ ಥಿಯೇಟರ್' ಸೇರಿ ಹಲವು ಸಿನಿಮಾಗಳು ಅವರ ಕೈಯಲ್ಲಿದೆ. ಶೀಘ್ರದಲ್ಲೇ ಹೀರೊ ಆಗಿ ತಮಿಳು ಚಿತ್ರರಂಗ ಪ್ರವೇಶಿಸಲಿದ್ದಾರೆ.



ಬಂಟರ ಸಂಘ ಡೊಂಬಿವಲಿ : ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಯೋಗ ದಿನಾಚರಣೆ ಮತ್ತು ವೈದ್ಯಕೀಯ ಶಿಬಿರ

ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಆರೋಗ್ಯವಂತರಾಗಿ ಬಾಳಬಹುದು - ಸುಕುಮಾರ್ ಶೆಟ್ಟಿ





(ಚಿತ್ರ, ವರದಿ : ರವಿ ಬಿ. ಅಂಚನ್ ಪಡುಬಿದ್ರಿ)

ಡೊಂಬಿವಲಿ, ಜೂ. 23- ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಅಕ್ಷರಶಃ ಸತ್ಯ. ದಿನನಿತ್ಯ ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಬಹುದು. ಮನಸ್ಸನ್ನು ಹತೋಟಿಯಲ್ಲಿಡಲು ಯೋಗ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಳೆದ 11 ವರ್ಷದಿಂದ ಪ್ರಾದೇಶಿಕ ಸಮಿತಿಯ ಮಹಿಳೆಯರು ಆನ್‌ಲೈನ್ ಮೂಲಕ ಅಥವಾ ಯೋಗ ಸೆಂಟರ್‌ಗೆ ಹೋಗಿ ಯೋಗವನ್ನು ಮಾಡುವ ಮೂಲಕ ಹಾಗೂ ಜೂನ್ 21ರಂದು ಒಟ್ಟಾಗಿ ಯೋಗ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಆರೋಗ್ಯವಂತರಾಗಿ ಬಾಳಬಹುದು ಎಂದು ಬಂಟರ ಸಂಘ ಮುಂಬಯಿಯ ಪೂರ್ವವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಸುಕುಮಾರ್ ಶೆಟ್ಟಿ ನುಡಿದರು.

ಅವರು ಜೂನ್ 21ರ ಸಂಜೆ ಡೊಂಬಿವಲಿ ಅಜ್ದೆಪಾಡ ಶ್ರೀ ಅಯ್ಯಪ್ಪ ದೇವಸ್ಥಾನದ ಸುಧರ್ಮ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿಯ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಜರಗಿದ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಾರ್ಯಾಧ್ಯಕ್ಷೆಯ ಮಾತು :

ಸಮಾಜದ ಮಹಿಳೆಯರನ್ನು ಒಗ್ಗೂಡಿಸುವ ಕಾರ್ಯ ಮಹಿಳಾ ವಿಭಾಗ ನಿರಂತರ ಮಾಡುತ್ತಾ ಬಂದಿದೆ. ಮಹಿಳಾ ವಿಭಾಗದ ಹೆಚ್ಚಿನ ಕಾರ್ಯಕ್ರಮದಲ್ಲಿ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ನಾವು ವೈದ್ಯಕೀಯ ಶಿಬಿರವನ್ನು ಮಾಡುತ್ತಾ ಬರುತ್ತಿದ್ದೇವೆ. ಯೋಗದಿಂದ ನಾವು ಹಲವಾರು ರೋಗಗಳನ್ನು ಗುಣಪಡಿಸಬಹುದು ಹಾಗೂ ಯೋಗ ಮಾಡಿದರೆ ಮನಸ್ಸನ್ನು ಏಕಾಗ್ರತೆಯಿಂದ ಹತೋಟಿಯಲ್ಲಿಡಬಹುದು.
- ಯೋಗಿನಿ ಸುಕುಮಾರ್ ಶೆಟ್ಟಿ (ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ)

ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರ್ ಮಾತನಾಡುತ್ತಾ, 2014ರಲ್ಲಿ ಭಾರತ ದೇಶ ಯೋಗವನ್ನು ವಿಶ್ವ ಸಂಸ್ಥೆಯಲ್ಲಿ ನೊಂದಾಯಿಸಿದೆ. ಪ್ರತಿಯೊಬ್ಬರೂ ದಿನಾಲೂ ಅರ್ಧ ಗಂಟೆ ಯೋಗಾಭ್ಯಾಸವನ್ನು ಮಾಡಿದರೆ ಆರೋಗ್ಯವಂತರಾಗಿರಬಹುದು ಹಾಗೂ ನಮ್ಮ ಮನಸ್ಸನ್ನು ಹತೋಟಿಯಲ್ಲಿಡಬಹುದು. ಪ್ರತಿಯೊಬ್ಬರೂ ಮನೆಯಲ್ಲಿ ಯೋಗವನ್ನು ಮಾಡಿ ತಮ್ಮ-ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿರಿ ಎಂದರು.

ವೈದ್ಯರ ಅನಿಸಿಕೆ :

ಮಹಿಳೆ ಮನೆಯ ಬೆನ್ನೆಲುಬು. ಮಕ್ಕಳು, ಮನೆ ಕೆಲಸ, ಅಡುಗೆಯ ಬಗ್ಗೆ ಕಾಳಜಿ ವಹಿಸುತ್ತಾಳೆ. ಆದರೆ ಮಹಿಳೆಯರು ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ನಿತ್ಯ ಕಡಿಮೆ ಪಕ್ಷ 45 ನಿಮಿಷ ಏಕಾಗ್ರತೆಯಿಂದ ನಡೆಯಬೇಕು ಇದು ಆರೋಗ್ಯಕ್ಕೆ ರಾಮ ಬಾಣ. 45 ವರ್ಷದ ನಂತರ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆ ಕಂಡು ಬರುತ್ತದೆ. ಆದುದರಿಂದ ನಾಲ್ಕು ವರ್ಷಕೊಮ್ಮೆ ಸೊನೋಗ್ರಾಫಿ, ಮೊಮೋಗ್ರಾಫಿ ಮಾಡಿಸಿಕೊಂಡು ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಹಾಗೂ ಯೂಟ್ಯೂಬ್‌ನ ಹಲವು ವಿಡಿಯೋಗಳನ್ನು ನೋಡುವ ಮೂಲಕ ಪ್ರಥಮ ಹಂತದ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಬಹುದು. ಪ್ರೊಟೀನ್‌ಯುಕ್ತ ಆಹಾರ, ಎಂಟು ಗಂಟೆ ನಿದ್ರೆ, ಅರ್ಧ ಗಂಟೆ ಧ್ಯಾನ ಮಾಡಿದರೆ ಆರೋಗ್ಯಕ್ಕೆ ಉತ್ತಮ. ಆರೋಗ್ಯದಲ್ಲಿ ಯಾವುದೇ ಕುಂದು-ಕೊರತೆ ಕಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.
- ಡಾ| ಹೇತಲ್ ಸಿಂಗ್.

ಯೋಗ ಶಿಕ್ಷಕಿ ಪದ್ಮಪ್ರಿಯಾ ಬಲ್ಲಾಳ್ ಮಾತನಾಡುತ್ತಾ, ಯೋಗವನ್ನು ನಾವು ಜೀವನದ ಒಂದು ಅಂಗವನ್ನಾಗಿಸಿಕೊಳ್ಳಬೇಕು. ಭಾರತ ದೇಶದ ಅತ್ಯಮೂಲ್ಯವಾದ ವಿಜ್ಞಾನ ಯೋಗ. ಯೋಗದಿಂದ ನಮ್ಮ ದೇಹ, ಮನಸ್ಸನ್ನು ಸಮತೋಲನದಲ್ಲಿಡಬಹುದು. ಯೋಗದಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಹಲವು ರೋಗಗಳನ್ನು ನಿಯಂತ್ರಣದಲ್ಲಿಡಬಹುದು. ದೇಹ, ಮನಸ್ಸು, ಆತ್ಮವನ್ನು ಬೆಸೆಯುವ ಕಾರ್ಯ ಯೋಗ ಮಾಡುತ್ತದೆ. ಯೋಗವನ್ನು ನಾವು ದಿನನಿತ್ಯ ಮಾಡಿದರೆ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭ ಸಿಗುತ್ತದೆ ಎಂದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆ ಯೋಗಿನಿ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ವತಿಯಿಂದ ಸಭಾಧ್ಯಕ್ಷರನ್ನು, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರನ್ನು, ಯೋಗ ಶಿಕ್ಷಕಿ ಹಾಗೂ ವೈದ್ಯಕೀಯ ಶಿಬಿರದ ವೈದ್ಯರನ್ನು ಸತ್ಕರಿಸಲಾಯಿತು. ಸುನಂದಾ ಶೆಟ್ಟಿ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲೆ ಪೂರ್ಣಿಮಾ ಶೆಟ್ಟಿ, ಲತಾ ಶೆಟ್ಟಿ, ಸುಧಾ ಶೆಟ್ಟಿ, ಪ್ರತಿಭಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಿಕ್ಷಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.

ಬಂಟ್ಸ್ ಎಸೋಸಿಯೇಶನ್ ಪುಣೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ಯೋಗದಿಂದ ಮಾನಸಿಕ, ದೈಹಿಕ, ಮನಶಾಂತಿ ಸಿಗಲು ಸಾಧ್ಯ - ರೋಹಿತ್ ಶೆಟ್ಟಿ ನಗ್ರಿಗುತ್ತು





(ಚಿತ್ರ, ವರದಿ : ಹರೀಶ್ ಮೂಡುಬಿದ್ರಿ)

ಪುಣೆ, ಜೂ. 23- ನಮ್ಮ ದೇಹಕ್ಕೆ ಸ್ವಶಕ್ತಿಯನ್ನು ತಂದು ಆರೋಗ್ಯಪೂರ್ಣ ಜೀವನಕ್ಕೆ ಅಮೃತದಂತೆ ಪರಿಣಾಮ ಯೋಗದಿಂದ ದೊರೆಯುತ್ತದೆ. ಯೋಗ ನಮ್ಮ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಒಂದು ಅಂಗ. ಪುರಾತನ ಕಾಲದಿಂದಲೂ ಬಹಳ ಅಭಿವೃದ್ಧಿ ಪಥದಲ್ಲಿ ನಡೆದು ಬಂದಿರುವ ಜೀವನ ಪದ್ಧತಿ. ಮನಸ್ಸು ಮತ್ತು ದೇಹವನ್ನು ಒಂದಕ್ಕೊಂದು ಸಂಪರ್ಕಿಸುವ ಈ ಯೋಗದಿಂದ ಎಲ್ಲ ರೋಗಗಳು ದೂರವಾಗಬಹುದು. ನಮ್ಮ ದೇಹ ಸದೃಢಗೊಳ್ಳಲು ಮತ್ತು ಏಕಾಗ್ರತೆಯಿಂದ ಮನಸ್ಸಿಗೆ ಶಾಂತಿಯನ್ನು ಪಡೆಯಲು ಯೋಗವನ್ನು ಪ್ರತಿನಿತ್ಯ ಮಾಡುತ್ತಿರಬೇಕು. ಪ್ರಧಾನಿ ಮೋದಿಯವರ ಸಂಕಲ್ಪದಂತೆ ಭಾರತದಲ್ಲಿ ಯೋಗ ದಿನಾಚರಣೆಯ ಪರ್ವ ಶುರುವಾಗಿ ಇಂದು ಪ್ರಪಂಚದ ಮೂಲೆ ಮೂಲೆಯಲ್ಲೂ ಯೋಗಕ್ಕೆ ಮಾನ್ಯತೆ ಸಿಕ್ಕಿದೆ. ಯೋಗದಿಂದ ಆಗುವ ಅನುಕೂಲಗಳನ್ನು ಅರಿತಿದ್ದಾರೆ. ಯೋಗದಲ್ಲಿ ನಾವೆಲ್ಲರೂ ಜ್ಞಾನ ಪಡೆದಂತೆ ನಮ್ಮ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ಯೋಗದ ಮಹತ್ವವನ್ನು ತಿಳಿಸುವ ಅಗತ್ಯತೆ ಇದೆ. ನಮ್ಮ ಯೋಗ ಗುರು ಹೀರಾ ಹೆಗ್ಡೆ ಎರಡು ವರ್ಷಗಳಿಂದ ಯೋಗ ದಿನಾಚರಣೆಯ ದಿನ ನಮ್ಮೊಂದಿಗೆ ಇದ್ದು ಯೋಗದ ಮಹತ್ವ ಮತ್ತು ಯೋಗದ ಆಸನಗಳನ್ನು ಕಲಿಸುವ ಮೂಲಕ ಎಲ್ಲರೂ ಆರೋಗ್ಯ ಭಾಗ್ಯ ಪಡೆಯುವಂತಾಗಲು ಸಹಕರಿಸಿದ್ದಾರೆ ಹಾಗು ನಮ್ಮ ಸಂಘದ ಹೆಚ್ಚಿನ ಪದಾಧಿಕಾರಿಗಳು ಈ ಯೋಗ ದಿನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಪ್ರತಿ ವರ್ಷವೂ ಹೆಚ್ಚಿನ ಸಮಾಜ ಬಾಂಧವರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಪುಣೆ ಬಂಟ್ಸ್ ಎಸೋಸಿಯೇಶನ್‌ನ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ನುಡಿದರು.

ಯೋಗದಿಂದ ಎಂಥಹ ಆರೋಗ್ಯ ಭಾಗ್ಯ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದನ್ನು ಬಹಳಷ್ಟು ಜನ ಕೆಲಸ-ಕಾರ್ಯಗಳ ಒತ್ತಡ, ಸಮಯದ ಅಭಾವದಿಂದ ಪ್ರಾಮುಖ್ಯವಾಗಿ ಪರಿಗಣಿಸುತ್ತಿಲ್ಲ. ನಮ್ಮ ದಿನಚರಿಯಲ್ಲಿ ಯೋಗಕ್ಕೆ ಕೇವಲ 30 ನಿಮಿಷದ ಸಮಯ ನೀಡಿ ಪ್ರತಿನಿತ್ಯ ಯೋಗ ಮಾಡಿದರೆ ಅದರ ಫಲಿತಾಂಶವನ್ನು ಖಂಡಿತವಾಗಿ ಪಡೆಯಬಹುದು. ಇಂದಿನ ದಿನಗಳಲ್ಲಿ ಮಕ್ಕಳಲ್ಲಿಯೇ ಹಲವಾರು ರೀತಿಯ ತೊಂದರೆಗಳನ್ನು ಕಾಣುತ್ತೇವೆ. ಇದರ ನಿವಾರಣೆ ಯೋಗದಿಂದ ಸಾಧ್ಯ. ಯೋಗ ಕೇವಲ ಆಸನ ಮಾತ್ರ ಅಲ್ಲ ಅದು ನಮ್ಮ ದೇಹದ ಪ್ರತಿಯೊಂದು ಅಂಗ ಅಂಗಕ್ಕೂ ಬೇಕಾದ ಶಕ್ತಿಯನ್ನು ಕೊಡುತ್ತದೆ. ಯೋಗ ಒಂದು ಜೀವನ ವಿಧಾನ. ಮನಸ್ಸಿನ ಸಮತೋಲನೆ, ತಾಳ್ಮೆ ಮತ್ತು ಕಲೆ ನಮಗೆ ಕಲಿಸುವ ಒಂದು ಮಾರ್ಗ. ಯೋಗವು ನಿರಂತರ ಜೀವಮಾನದ ಜೊತೆಯಲ್ಲಿ ಸಾಗುತ್ತದೆ. ನಮ್ಮ ಜೀವನ ಮತ್ತು ಮನ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಅದ್ಭುತವಾದ ಕಾರ್ಯಕ್ರಮದಲ್ಲಿ ಭಾಗಿಯಾದುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಯೋಗ ತಜ್ಞೆಯಾಗಿ ನನ್ನ ಉಸ್ತುವಾರಿಯಲ್ಲಿ ಸುಂದರವಾದ ಮತ್ತು ಅರ್ಥಪೂರ್ಣವಾದ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಪುಣೆ ಬಂಟ್ಸ್ ಎಸೋಸಿಯೇಶನ್‌ನ ಅಧ್ಯಕ್ಷ ರೋಹಿತ್ ಶೆಟ್ಟಿ ಮತ್ತು ಎಲ್ಲರಿಗೂ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. **- ಹೀರಾ ಹೆಗ್ಡೆ (ಅಂತಾರಾಷ್ಟ್ರೀಯ ಯೋಗ ಶಿಕ್ಷಕಿ ಮತ್ತು ಸ್ವಾಸ್ಥ್ಯ ಶಿಕ್ಷಣ ತಜ್ಞೆ)**

ಯೋಗದಿಂದ ಆರೋಗ್ಯ ಎಂಬಂತೆ ನಮ್ಮ ನಿತ್ಯದ ಜೀವನ ಶೈಲಿಯಲ್ಲಿ ಯೋಗಕ್ಕೂ ಪ್ರಾತಿನಿಧ್ಯ ಇರಬೇಕು. ಮನುಷ್ಯನ ಶಾರೀರಿಕ ಸಮತೋಲನ ಕಾಪಾಡುವಲ್ಲಿ ಯೋಗ ಮಹತ್ತರವಾದ ಸ್ಥಾನವನ್ನು ಪಡೆದಿದೆ. ನಮ್ಮ ಸಂಘದ ಮೂಲಕ ವರ್ಷವೂ ಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಯೋಗ ಶಿಕ್ಷಕಿ ಹೀರಾ ಹೆಗ್ಡೆ ಯೋಗದಿಂದ ಮನುಷ್ಯನ ಆರೋಗ್ಯಕ್ಕೆ ಮತ್ತು ರೋಗ ನಿರೋಧಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಪಾಲ್ಗೊಂಡ ನಮ್ಮ ಸಂಘದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. **- ರೇಷ್ಮಾ ಆರ್. ಶೆಟ್ಟಿ (ಮಹಿಳಾ ಕಾರ್ಯಾಧ್ಯಕ್ಷೆ : ಬಂಟ್ಸ್ ಎಸೋಸಿಯೇಶನ್ ಪುಣೆ)**

ಬಂಟ್ಸ್ ಎಸೋಸಿಯೇಶನ್ ಪುಣೆಯ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂ. 21ರ ಶನಿವಾರದಂದು ಪುಣೆಯ ಧೋಲೆ ಪಾಟೀಲ್ ರೋಡ್‌ನಲ್ಲಿಯ ಆಹಾರ್ ಉಡುಪಿ ಹೋಟೆಲ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ಶಿಕ್ಷಕಿ, ಸ್ವಾಸ್ಥ್ಯ ಶಿಕ್ಷಕಿ ಹೀರಾ ಹೆಗ್ಡೆ ನೇತೃತ್ವದಲ್ಲಿ ಜರಗಿತು. ಬಂಟ್ಸ್ ಎಸೋಸಿಯೇಶನ್‌ನ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು, ಮಹಿಳಾ ವಿಭಾಗದ ಅಧ್ಯಕ್ಷೆ ರೇಷ್ಮಾ ಆರ್. ಶೆಟ್ಟಿ ಮತ್ತು ಸಮಿತಿ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಯೋಗ ದಿನಾಚರಣೆಗೆ ಚಾಲನೆ ನೀಡಿದರು.

ಮಹೇಶ್ ಹೆಗ್ಡೆ ಪೊಳಲಿ ಸ್ವಾಗತಿಸಿದರು. ಯೋಗ ಶಿಕ್ಷಕಿ ಹೀರಾ ಹೆಗ್ಡೆಯವರನ್ನು ಬಂಟ್ಸ್ ಎಸೋಸಿಯೇಶನ್ ವತಿಯಿಂದ ಶಾಲು ಪುಷ್ಪ ಗುಚ್ಛ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಹೀರಾ ಹೆಗ್ಡೆ ಯೋಗದ ಆಸನಗಳು ಮತ್ತು ಯೋಗದಿಂದ ದೈಹಿಕ ಮತ್ತು ಮಾನಸಿಕವಾಗಿ ಆಗುವ ಪ್ರಯೋಜನಗಳ ಬಗ್ಗೆ ಮತ್ತು ನಮ್ಮ ಜೀವನ ಶೈಲಿಯಲ್ಲಿ ಯೋಗದ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.

ನಂತರ ಹೀರಾ ಹೆಗ್ಡೆ ಮಾರ್ಗದರ್ಶನದಲ್ಲಿ ಯೋಗದ ವಿವಿಧ ಆಸನಗಳನ್ನು ಮತ್ತು ಪ್ರಾಣಾಯಾಮವನ್ನು ಸೇರಿದ ಎಲ್ಲಾ ಸಮಾಜ ಬಾಂಧವರು ಮಾಡಿದರು. ಸ್ಥಳದಾನ ನೀಡಿದ ಪ್ರದೀಪ್ ಶೆಟ್ಟಿಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪುಣೆ ಬಂಟ್ಸ್ ಎಸೋಸಿಯೇಶನ್‌ನ ಪ್ರಮುಖರಾದ ಪ್ರ. ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಮನೋಹರ್ ಶೆಟ್ಟಿ, ಜನ ಸಂಪರ್ಕಾಧಿಕಾರಿ ಪ್ರದೀಪ್ ಶೆಟ್ಟಿ, ಮಾಧ್ಯಮ ವಿಭಾಗದ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಹೆಗ್ಡೆ ಪೊಳಲಿ, ಜೊತೆ ಕಾರ್ಯದರ್ಶಿ ತಾರಾನಾಥ್ ರೈ ಸೂರಂಬೈಲು, ಪ್ರಮುಖರಾದ ಸುರೇಶ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆದೀಪ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಆರ್. ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆ ಸುಜಾತಾ ಎಸ್. ಹೆಗ್ಡೆ, ಕಾರ್ಯದರ್ಶಿ ಶರ್ಮಿಳಾ ಟಿ. ರೈ, ಲತಾ ಎಸ್. ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹೇಶ್ ಹೆಗ್ಡೆ ಪೊಳಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಂತರ ಉಪಾಹಾರ ನಡೆಯಿತು.

ಚಿಣ್ಣರ ಬಿಂಬ ಚಾರಿಟೇಬಲ್ ಟ್ರಸ್ಟ್ ಇದರ ಮೀರಾರೋಡ್ ಶಿಬಿರದ ಕನ್ನಡ ತರಗತಿಯ ಪ್ರಾರಂಭೋತ್ಸವ



ಮೀರಾರೋಡ್, ಜೂ.23- ಕನ್ನಡನಾಡಿನ ಸಂಸ್ಕಾರ -ಸಂಸ್ಕೃತಿಯನ್ನು ಪಸರಿಸುತ್ತಾ, ಮಹಾರಾಷ್ಟ್ರದ ಮಣ್ಣಿನಲ್ಲಿ ಕನ್ನಡದ ಕಹಳೆಯನ್ನು ಊದುತ್ತಾ , ಪ್ರಕಾಶ್ ಭಂಡಾರಿಯವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ವಿಶಿಷ್ಟವಾದ ಸಂಸ್ಥೆ ಚಿಣ್ಣರ ಬಿಂಬ ಚಾರಿಟೇಬಲ್ ಟ್ರಸ್ಟ್ . ಇದರ ಶಿಬಿರಗಳಲ್ಲೊಂದಾದ ಮೀರಾರೋಡ್ ಶಿಬಿರದ ಕನ್ನಡ ತರಗತಿಯ ಪ್ರಾರಂಭೋತ್ಸವವು ಜೂನ್ 14 ರಂದು ಮಧ್ಯಾಹ್ನ 2:30 ಕ್ಕೆ ಮೀರಾರೋಡ್ ಪೂರ್ವದ ಸೈಂಟ್ ಕ್ಲೇವಿಯರ್ ಶಾಲೆಯಲ್ಲಿ ನೆರವೇರಿತು.

ಚಿಣ್ಣರ ಬಿಂಬ ಸಂಸ್ಥೆಯು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸಿ ಬಲಿಷ್ಠ ಸುಸಂಸ್ಕೃತ ರಾಷ್ಟ್ರ ನಿರ್ಮಾಣ ಮಾಡಲು ಶ್ರಮಿಸುತ್ತಾ ಬಂದಿದೆ. ಮಕ್ಕಳು ಸುಮಧುರವಾಗಿ ಹಾಡುವ ಭಜನೆಯನ್ನು ಕೇಳುವುದೇ ಪರಮಾನಂದ. ಕನ್ನಡ ತರಗತಿಯ ಜೊತೆಗೆ ಮಕ್ಕಳ ಪ್ರತಿಭೆಯನ್ನು ಹೊರ ತರಲು ಅನೇಕ ವೇದಿಕೆಗಳನ್ನು ನಿರ್ಮಾಣ ಮಾಡಿಕೊಡುತ್ತಿರುವ ಏಕೈಕ ಸಂಸ್ಥೆ ಚಿಣ್ಣರ ಬಿಂಬ .

2026 ಮತ್ತು 2027 ನೇ ಸಾಲಿನ ಕನ್ನಡ ತರಗತಿಯ ಪ್ರಾರಂಭೋತ್ಸವವನ್ನು ಉದ್ಘಾಟಿಸಲು ಬಂಟ್ಸ್ ಸಂಘ ಮುಂಬೈ ಮೀರಾ -ಭಾಯಂದರ್‌ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿಯಾಗಿರುವ ರಮೇಶ್ ಎಂ ಶೆಟ್ಟಿ ಸಿದ್ದಕಟ್ಟೆ ಹಾಗೂ ಬಂಟ್ಸ್ ಫೋರಂ ಮೀರಾ -ಭಾಯಂದರ್‌ಸಮಿತಿಯ ಅಧ್ಯಕ್ಷರಾಗಿರುವ ಉದಯ ಎಂ ಶೆಟ್ಟಿ ಮಲಾರಬೀಡು ಇವರು ಆಗಮಿಸಿದ್ದರು.

ರಮೇಶ್ ಎಂ ಶೆಟ್ಟಿ ಸಿದ್ದಕಟ್ಟೆಯವರು ಮಾತನಾಡಿ, ಚಿಣ್ಣರ ಬಿಂಬದಲ್ಲಿ ನೀವೆಲ್ಲರೂ ಒಗ್ಗಟ್ಟಿನಿಂದ ಮಾಡುವ ಕೆಲಸ ನೋಡಿ ನನಗೆ ತುಂಬ ಸಂತೋಷವಾಗಿದೆ. ಮಕ್ಕಳು ಭಜನೆ ಹಾಡುವ ಕನ್ನಡ ಮಾತನಾಡುವ ರೀತಿ ನೋಡಿ ಇವರು ಮುಂದೆ ನಮ್ಮ ಸಂಸ್ಕೃತಿಯನ್ನು ಬಾನೆತ್ತರಕ್ಕೆ ಬೆಳೆಸುವುದರಲ್ಲಿ ಸಂಶಯವಿಲ್ಲ. ಎಲ್ಲಾ ಮಕ್ಕಳು ಚಿಣ್ಣರ ಬಿಂಬ ನೀಡುವ ಶಿಕ್ಷಣ ಪಡೆದು ಸುಸಂಸ್ಕೃತರಾಗಿ ಬಾಳಿ ನಿಮ್ಮ ಭವಿಷ್ಯ ಉಜ್ವಲವಾಗಲಿ. ನನ್ನ ಸಹಕಾರ ಯಾವತ್ತಿಗೂ ಇದೆ. ಚಿಣ್ಣರ ಬಿಂಬದ 25ನೇ ವರ್ಷದ ಬೆಳ್ಳಿ ಹಬ್ಬಕ್ಕೆ ಶುಭ ಹಾರೈಸಿದರು.

ಉದಯ್ ಎಂ ಶೆಟ್ಟಿ ಮಲಾರಬೀಡು ಇವರು ಮಾತನಾಡಿ ಚಿಣ್ಣರ ಬಿಂಬ ಸಂಸ್ಥೆ ಕನ್ನಡ, ಸಂಸ್ಕೃತಿ ಮತ್ತು ಜೀವನಮೌಲ್ಯಗಳನ್ನು ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದೆ. ಇಂಥ ಮಹತ್ತರವಾದ ಕೆಲಸದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದ್ದು ನನಗೆ ಸಂತೋಷದ ವಿಷಯ. ಈ ಸಂಸ್ಥೆಯ ಉತ್ತಮ ಕಾರ್ಯಗಳಿಗೆ ನನ್ನ ಪ್ರೋತ್ಸಾಹ ಮತ್ತು ಸಹಕಾರ ಸದಾ ಇರುತ್ತದೆ. ಚಿಣ್ಣರ ಬಿಂಬ ಮೀರಾ ರೋಡ್ ಶಿಬಿರವು ಇನ್ನಷ್ಟು ಬೆಳೆಯಲಿ ಹಾಗೂ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಜ್ಞಾನವನ್ನು ನೀಡುತ್ತಾ ಯಶಸ್ಸಿನ ಉತ್ತುಂಗಕ್ಕೆ ಏರಲಿ ಎಂದು ಹಾರೈಸಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು.

ಮಕ್ಕಳು ಗಣಪತಿಯ ಭಜನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಚಿಣ್ಣರ ಬಿಂಬದ ಸಂಚಾಲಕಿ ಆಶಾಲತಾ ದಿನಕರ್‌ಕೊಠಾರಿಯವರು ಸ್ವಾಗತಿಸಿ , ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವೇದಿಕೆಯಲ್ಲಿ ಭಜನೆ ಶಿಕ್ಷಕಿ ಶಾಂತ ಮುರುಳಿಧರ್‌ಆಚಾರ್ಯ, ಕನ್ನಡ ಶಿಕ್ಷಕಿ ಸುಲೋಚನ ಜಯರಾಜ್ ಶೆಟ್ಟಿ, ಶಿಬಿರ ಮುಖ್ಯಸ್ಥೆ ಸಂಧ್ಯಾ ಸುನಿಲ್ ನಾಯ್ಕ್, ಉಪಸ್ಥಿತರಿದ್ದರು. ನಂತರ ವಂದೇ ಮಾತರಂ ಗೀತೆಯೊಂದಿಗೆ ಕನ್ನಡ ತರಗತಿ ಪ್ರಾರಂಭವಾಯಿತು.

ಸುಜಾತಾ ಶೆಟ್ಟಿ, ಪೂರ್ಣಿಮಾ ಪೂಜಾರಿ, ಸುಪ್ರೀತಾ ಕೊಠಾರಿ, ಜಯಶ್ರೀ ಶೆಟ್ಟಿ, ನಿಶಾ ಖಾರ್ವಿ, ವಿಜಯಲಕ್ಷ್ಮಿ ಶೆಟ್ಟಿ, ಹಾಗೂ ಸ್ವಯಂಸೇವಕರು, ಹಳೆ ವಿದ್ಯಾರ್ಥಿಗಳು ಮತ್ತು ಪಾಲಕರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

2026- 2027ನೇ ಸಾಲಿನ ಮೀರಾ ರೋಡ್ ಶಿಬಿರದ ಮುಖ್ಯಸ್ಥೆಯಾಗಿ ಪ್ರಿಯಾಂಕ ಅಶೋಕ್ ಪೂಜಾರಿ, ಉಪ ಮುಖ್ಯಸ್ಥೆಯಾಗಿ ಪೂಜಾ ಚಂದ್ರಹಾಸ ಶೆಟ್ಟಿ, ಸಾಂಸ್ಕೃತಿಕ ಮುಖ್ಯಸ್ಥೆಯಾಗಿ ನಿಶಾ ಯೋಗೀಶ್ ಶೆಟ್ಟಿ, ಉಪಸಾಂಸ್ಕೃತಿಕ ಮುಖ್ಯಸ್ಥೆಯಾಗಿ ಸೌಮ್ಯ ಸುರೇಶ್ ಶೆಟ್ಟಿ ಇವರು ಆಯ್ಕೆಯಾದರು.

ಎಲ್ಲರಿಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಿಂದ ನೂತನ ವಾಹನ ಕೊಡುಗೆ



ಶಿರ್ವ, ಜೂ. 23- ಕಳೆದ 109 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಹಾಗೂ ಶತಮಾನೋತ್ಸವ ಆಚರಿಸಿರುವ ಶಿರ್ವದ ವಿದ್ಯಾವರ್ಧಕ ಸಂಘದ ಆಡಳಿತಕೊಳಪಟ್ಟ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ಆಡಳಿತ ಮಂಡಳಿ ಮತ್ತು ಶಾಲಾ ಶೈಕ್ಷಣಿಕ ಸಮಿತಿಯ ಸಂಯೋಜನೆಯಿಂದ ಸುಮಾರು 14 ಲಕ್ಷ ಮೌಲ್ಯದ ಶಾಲಾ ವಾಹನವನ್ನು ನೀಡಲಾಯಿತು. ಶಾಲಾ ಶೈಕ್ಷಣಿಕ ಸಮಿತಿಯ ಚೇರ್ಮನ್ ಎಸ್ ನಿತ್ಯಾನಂದ ಹೆಗ್ಡೆ, ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊಫೆಸರ್ ವೈ . ಭಾಸ್ಕರ್‌ಶೆಟ್ಟಿ ಅವರು ವಾಹನವನ್ನು ಮುಖ್ಯ ಶಿಕ್ಷಕ ಪ್ರಭಾಕರ ಎನ್ ಅವರಿಗೆ ಹಸ್ತಾಂತರಿಸಿದರು. ಈ ನೂತನ ವಾಹನದ ಕೊಡುಗೆಯ ಮಹತ್ತರ ಪಾತ್ರವನ್ನು ವಹಿಸಿದ ವಿದ್ಯಾಸಂಸ್ಥೆಯ ಮಹಾ ಪೋಷಕರೂ ಹಾಗೂ ಹಿತಚಿಂತಕರು ಆದ ಹರೀಶ್ ಶೆಟ್ಟಿ ಹಾಗೂ ಡಾ.ವಿದ್ಯಾ ಶೆಟ್ಟಿ ದಂಪತಿ ಸದಾ ಸ್ಮರಣೀಯ ಎಂದು ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರು ಮಾತನಾಡಿ ದಾನಿಗಳನ್ನು ಪ್ರಶಂಶಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಕಿರಣ್ ಜಿ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಶಕೀಲಾ ಹಾಗೂ ಶಾಲಾ ಪ್ರಾಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಶ್ರೀ ಆದಿಶಕ್ತಿ ಕನ್ನಡ ಶಾಲೆ ಮಾಜಿವಾಡ ಥಾಣೆ : ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ





ಥಾಣೆ, ಜೂ. 23- ಪರಿಸರದ ಹಿರಿಯ ಕನ್ನಡ ಸಂಸ್ಥೆಯಲ್ಲೊಂದಾದ ಶ್ರೀ ಆದಿಶಕ್ತಿ ಕನ್ನಡ ಸಂಘ ಮಾಜಿವಾಡ ಥಾಣೆ ಸಂಚಾಲಿತ ಶ್ರೀ ಆದಿಶಕ್ತಿ ಕನ್ನಡ ಶಾಲೆ ಮಾಜಿವಾಡ ಥಾಣೆ ಇಲ್ಲಿ ಜೂ. 16ರ ಮಂಗಳವಾರದಂದು ಸಮಗ್ರ ಶಿಕ್ಷಣ ಅಭಿಮಾನದ ಅಡಿಯಲ್ಲಿ ಮಹಾರಾಷ್ಟ್ರ ಸರಕಾರದ ವತಿಯಿಂದ ನೀಡಲಾದ ಉಚಿತ ಪಠ್ಯ ಪುಸ್ತಕವನ್ನು ಸಂಘ ಮತ್ತು ಶಾಲೆಯ ಅಧ್ಯಕ್ಷ ಭಾಸ್ಕರ್ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಈ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಾರಾಡಿ ಭಾಸ್ಕರ್ ಶೆಟ್ಟಿ ಮತ್ತು ಅಧ್ಯಕ್ಷರ ಹಾಗೂ ಸಂಘ ಮತ್ತು ಶಾಲೆಯ ಪದಾಧಿಕಾರಿಗಳ ಹಸ್ತದಿಂದ ವಿದ್ಯಾರ್ಥಿಗಳಿಗೆ ಈ ಉಚಿತ ಪುಸ್ತಕವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಭಾಸ್ಕರ್ ಎಂ. ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಸರಕಾರವು ನೀಡಿದ ಈ ಉಚಿತ ಪಠ್ಯ ಪುಸ್ತಕದ ಸದಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮ ರೀತಿಯಲ್ಲಿ ಅಭ್ಯಾಸವನ್ನು ಮಾಡಿ ತಮ್ಮ-ತಮ್ಮ ಭವಿಷ್ಯವನ್ನು ತಾವೆಲ್ಲರೂ ರೂಪಿಸಿಕೊಳ್ಳಬೇಕು ಮತ್ತು ಶಿಸ್ತು, ಸಮಯ ಪಾಲನೆಗೆ ಅತೀ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಹಿತ ನುಡಿಗಳನ್ನಾಡಿದರು.

ಸಮಾರಂಭದ ವೇದಿಕೆಯಲ್ಲಿ ಸಂಘ ಮತ್ತು ಶಾಲೆಯ ಗೌರವ ಪ್ರಧಾನ ಕಾರ್ಯದರ್ಶಿ ವಾದಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಮಾಧ್ಯಮಿಕ ವಿಭಾಗದ ಮುಖ್ಯೋಪಾಧ್ಯಾಯ ವೆಂಕಟರಮಣ ಶೆಣೈ ಎಲ್ಲರನ್ನೂ ಸ್ವಾಗತಿಸಿದರು ಮತ್ತು ಅತಿಥಿ ಗಣ್ಯರನ್ನು ಪರಿಚಯಿಸಿದರು. ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿ ಚೈತ್ರಾ ಅಧ್ಯಕ್ಷರನ್ನು ಅತಿಥಿಯವರನ್ನು ಪರಿಚಯಿಸಿದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶರ್ಮಿಳಾ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದ ಭಾಸ್ಕರ್ ಎಂ. ಶೆಟ್ಟಿಯವರನ್ನು ಹೂಗುಚ್ಛ ನೀಡಿ ಗೌರವಿಸಿದರು.

ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಾರಾಡಿ ಭಾಸ್ಕರ್ ಶೆಟ್ಟಿಯವರನ್ನು ಗೌರವಿಸಿದರು. ಕಾರ್ಯಕ್ರಮವನ್ನು ಪ್ರಾಥಮಿಕ ವಿಭಾಗದ ಸಹ ಶಿಕ್ಷಕ ಅನಿಲ್ ಬಿರಾದಾರ ನಿರೂಪಿಸಿದರು. ಪ್ರಾಥಮಿಕ ವಿಭಾಗದ ಸಹ ಶಿಕ್ಷಕ ಪ್ರಕಾಶ್ ಚಿಂತಾಮಣಿ ವಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಫಾದರ್ ಮುಲ್ಲರ್ ಸಂಸ್ಥೆಯ ಪ್ರತಿಷ್ಠಿತ ಡಾ| ಸಂಜೀವ್ ರೈ ಅತ್ಯುತ್ತಮ ಸಂಶೋಧಕ ಪ್ರಶಸ್ತಿ ಮುಡಿಗೇರಿಸಿಕೊಂಡ ರೆನೋಯ್ ಆಂಟನಿ ಒಲಿವೆರಾ

ಮುಂಬಯಿ, ಜೂ. 23- ಪದವಿ ಹಂತದ ಸಂಶೋಧನೆಯ ಬೆಳೆಯುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುವ ಗಮನಾರ್ಹ ಸಾಧನೆಯೊಂದರಲ್ಲಿ ಮಂಗಳೂರು ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜ್‌ನ ನರವಿಜ್ಞಾನ ತಂತ್ರಜ್ಞಾನ (ನ್ಯೂರೋಸೈನ್ಸ್ ಟೆಕ್ನಾಲಜಿ) ವಿದ್ಯಾರ್ಥಿ ರೆನೋಯ್ ಆಂಟನಿ ಒಲಿವೆರಾ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳು (ಎಫ್‌ಎಂಸಿಐ) ಕೊಡಮಾಡುವ ಪ್ರತಿಷ್ಠಿತ 'ಡಾ| ಸಂಜೀವ್ ರೈ ಅತ್ಯುತ್ತಮ ಸಂಶೋಧಕ' ಪ್ರಶಸ್ತಿಗೆ ಭಾಜನರಾಗಿದ್ದಾರೆ.



ಈ ಪ್ರಶಸ್ತಿಯು ಸಂಶೋಧನಾ ಸಾಧನೆಗಾಗಿ ಸಂಸ್ಥೆಯು ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದ್ದು, ವೈದ್ಯಕೀಯ, ಅಲೈಡ್ ಹೆಲ್ತ್, ಫಿಸಿಯೋಥೆರಪಿ, ನರ್ಸಿಂಗ್ ಮತ್ತು ಹೋಮಿಯೋಪತಿ ಸೇರಿದಂತೆ ತನ್ನ ಅಂಗ ಸಂಸ್ಥೆಗಳ ಕಾಲೇಜುಗಳಾದ್ಯಂತ ಅತ್ಯುತ್ತಮ ಸಾಧನೆಗೆ ಇದನ್ನು ನೀಡಲಾಗುತ್ತದೆ. ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ದೂರದರ್ಶಿ ನಾಯಕ ಡಾ| ಬಿ. ಸಂಜೀವ್ ರೈ ಅವರ ನೆನಪಿಗಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಇದು ವೈಜ್ಞಾನಿಕ ಸಂಶೋಧನೆ ಮತ್ತು ಶೈಕ್ಷಣಿಕ ಪಾಂಡಿತ್ಯಕ್ಕೆ ನೀಡಿದ ಮಹೋನ್ನತ ಕೊಡುಗೆಗಳನ್ನು ಗೌರವಿಸುತ್ತದೆ.

ರೆನೋಯ್ ಒಲಿವೆರಾ ಅವರು ಈ ವಿಶಿಷ್ಟ ಗೌರವವನ್ನು ಪಡೆದ ಏಕೈಕ ಎಂಬಿಬಿಎಸ್ ಯಾ ಎಂಡಿ ಅಲ್ಲದ ವಿದ್ಯಾರ್ಥಿಯಾಗಿದ್ದು, ಇದು ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗಕ್ಕೆ ಸಂದ ಪ್ರಮುಖ ಮೈಲಿಗಲ್ಲಾಗಿದೆ. ಅಲ್ಲದೆ, ಸಾಂಪ್ರದಾಯಿಕ ವೈದ್ಯಕೀಯ ವಿಭಾಗಗಳನ್ನು ಹೊರತುಪಡಿಸಿ ಇತರ ಕ್ಷೇತ್ರಗಳಲ್ಲೂ ಸಂಸ್ಥೆಯ ಸಂಶೋಧನಾ ಸಂಸ್ಕೃತಿ ವಿಸ್ತರಿಸುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ. ರೆನೋಯ್ ಅವರ ಈ ಸಾಧನೆಯು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯಲ್ಲಿ ಪದವಿ ವಿದ್ಯಾರ್ಥಿ ಸಂಶೋಧಕರ ಉದಯೋನ್ಮುಖ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ ಮತ್ತು ಸಂಸ್ಥೆಯ ವಿಕಸನಗೊಳ್ಳುತ್ತಿರುವ ಸಂಶೋಧನಾ ಪರಿಸರ ವ್ಯವಸ್ಥೆಗೆ ಅಲೈಡ್ ಹೆಲ್ತ್ ಸೈನ್ಸಸ್ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಕೊಡುಗೆಯನ್ನು ಎತ್ತಿ ತೋರಿಸುತ್ತದೆ.

ನ್ಯೂರೋಸೈನ್ಸ್, ಕಂಪ್ಯೂಟೇಶನಲ್ ಸೈನ್ಸ್, ಜೀನೋಮಿಕ್ಸ್ ಮತ್ತು ಗಣಿತ ಶಾಸ್ತ್ರವನ್ನು ಒಳಗೊಂಡ ಅವರ ಬಹು ಶಿಸ್ತೀಯ ಸಂಶೋಧನಾ ಕಾರ್ಯದ ಪ್ರಭಾವಶಾಲಿ ಪಥವನ್ನು ಈ ಮನ್ನಣೆಯು ಅನುಸರಿಸಿದೆ.

ಈ ವರ್ಷದ ಆರಂಭದಲ್ಲಿ, ಅವರು ಸ್ಪ್ರಿಂಗರ್ ನೇಚರ್ ಅಡಿಯಲ್ಲಿ ಮುಂಚೂಣಿಯಲ್ಲಿರುವ ಕ್ಯೂ ಒನ್ ಜರ್ನಲ್ ಆದ ನ್ಯೂರೋ ಇನ್ಫರ್ಮ್ಯಾಟಿಕ್ಸ್‌ನಲ್ಲಿ ಏಕ-ಲೇಖಕರಾಗಿ ಸಂಶೋಧನಾ ಪ್ರಬಂಧ ಪ್ರಕಟಿಸುವ ಮೂಲಕ ಪ್ರಮುಖ ಶೈಕ್ಷಣಿಕ ಮೈಲಿಗಲ್ಲನ್ನು ಸಾಧಿಸಿದ್ದರು.

ನ್ಯೂರಾನ್‌ಗಳಿಗಾಗಿ ಕ್ರಾಸ್-ಪ್ಲಾಟ್‌ಫಾರ್ಮ್ ನ್ಯೂರೋಟ್ರಾನ್ಸ್‌ಮಿಟರ್ ಮತ್ತು ಅಲಿಯಾಸ್ ಅಸ್ಪಷ್ಟತೆ ಎಂಬ ಶೀರ್ಷಿಕೆಯ ಅವರ ಅಧ್ಯಯನವು, ಪ್ರಮುಖ ನರವಿಜ್ಞಾನ ಡೇಟಾಬೇಸ್‌ಗಳು ಮತ್ತು ಕನೆಕ್ಟೋಮಿಕ್ಸ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ನ್ಯೂರಾನ್ ನಾಮಕರಣ ಮತ್ತು ನ್ಯೂರೋಟ್ರಾನ್ಸ್‌ಮಿಟರ್ ಟಿಪ್ಪಣಿಗಳಲ್ಲಿನ ಅಸಂಗತತೆಗಳನ್ನು ಪರಿಶೀಲಿಸಿತು. ಈ ಪ್ರಕಟಣೆಯು ಸಂಸ್ಥೆಯ ಪದವಿ ಹಂತದ ಸಂಶೋಧನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿದೆ.

‘ಕ್ರಿಕೆಟ್ ಕಿಟ್ ಖರೀದಿಸಲು ನನ್ನ ತಾಯಿ ಆಭರಣಗಳನ್ನು ಮಾರಿದರು’: ಪೋಷಕರ ತ್ಯಾಗಗಳನ್ನು ನೆನೆದ ಕ್ರಾಂತಿ ಗೌಡ್



ಹೊಸದಿಲ್ಲಿ, ಜೂ.23 - ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಿಯಮಿತ ಸದಸ್ಯೆಯಾಗಿದ್ದರೂ, ವೇಗಿ ಕ್ರಾಂತಿ ಗೌಡ್ ತಮ್ಮ ಬೇರುಗಳನ್ನು ಮತ್ತು ತಮ್ಮ ವೃತ್ತಿಜೀವನವನ್ನು ಬೆಂಬಲಿಸಲು ತಮ್ಮ ಪೋಷಕರು ಮಾಡಿದ ತ್ಯಾಗಗಳನ್ನು ಮರೆತಿಲ್ಲ ಮತ್ತು ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅವರ ನಂಬಿಕೆಗೆ ಪ್ರತಿಫಲ ನೀಡಲು ಬಯಸುವುದಾಗಿ ತಿಳಿಸಿದ್ದಾರೆ.

ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಬಂದ ಗೌಡ್, ತಮ್ಮ ತಾಯಿ ಕ್ರಿಕೆಟ್ ಕಿಟ್ ಖರೀದಿಸಲು ಆಭರಣಗಳನ್ನು ಮಾರಿದ್ದನ್ನು ನೆನಪಿಸಿಕೊಂಡರು. ‘ನಿಮ್ಮ ಕುಟುಂಬವು ನಿಮ್ಮನ್ನು ಬೆಂಬಲಿಸಿದರೆ, ಇತರರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ.

ಏಕೆಂದರೆ ಆ ಹೊರಗಿನವರು ನಿಮ್ಮನ್ನು ಬೆಂಬಲಿಸುತ್ತಿರುವುದಿಲ್ಲ. ಬಹಳಷ್ಟು ಸಮಸ್ಯೆಗಳಿದ್ದ ಕಾರಣ ಪ್ರತಿ ಹಂತದಲ್ಲೂ ನನ್ನೊಂದಿಗೆ ನಿಂತಿದ್ದಕ್ಕಾಗಿ ನನ್ನ ಕುಟುಂಬಕ್ಕೆ ನಾನು ಕೃತಜ್ಞಳಾಗಿದ್ದೇನೆ. ಯಾವಾಗಲೂ ಹಣದ ಕೊರತೆ ಇತ್ತು’ ಎಂದು ಜಿಯೋಸ್ಟಾರ್‌ಗೆ ತಿಳಿಸಿದರು. ಈಗ, ಗೌಡ್ ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ತನ್ನ ಕುಟುಂಬಕ್ಕೆ ಹೆಮ್ಮೆ ತರಬೇಕೆಂದು ಬಯಸುತ್ತಿದ್ದಾರೆ.

‘ನನ್ನ ತಾಯಿ ನನಗೆ ಸರಿಯಾದ ಕ್ರಿಕೆಟ್ ಕಿಟ್ ಖರೀದಿಸಲು ತನ್ನ ಆಭರಣಗಳನ್ನು ಮಾರಿಬಿಟ್ಟರು. ಅದೊಂದು ದೊಡ್ಡ ತ್ಯಾಗ. ನನ್ನ ಕುಟುಂಬ ನನಗಾಗಿ ತುಂಬಾ ಕೆಲಸ ಮಾಡುತ್ತಿತ್ತು ಮತ್ತು ಅದು ನನಗೆ ಜವಾಬ್ದಾರಿಯುತ ಭಾವನೆ ಮೂಡಿಸಿತು. ನಾನು ಅವರಿಗೆ ಏನನ್ನಾದರೂ ಹಿಂತಿರುಗಿಸಲು ಬಯಸಿದ್ದೆ. ಅವರ ತ್ಯಾಗವನ್ನು ನಾನು ಮೌಲ್ಯಯುತವಾಗಿಸಲು ಬಯಸಿದ್ದೆ. ತನ್ನ ಆಯ್ಕೆಯ ವೃತ್ತಿಜೀವನವನ್ನು ಮುಂದುವರಿಸಲು ಸ್ವಾತಂತ್ರ್ಯ ನೀಡಿದ್ದಕ್ಕಾಗಿ ಕುಟುಂಬಕ್ಕೆ ಶಾಶ್ವತವಾಗಿ ಋಣಿಯಾಗಿದ್ದೇನೆ’ ಎಂದು ಹೇಳಿದರು.

‘ಆ ಸಮಯದಲ್ಲಿ, ಅನೇಕ ಹುಡುಗಿಯರಿಗೆ ಹೊರಗೆ ಕಾಲಿಡಲು ಸಹ ಅವಕಾಶವಿರಲಿಲ್ಲ. ಆದರೆ, ನನ್ನ ಪೋಷಕರು ವಿಭಿನ್ನರಾಗಿದ್ದರು. ನಾನು ಏನೋ ತಪ್ಪು ಮಾಡುತ್ತಿದ್ದೇನೆ ಎಂದು ಅವರು ಎಂದಿಗೂ ನನಗೆ ಭಾವನೆ ಮೂಡಿಸಲಿಲ್ಲ. ಅವರು ನನ್ನ ಕನಸಿನಲ್ಲಿ ನಂಬಿಕೆ ಇಟ್ಟರು’ ಎಂದರು.

ಇದು ನನಗೆ ಮುಂದುವರಿಯಲು ಮತ್ತು ನನ್ನ ಗುರಿಯನ್ನು ಬೆನ್ನಟ್ಟಲು ಶಕ್ತಿಯನ್ನು ನೀಡಿತು. ನಿಮ್ಮ ಕುಟುಂಬವು ನಿಮ್ಮೊಂದಿಗಿದೆ ಎಂದು ನಿಮಗೆ ತಿಳಿದಾಗ, ಹೊರಗಿನ ಪ್ರಪಂಚವನ್ನು ನಿರ್ಲಕ್ಷಿಸುವುದು ಸುಲಭವಾಗುತ್ತದೆ’ ಎಂದು ಅವರು ಹೇಳಿದರು.

ಭಾರತೀಯ ಕ್ರಿಕೆಟ್‌ಗೆ ಗೌಡ್ ಅವರ ಪ್ರವೇಶವು ಅವರ ಗ್ರಾಮದಲ್ಲಿ ಬದಲಾವಣೆಗಳನ್ನು ತಂದಿತು. ಅಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯಲಾಯಿತು ಮತ್ತು ಅಲ್ಲಿನ ಪೋಷಕರು ಈಗ ಹುಡುಗಿಯರು ಕ್ರೀಡೆಗಳನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಅವಕಾಶ ನೀಡುತ್ತಿದ್ದಾರೆ.

‘2025ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ನನ್ನ ಪ್ರದರ್ಶನದಿಂದಾಗಿ, ನಾನು ಹುಟ್ಟಿದ ಘುವರಾ ಗ್ರಾಮದಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯಲಾಗಿದೆ. ಅನೇಕ ಯುವತಿಯರು ಈಗ ಕ್ರಿಕೆಟ್ ಆಡಲು ಅಲ್ಲಿಗೆ ಬರುತ್ತಿದ್ದಾರೆ. ಅದು ನನಗೆ ಹೆಮ್ಮೆಯ ಕ್ಷಣ. ಅವರ ಪೋಷಕರು ಈಗ ತಮ್ಮ ಹೆಣ್ಣುಮಕ್ಕಳನ್ನು ನಂಬುತ್ತಿದ್ದಾರೆ ಮತ್ತು ಅವರು ಈ ಕ್ರೀಡೆಯಲ್ಲಿ ವೃತ್ತಿಜೀವನವನ್ನು ಕಟ್ಟಿಕೊಳ್ಳಬಹುದು ಎಂದು ನಂಬುತ್ತಿದ್ದಾರೆ. ನಾನು ಆ ಹುಡುಗಿಯರನ್ನು ನಿಯಮಿತವಾಗಿ ಭೇಟಿಯಾಗುತ್ತೇನೆ. ವಿಶ್ವಕಪ್ ಗೆಲುವು ಈ ಬದಲಾವಣೆಯಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ’ ಎಂದು ತಿಳಿಸಿದರು.

ಈಗ, ಗೌಡ್ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ನಿರ್ಣಾಯಕ ಮಹಿಳಾ ಟಿ20 ವಿಶ್ವಕಪ್ 2026ರ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಲು ಸಜ್ಜಾಗಿದ್ದಾರೆ. ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

‘ನಾನು ಯಾವಾಗಲೂ ನನ್ನ 100 ಪ್ರತಿಶತವನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಯಾವುದೇ ಚೆಂಡನ್ನು ಬೌಲ್ ಮಾಡಿದರೂ, ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ನಾವು ಹೊಸ ಎಸೆತಗಳ ಮೇಲೆ ಕೆಲಸ ಮಾಡುತ್ತಲೇ ಇರುತ್ತೇವೆ. ಆದರೆ, ನಾವು ನಮ್ಮ ಸಾಮರ್ಥ್ಯಗಳ ಮೇಲೆ, ನಮಗೆ ವಿಕೆಟ್‌ಗಳನ್ನು ಪಡೆಯುವ ಎಸೆತಗಳ ಮೇಲೆ ಹೆಚ್ಚು ಗಮನ ಹರಿಸುತ್ತೇವೆ’ ಎಂದು ಅವರು ಹೇಳಿದರು.